

ಕರ್ನಾಟಕ ಜನ್ಮಸಂಧರತೆ

ಬಲ್ಲಭ ಮಹಾಲಂಗ ಉಪಿಟ್ಟ



ಕನಾಟಕ ಶಿಕ್ಷಣವಿಧಾನ ಸಂಖ್ಯಾ ವಿಧಾನ ಕಾರ್ಯಾಲಯ

ಪ್ರಸವುಂದ್ರಜಾ ಯೋಜನೆ : ಪುಷ್ಟಿ - ೨

ಕನ್ನಡಿಗರ ಜನ್ಮಸಾಧನ ಕರ್ತೆ

ವಲ್ಲಭ ಮಹಾಲಿಂಗ ತಟ್ಟು



ಕನಾಟಿಕ ವಿದ್ಯಾವರ್ಥಕ ಸಂಘ, ಧಾರವಾಡ

ಕನ್ನಡಿಗರ ಜನ್ಮಸಾರ್ಥಕತೆ :
ವಲ್ಲಭ ಮಹಾಲಿಂಗ ತಟ್ಟಿ
ಕನಾಟಿಕ ವಿದ್ಯಾವರ್ಧಕ ಸಂಖ್ಯೆ, ಧಾರವಾಡ

ಅಧಿಕ ನೇರವು : ಕನಾಟಿಕ ರಾಜ್ಯ ಸರ್ಕಾರ

KANNADIGARA JANMASAARTHAKATE :
A Book on Kannadigas in Kannda by
Vallabh Mahaaling Tatti

Published in 1985 by
Siddhaling Pattanshetti,
Secretary,
Karnataka Vidyavardhaka Sangh, Dharwad

© Karnataka Vidyavardhaka Sangh, Dharwad

Pages : 48

Copies : 5000

Printed by
Basavaraj Horadi,
Lalita Mudranalaya, Market, Dharwad - 1

ನೋಡಲ ಮಾತ್ರ

ಕ್ರಿ. ಶ. ೧೮೯೦ ರಲ್ಲಿ ಸಾಫಿತೆಗೊಂಡ ಕನಾಟಕ ವಿದ್ಯಾವರ್ಥಕ ಸಂಘವು ಕನಾಟಕದ ಅತ್ಯಂತ ಪ್ರಾಚೀನವಾದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಕನ್ನಡದ ಜನನಾಡಿಯನ್ನು ಮೀಡಿದ ತುಂಬ ಮಹತ್ವದ ಸಂಸ್ಥೆಯಾಗಿದೆ. ಕನಾಟಕದ ಅನೇಕ ಬರೆಹಗಾರರು, ಕವಿಗಳು, ಸಾಮಾಜಿಕ ಕಾರ್ಯಕರ್ತರು ಈ ಸಂಸ್ಥೆಯಿಂದ ಸ್ಮಾರ್ತ್ರ ಪಡೆದು, ಹೇಸರು ಪಡೆದು ನಾಡಿನ ತುಂಬ ತಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಿ ಕೊಂಡಿದ್ದಾರೆ.

ತನ್ನ ಹಿನ್ನೆಲೆ ನಾರಭ್ಯಾದಿಂದ ಕನಾಟಕ ವಿದ್ಯಾವರ್ಥಕ ಸಂಘವು ಕನ್ನಡ ಭಾಷೆ ಜಾಗೂ ಸಾಹಿತ್ಯದ ಬೆಳವಣಿಗಾಗಿ ಅವಿರತವಾಗಿ ಕ್ರಮಿಸುತ್ತೆ ಬಂದಿದೆ. ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೊಂದಿಗೆ ಧಾರವಾಡವನ್ನು ಕೇಂದ್ರ ವನ್ನಾಗಿ ಇಟ್ಟಿಕೊಂಡು ಸಮಸ್ತ ಕನಾಟಕದ ಲೇಖಕರನ್ನು, ವಿಚಾರನಂತರನ್ನು ಒಂದುಗೂಡಿ ಬೆಳಕಿಗೆ ತರುವ ಕಾರ್ಯವನ್ನು ಸಂಘವು ಮೊದಲೀನಿಂದ ನಿಯಮಿತವಾಗಿ ಮಾಡುತ್ತೆ ಬಂದಿದೆ.

ಕನ್ನಡ ಬರೆಹಗಾರರ ಬಳಗವನ್ನು ಕಟ್ಟಿ ಅವರಿಂದ ವಿವಿಧ ವಿವಯಗಳನ್ನು ಕುರಿತು ಗ್ರಂಥಗಳನ್ನು ಬರೆಸಿ ಅಥವಾ ಸ್ವಧೀಗಳನ್ನು ಏರ್ಪಡಿಸಿ ಗ್ರಂಥ ರಚನೆಗೆ ಪ್ರೋತ್ಸಾಹ ನೀಡಿ ತನ್ನಾಲಕ ಮೂಡಿಬಂದ ಕೃತಿಗಳನ್ನು ತುಂಬ ಪರಿಶ್ರಮದಿಂದ ಪ್ರಕಟಿಸಿ ಅವುಗಳನ್ನು ನಾಡಿನ ತುಂಬ ಹರಡಿದ್ದ ಕನ್ನಾಡಿಭಾಷಾನಿಗಳಿಗೆ ತಲುಪಿಸುವ ಮಹತ್ವದ ಚಾರಿತ್ರಿಕ ಹೊಕ್ಕಿಗಾರಿಕೆಯನ್ನು ಸಹ ಸಂಘವು ನಿರ್ವಹಿಸಿಕೊಂಡು ಬಂದಿದೆ.

ಈ ನಿರ್ಪಿನಲ್ಲಿ ಸಂಘವು ಸಾಹಿತ್ಯಕ ಜಗತ್ತಿನಲ್ಲಿ ಬಹುಕಾಲ ಉಳಿಯನಂಥ ನೂರಾರು ಪ್ರಸ್ತುತಿಗಳನ್ನು ಪ್ರಕಟಿಸಿದ್ದು ಅವು ಸಂಘದ ಚರ್ತೆಯಲ್ಲಿ ಉಳಿಯನಂಥ ಕೃತಿಗಳು. ಈಚೆಗೆ ಕೆಲವು ವರ್ಷಗಳೊಂದು ಸಂಘದ ಪ್ರಕಾಶನ ವಿಭಾಗವು ನಾಡಿನಲ್ಲಿ ಬೆಳೆದು ಬಂದ ಪ್ರಕಾಶನದ ಪ್ರಸಾರದಿಂದಿಗೆ ಸ್ವಧಾರಾತ್ಮಕವಾಗಿ ಹೊಂದಿಕೊಂಡು ಹೋಗಲಾಗದೆ ಪ್ರಸ್ತುತಿ ಪ್ರಕಟಣೆಯ ತನ್ನ ಕಾರ್ಯವನ್ನು ಸ್ಥಿತಿಕೊಳ್ಳಿಸಿತ್ತು.

ಆಗ ಅನತಿ ಕಾಲದ್ವಾರ್ಯೇ ತನ್ನ ಆಯುಷ್ಯದ ಸೂರನೆಯ ವರ್ಧಣಿ ಉತ್ಸವ ವನ್ನು ಸಂಘವು ಆಚರಿಸಲಿರುವ ಸಂಧರ್ಭದಲ್ಲಿ ಪೂರ್ವಭಾವಿಯಾಗಿ ತನ್ನ ಪಾಚೀನ ಗೌರವವನ್ನು ಮೇರಿದ ಕೆಲವಾರು ಕೃತಿಗಳನ್ನು ಆಯ್ದುಕೊಂಡು ಅವುಗಳ ಮರು ಮುದ್ರಣದ ಯೋಜನೆಯನ್ನು ಹಾಕಿಕೊಂಡಿಕೆ. ಈಂದೆ ಸಂಘವು ಪ್ರಕಟಿಸಿದ ಅನೇಕ ಪ್ರಸ್ತುತಿಗಳು ಇಂದು ಕಾಲಗಭರದಲ್ಲಿ ಸೇರಿಹೋಗಿ ಅವುಗಳ ಪ್ರತಿಗಳು, ಕೆಲವು ಕೃತಿಗಳು

ಹೆಸರುಗಳು ಸಹ ಗೊತ್ತಿಲ್ಲದಂತೆ ಆಗಬಿಟ್ಟಿನೇ. ಸಂಖ್ಯದ ಇಡೀ ಚರಿತ್ರೆಯನ್ನು ಒಟ್ಟು ಗೂಡಿಸಿ ಮಹತ್ವದ ಸಂಕೋಧನ ಗ್ರಂಥಪ್ರೋಂದನನ್ನು ಜವಾಬ್ದಾರಿಯುತ ನಿರ್ದ್ವಾಂಸ ದೊಬ್ಬರಿಂದ ಬರೆಸಬೇಕೆಂಬ ವಿಚಾರ ಸಹ ಸಂಸ್ಥೆಗೆ ಗೆದ್ದೆ. ಇದಕ್ಕೆ ಅನುಕೂಲಕರವಾಗಿ ಸದಾಯಕವಾಗುವಂಥ ಕಾರ್ಯವೇದು ಸದ್ಯ ಉಪಲಭಿಸಿದ್ದ ಕೃತಿಗಳಲ್ಲಿ ಹಡಿಸ್ತೇದು ಪುಸ್ತಕಗಳನ್ನು ಆಯ್ದು ಅಪ್ರಗಳ ಮರುಮುದ್ರಣದ ಯೋಜನೆಯೊಂದನ್ನು ಹಮ್ಮಿ ಕೊಂಡು ಅದರ ವಿವರವನ್ನು ಕನಾರ್ಟಿಕ ಸರಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ಗೊಳಿಸಿ ರ ಪೂರ್ವಾಧಿಕಾರದಲ್ಲಿ ಸಲ್ಲಿಸಲಾಯಿತು. ಆಗ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ನ. ನಾ. ಕರ್ತಾವಿ ಅವರು ಕನಾರ್ಟಿಕ ವಿದ್ಯಾವಿಧಿಕ ಸಂಖ್ಯದ ಬಗ್ಗೆ ತಾವು ಇಟ್ಟು ಕೊಂಡಿದ್ದ ಅಭಿನ್ವಾಸವನ್ನು ಹೃತ್ಯಾವರ್ಥಕವಾಗಿ ನೀನೆಡು ಸಂಖ್ಯವು ಹಮ್ಮಿಕೊಂಡ ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಎಲ್ಲ ರೀತಿಯ ನೀರವು ನಿರ್ದುವ್ವದಾಗಿ ಆಶ್ವಾಸನೆ ಕೊಟ್ಟಿರು. ಅದರಂತೆ ಯೋಜನೆಯನ್ನು ಒಸ್ಪಿ ಸರಕಾರವು ಹಡಿಸ್ತೇದು ಪುಸ್ತಕಗಳ ಪ್ರಕಾರಣಕ್ಕಾಗಿ ಎರಡು ಲಕ್ಷ ರೂಪಾಯಿಗಳನ್ನು ಅನುದಾಸನವಾಗಿ ಕೊಡುವಂತೆ ವ್ಯವಸ್ಥೆ ಮಾಡಿದ ಮಾನ್ಯ ಶ್ರೀ ಕರ್ತಾವಿ ಅವರು ಸಂಖ್ಯವು ಆ ಅನುದಾಸನವನ್ನು ಸ್ವೀಕರಿ ಸೆವ ಹೊತ್ತಿಗೆ ಭಾಂತಿಕವಾಗಿ ಇಲ್ಲವಾದದ್ದು ಸಂಖ್ಯಕ್ಕೆ ಬಹಳ ದೇಹದ್ದು ನೋಪು. ಇದಿ ಸ್ಯೇದು ಕೃತಿಗಳ ಪ್ರಕಾರಣದ ಈ ಸಂಭಾರದಲ್ಲಿ ಸಂಖ್ಯವು ಅತ್ಯಂತ ಕೃತಜ್ಞತೆಯಿಂದ ಶ್ರೀ ಕರ್ತಾವಿ ಅವರನ್ನು ಸೃಷ್ಟಿಸುತ್ತದೆ.

ಸಂಖ್ಯವು ಮರುಮುದ್ರಣದ ಪ್ರಕಾರ ಯೋಜನೆಯ ಮೊದಲ ಹಂತವಾಗಿ ಆಯ್ದು ಕೊಂಡ ಹಡಿಸ್ತೇದು ಕೃತಿಗಳು ಇವು :

- ೧) ಕನ್ನಡ ಮಾತ್ರ ತಲೆ ಎತ್ತುವ ಬಗ್ಗೆ
- ೨) ಗೃಹವೈದ್ಯಕವು
- ೩) ಕನಾರ್ಟಿಕ ಯಾತ್ರಾತಿನಾಟಿಕಂ
- ೪) ಶ್ರೀಯಾಸಾಧನ
- ೫) ಶ್ರೋಯ್ಯಸಾಧಕತೆ
- ೬) ಜನ್ಮಸಾಧಕತೆ
- ೭) ನರಕಾಸುರ ವಿಜಯ ವಾಯಾಯೋಗಂ
- ೮) ಕನಾರ್ಟಿಕ ಕಥಾಸರಿತಾಗಳ
- ೯) ಮೋಹಿನಿ ಅಧವಾ ನಿಂದಕರ ನಡವಳಿ
- ೧೦) ಕಾಲಿದಾಸ ಚರಿತ್ರ
- ೧೧) ಭಾರತೀಯ ವಿದುಷಿಯರು
- ೧೨) ಪಂಡಿತರಾಜ
- ೧೩) ಇಸ್ಲೋವನ ಚರಿತ್ರ

ಗಳ) ವಿದ್ಯಾರ್ಥಿ ಸ್ವಾಮಿಗಳು

೧೫) ನರಗುಂದದ್ದ ಬಂಡಾಯ

ಕ್ರಮವಾಗಿ ಪ್ರಕಟಿಸಾಗುತ್ತಿರುವ ಈ ಕೃತಿಗಳು ಸಹ ವಿನಯ ವೈವಿಧ್ಯ, ಆ ಕಾಲದ ಭಾಷಾ ಸೌಂದರ್ಯ, ವ್ಯಾಕರಣ ಹಾಗೂ ಭಾಷಾಶಾಸ್ತ್ರದ ದೃಷ್ಟಿಕೋನ ಹಾಗೂ ಬೀಳಿಯಬೇಕಾಗಿದ್ದ ಒಂದು ಭಾಷೆಯ ನಿರಂತರ ಪರಿಶ್ರಮದ ವಿಕಾಸಕ್ಕಾಗಿ ಮುಂತಾದ ದೃಷ್ಟಿಯಿಂದ ಪ್ರಮುಖ ಆಯಾವಗಳನ್ನು ಹೊಂದಿರುವಂಥಷ್ಟು. ಈ ಕೃತಿಗಳನ್ನು ಆಗ ಕನಾರಟಿಕ ವಿಧ್ಯಾನಧರ್ಮಕ ಸಂಘಕೂಗಿ ರಚಿಸಿ ಕೊಟ್ಟಿ ಆಯಾ ಲೇಖಕರು ತಮ್ಮ ಕೃತಿಗಳ ಸೂಜ್ಯವನ್ನು ಸಂಘಕ್ಕೆ ನೀಡಿದ್ದು ಈಗ ಈ ಕೃತಿಗಳ ವರಕ್ಷಣೆಯು ಹೊಂದಿದ ಸಂಘವು ಅ ಎಲ್ಲ ಲೇಖಕರನ್ನು ಕೃತಜ್ಞತೆಯಿಂದ ಸ್ವಾಸ್ಥ್ಯದ ಪ್ರತಿಫಲನ ಪಡ್ಡಿ.

ಈ ಕೃತಿಗಳಲ್ಲಿ ಯಾವುದೇ ಬಡಲಾವಣೆ ಅಥವಾ ಹೊಸ ಸೇರ್ವೆಡೆ ಇತ್ತೂದಿ ಮಾಡದೆ ಅವು ಇದ್ದ ಮೂಲ ಸ್ಥಿತಿಯಲ್ಲಿಯೇ ಮರುಮುದ್ದಿಸಲಾಗಿದೆ. ಎತ್ತಿಹಾನಿಕ ದೃಷ್ಟಿಯಿಂದ ಈ ಕೃತಿಗಳನ್ನು ಅಭ್ಯರ್ಥಿಸುವರಿಗೆ ಯಾವ ದೃಷ್ಟಿಯಿಂದಲೂ ವ್ಯಕ್ತೀಯ ಬರದ ಹಾಗೆ ಇವುಗಳ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲಾಗಿದೆ. ಈಗ ಬೇಕೆ ಎಲ್ಲಿಯೂ ಉಪಲಬ್ಧವಿರದ ಈ ವಿರಳ ಕೃತಿಗಳನ್ನು ಹೀಗೆ ಇವು ಇದ್ದ ಸ್ವರೂಪದಲ್ಲಿಯೇ ಉಪಲಬ್ಧಗೊಳಿಸಿ ಅವುಗಳ ಅರ್ಥಸ್ವಾತಾಗಳೂ ಅಸ್ತಿತ್ವಗಳನ್ನು ಇನ್ನು ಪ್ರಸಂಗಿಸುವ ನಿಷ್ಪಿತನಲ್ಲಿ ಈ ಮರುಮುದ್ದಣಗಳು ಜನತೆಗೆ ಪ್ರಯೋಜನಕಾರಿಯಾದರೆ ಸಂಖ್ಯೆದ ಕರಮ ಸಾಧ್ಯಕವಾದಂತೆ.

ಈ ಕೃತಿಗಳನ್ನು ಪ್ರಕಟಿಸಲು ಆರ್ಥಿಕ ಸೆರಪು ನಿಡಿದ ಕನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ನಾವು ವಿಶೇಷವಾಗಿ ಕೃತಜ್ಞರಾಗಿದ್ದೇವೆ. ಈ ಹದಿನ್ಯೇದು ಕೃತಿಗಳಲ್ಲಿದೆ ಕನಾಟಕ ವಿದ್ಯಾವಧಕ ಸಂಘದ ಇನ್ನಿತರ ಎಲ್ಲ ಕೃತಿಗಳನ್ನು ಹೀಗೆ ಮರುಮುದ್ರಣ ಮಾಡಿ ನಾಡಿನ ತುಂಬ ಅವು ವಾಪಿಸುವಂತೆ ಮಾಡುವ ಉದ್ದೇಶ ನಮಗಿರುವುದರಿಂದ ಇನ್ನು ಮುಂದೆಯೂ ಕನಾಟಕ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯು ಸಮ್ಮು ಈ ಬೃಹತ್ ಯೋಜನೆಯನ್ನಿಯಾಗಿ ಮುಂದುವರೆಯನ್ನಂತೆ ನಮಗೆ ಆರ್ಥಿಕ ಸೇವನನ್ನು ನಿಡಿ ಇಂಥ ಒಂದು ವಾತಿಂಹಾಸಿಕ ಉಪಕರ್ಕಮದ ಮೂಲಕ ಪ್ರಕಾಶಿತಗೊಳ್ಳುವ ಕೃತಿಗಳ ಪುನರುಚ್ಛೇವನಕ್ಕೆ ಕಾರಣವಾಗಿ ನಮ್ಮ ಚೆನ್ನ ತಪ್ಪಿಲಿ ಎಂದು ಆಶೀಷಿತ್ತೇವೆ.

ಪ್ರಸ್ತುತ ಕೃತಿ ವಲ್ಲಭ ಮಹಾಲೀಂಗ ತಟ್ಟಿ ಮಾಸ್ತುರು ರಚಿಸಿದ ‘ಕನ್ನಡಿಗರ ಜನ್ಮಸಾಧನಕತೆ’ ಎಂಬುದು. ಇದು ನಾಗಣ್ಯವಣಿ ಗ್ರಂಥಮಾಲೆಯ ಒಂದು ಸೆರುಪುವುವಾಗಿ ಉದ್ದೇಶ ಸೆಯು ಇಸ್ಟಿ ಜೂನ್ ತಿಂಗಳಲ್ಲಿ ಪ್ರಕಟವಾಗಿತ್ತು. ತಟ್ಟಿ ಮಾಸ್ತುರು ಆಗ ಹಾನಗಲ್ಲ ತಾಲೂಕಿನ ಅಲೂರಲ್ಲಿ ಶಿಕ್ಕಕರಾಗಿದ್ದರು. ಆಗ ಇದರ ಬೆಲೆ ಕೇವಲ ಮೂರು ತಣೆ. ಕನ್ನಡ ನುಡಿಯನ್ನು ಯಾರೋ ನೀಂದಿಸಿದ್ದಾದನ್ನು ಸಹಿಸಬೇಕು

ಕನ್ನಡ ಹಾಗೂ ಕನ್ನಡ ನೆಲ-ಜಲ ಜನರ ಬಗ್ಗೆ ತುಂಬ ಅಭಿವೃಾನದಿಂದ ಇಲ್ಲಿಯ ಉತ್ತಮಾರ್ಗಗಳನ್ನು ಅಂಥ ನಿಂದಕ ಮಿಶ್ರರಿಗೆ ಮತ್ತು ಮೌನವಾಗಿ ಸಹಿಸುತ್ತ ಕುಳಿತ ಕನ್ನಡಾಭಿವೃಾನಿಗಳಿಗೆ ತಳಿಸುವುದಕ್ಕೆಂದು ತಟ್ಟಿ ಮಾಸ್ತರರು ರಚಿಸಿದ ಪುಟ್ಟಿ ಕೃತಿ ಇದು. ಪುಟ್ಟಿದಿದ್ದರೂ ಇಲ್ಲಿ ತಟ್ಟಿ ಮಾಸ್ತರರು ಕಲೆ ಹಾಕಿದ ವಿವರಗಳು ಈಗಲೂ ಏತಿಜಾಸಿಕವಾಗಿ ನೆನಪಿಡುವಂಥವು. ಅವರ ವಿದ್ಯುತ್ತಿಗೆ ಶೋರುಗನ್ನು ದಿ ಈ ಪುಸ್ತಕ. ಅವರು ಕನ್ನಡ ಭಾಷೆ, ಸಾಹಿತ್ಯ, ವಿಷಯ ವೈವಿಧ್ಯಗಳ ಬೆಳವಣಿಗೆ ಹಾಗೂ ಗ್ರಂಥೋದ್ಯಮ ಹೇಗೆ ಸಹಜವಾಗಿ ಬೆಳೆಯುವಂತೆ ಎಲ್ಲ ಕನ್ನಡಿಗರು ಸಹಕರಿಸಬಲ್ಲಿಂಬದನ್ನೂ ಇಲ್ಲಿ ಅತ್ಯಂತ ಅಪ್ರೇರಿತವಾಗಿ, ಅತ್ಯೀಯವಾಗಿ ನಿರೂಪಿಸಿದ್ದಾರೆ.

ಕನಾಟಕದ ಜನತೆ, ಸಾಹಿತ್ಯಸಕ್ತ ಸ್ನೇಹಿತರು, ಗ್ರಂಥಾಲಯಗಳ ಅಧಿಕಾರಿಗಳು, ಪ್ರಾಚೀನ ಕೃತಿ ಸಂಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತಿಗಳ ಪ್ರತಿಗಳನ್ನು ಕೊಂಡು ಅಧಿಕರಣ ಸಹಾಯ ಮಾಡಿದಾಗ ಇನ್ನುಳಿದ ಕೃತಿಗಳನ್ನು ಬೇಗನೆ ಬೆಳಕಿಗೆ ತರುವ ನಮ್ಮ ಯೋಜನೆ ಬಹು ಬೇಗನೆ ಕಾರ್ಯಗತಗೊಳ್ಳುವಲ್ಲಿ ಸಂದೇಹವಿಲ್ಲ.

ಈ ಕೃತಿಯ ಪ್ರಕಟಿಕೆಗೆ ಪ್ರತ್ಯೇಕ ಅಧವಾ ಅಪ್ರತ್ಯೇಕವಾಗಿ ಸಹಾಯ ಸಲ್ಲಿಸಿದ ಎಲ್ಲ ಅತ್ಯೀಯರಿಗೆ ಹಾಗೂ ಮುದ್ರಣಾಲಯದ ಸಿಬ್ಬಂದಿಗೆ ಸಂಘರ್ಷದ ಕೃತಜ್ಞ ತೆಗೆಣು.

ಅರಿಕೆ

ಕನ್ನಡ ನುಡಿಯ ಬಗ್ಗೆ ಒಬ್ಬಪ್ಪರು ಸ್ತುತಿರೂಪದ ನೀಂದೆಯನ್ನು ಪ್ರಕಟಿಸಿದರು. ಅವರಿಗೆ ಉತ್ತರ ಕೊಡುವ ಲವಲವಿಕೆಯು ನನಗುಂಟಾಗಿ ಅದರಂತೆ “ಕನ್ನಡಿಗರಿಗೆ ಸುವನ್ಯಾ ಸೂಚನೆ” ಎಂಬ ಚಿಕ್ಕ ತೇಲಿವನ್ನು “ಧನಂಜಯ”ದಲ್ಲಿ ಪ್ರಕಟಿಸಿದೆನು. ಅದು ಹಲಕೆಲವು ಕನ್ನಡ ಪೂಡಿತರಿಗೆ ಮಾನ್ಯವಾಗಿದ್ದ ಅವರು ಅದನ್ನೇ ಹೆಚ್ಚಾಗಿ ಬೆಳಿಸಿ, ಪ್ರಕಟಿಸಬೇಕೆಂದು ನನಗೆ ಸೂಚಿಸಿದರು. ನಾನು ಆದಷ್ಟು ಸಂಕ್ಷೇಪದಿಂದ ಬರೆಯು ಹತ್ತಿ ಒಟ್ಟಿಗೆ ಗಳ ದಿವಸಗಳಲ್ಲಿ ಈ “ಕನ್ನಡಿಗರ ಜನ್ಮಸಾಧಕತೆ”ಯೊಬ್ಬ ವಿವರವನ್ನು ಮುಗಿಸಿದೆನು. ಕನ್ನಡ ನುಡಿಯ ಬಗ್ಗೆ ಜನರು ಮಾಡತಕ್ಕ ಪ್ರಯತ್ನಗಳ ಬಗ್ಗೆ ಒಂದು ದಿವಸಗಳಿಂದ ನನ್ನ ಮನಸ್ಸಿನಲ್ಲಿ ನೇರೆಗೊಂಡಿದ್ದ ವಿಚಾರಗಳನ್ನು ಅಲ್ಲಿ ಮತ್ತಿಗೆ ಗೊಚರಿಸಿದವ್ಯು ವಿವರಿಸುವೆನು.

ಕನ್ನಡಿಗರಾದ ಪ್ರತಿಯೊಬ್ಬ ವಕೆಲರು ದಿನಾಲು ಇ ತಾಂತ್ರಾದರೂ ಗ್ರಂಥ ರಚನೆಯಲ್ಲಿ ಕಳೆಯುತ್ತ ತಮ್ಮ ಆಯುಷ್ಯದಲ್ಲಿ ಕಣಿವ್ತ ಪಕ್ಕಕ್ಕೆ ಇ, ಇ ಸೂತನ ಗ್ರಂಥ ಗಳನ್ನು ಪ್ರಕಟಿಸುವ ಬಗ್ಗೆ ಪ್ರತಿಜ್ಞೆ ಮಾಡಲು, ಸಣ್ಣ ದೋಡೆ ಪದವಿಗಳೂ ಅಧಿಕಾರವೂ ಉಳಿ ಪ್ರತಿಯೊಬ್ಬ ರಾಜಕ್ಕೆವಕು, ತಮ್ಮ ಬೆಲೆಯುಳ್ಳ ಅನುಭವಗಳಿಂದೊಡಗುಡಿದ ಉಪಯುಕ್ತ ಗ್ರಂಥಗಳನ್ನು ಮೂಡು ನಾಲ್ಕು ವರ್ಷಗಳಿಗೊಂದರಂತೆಯಾದರೂ ಪ್ರಕಟಿಸಹತ್ತೆಲು, ಪ್ರತಿಯೊಬ್ಬ ವಿದ್ಯುಕಲಿತ ವಾಯವಾರಸಫನು ತನ್ನ ಹೋರೆಯ ಜಾಣಿಯನ್ನು ಬೆರಿಸಿ ಗ್ರಂಥ ರಚಿಸುವದರಲ್ಲಿ ತೊಡಗಲು, ತಳ್ಳುವಳಕೆಯುಳ್ಳ ಪ್ರತಿಯೊಬ್ಬ ಇನಾವುದಾರನು, ತನಗೆ ಉಂಬಳ ದೋರೆದ ಕಾರಣವನ್ನು ನೇನಪಿಂಬ್ಯ ತಕ್ಕ ಶೋಧ ಮಾಡಿ ತಮ್ಮ ಹಿರಿಯರ ಚರಿತ್ರೆಯನ್ನು ಜನರಲ್ಲಿ ಹಬ್ಬಿಗೊಳಿಸಹತ್ತೆಲು, ಓದುಬರಹವೇ ಉಪಜೀವನದ ಸಾಧನವೆಂದು ಬಗೆಯುತ್ತಿರುವ ಹಂಡಿತರು ತಮ್ಮ ಸಂಗ್ರಹದಲ್ಲಿಯೂ ಬೇರೆ ಎಡೆಗಳಲ್ಲಿಯೂ ದೋರೆಯುತ್ತಿರುವ ಹಳೆ ಗ್ರಂಥಗಳನ್ನು ಕಷ್ಟಬಟ್ಟು ಪ್ರಸಿದ್ಧ ಮಾಡ ಹತ್ತೆಲು, ವಿದ್ಯುಕಲಿತ ಪ್ರತಿಯೊಬ್ಬರು, ಅಜ್ಞಾರಾದ ಉಳಿದ ಜನರ ಜಾಣಿನವನ್ನು ಹೆಚ್ಚು ಗೊಳಿಸುವದಕ್ಕೆ ದ್ರವ್ಯಾಂಶಾನ್ಯಾಸ ಲೆಕ್ಕಿಸದೆ ಎತ್ತುಗಡೆ ಮಾಡಹತ್ತೆಲು, ಕನ್ನಡ ಭಾಷೆಯ ಬನ್ವರೂ ಸೊಬಗೂ ಬೆಡಗೂ ಅಂದಚೆಂದಗಳೂ ಅಳತೆ ಮಾರಿ ಕಂಗೊಳಿಸ ಹತ್ತುವನೆಂಬದರಲ್ಲಿ ಏನೂ ಸಂಕರ್ಯವಿಲ್ಲ.

ಅಲೂರ
ತಾ. ಹಾನಗಳ್ಲ

ವಲ್ಲಭ ಮಹಾಲಿಂಗ ತಟ್ಟಿ
ಮಾನ್ಯರ

ಸ್ವಧ್ವಿನ್ಯತ್ತ || ಪುರಾಸರಹಿಮಾನಸೆವಿಕಚಸಾರಸಾಲಿಷ್ಟ್ವ ಲತ್
 ಪರಾಗಸುರಭಿಕೃತೀಪಯಿಸಿಯಸ್ಯಾರೂತಂವಯಃ |
 ಶಪಲ್ಪಲತೆಧುನಾಮುಲದನೇಕಭೇಕಾಕುಲೇ
 ಮರಾಲಕುಲನಾಯಕೇ ಕಥಯಾರೇ ಕಥಂ ವರ್ತತಾವರ; || *

ಕನ್ನಡ ನಾಡೋಳಿಗೆ ಬಗೆಗಿಯ ಹೋರೆಗಳನ್ನು ಮನಮುಟ್ಟಿ ಹೊಸಿಗಾಣಿಸುವ
 ದರ್ಕೆ ಹವಣೆಸುವವರು ಅಲ್ಲಲ್ಲಿ ಕಾಣುತ್ತಿರುವರು; ಬಹುಜನ ಪದವೀಧರರು, ತಮ್ಮ
 ತಾರುಣ್ಯ, ಕಸ್ತಿ, ದ್ರವ್ಯಗಳನ್ನು ವೆಚ್ಚುಮಾಡಿ, ಉಚ್ಚತ್ವ ತರವಾದ ಶಿಕ್ಷಣವನ್ನು ಪಡೆದು
 ಕೃತ್ಯಕೃತ್ಯರಾಡಿನೆಂದು ನಿಶ್ಚಯಿತೆಯಲ್ಲಿರುವರು; ಕೆಲವರು, ವಕೀಲರು ಯುಕ್ತಿ ಪ್ರಯುಕ್ತಿ
 ರ್ಯಾಂದೆಬೂ ಕಾಯದೆಯ ಜಾಣ್ಯಾಯಿಂದಲೂ ಜನರಿಗೆ ಜಗಳದ ಮನುಷ್ಯವನ್ನು ಗೊತ್ತು
 ಪಡಿಸುತ್ತು ತಮ್ಮ ಕೌಶಲ್ಯದ ಬಗೆ ಜನರು ಮೂರಿನ ಮೇಲಿ ಬೆರಳಿಡುವಂತೆ, ಬೆರಗು
 ಮಾಡುತ್ತಿರುವರು; ಎಷ್ಟೋ ವ್ಯಾಪಾರಫುರು ಸರಕುಗಳನ್ನು ತೆರಿಸುವದರಲ್ಲಿಯೂ
 ಕಳಿಸುವದರಲ್ಲಿಯೂ ನಿಮಗ್ನರಾಗಿ, ಅವಿಶಾರ್ಂತ ರಸು ವಹಿಸುತ್ತಿರುವರು; ಎಷ್ಟೋ
 ಚಿನಿವಾರರು ವ್ಯವಹಾರಚಾರ್ತಯಾದಿಂದಾಗಲಿ, ಕವಡಗಂಟಕರನಿಂದಾಗಲಿ ಸಾಕಷ್ಟು
 ಹಣವನ್ನು ಗಳಿಸಿ, ಹುಟ್ಟಿದ್ದು ಸಾಧಾರಕವಾಯಿತೆಂದು ನಿಶ್ಚಯಿಸುತ್ತಿರುವರು; ಇನ್ನು
 ಉದ್ದೇಜನರು ಖಾದರನಿಮಿತ್ತಂ ಬಹುಕೃತವೇಣು ”ಒಂಬಂತೆ ಉಚ್ಚ—ನೀಚ ಕೃತ್ಯ
 ಗಳನ್ನು ಗೆಯ್ಯುತ್ತು, ಶಾಂತಿಯಿಂದ ಖಾಸಜೀವಿಸುತ್ತಿರುವರು. ಇವರೆಲ್ಲರೂ ಮೇಲಿನ
 ತೊಂಬಿಂಬಿವನ್ನು ನೋಡಿ, ತಾವು ಇನ್ನಾವ ಬಗೆಯಿಂದ ಜನ್ಮಸಾಧಕತೆ ಮಾಡಿ

* ಈ ಅಭಿಪ್ರಾಯವುಲ್ಲ ಕನ್ನಡ ಕವಿತೆಯು.

ಚಂಪಕ || ಮೊದಲರಳಿರ್ಪ ತಾವರೆಯಾಚಿಂಬಾಡಿಯಂ ಸರುಗಂ ಪ್ರಪೋಂದಿದ |

ಪದಕನೆಕಪ್ಪದೀವ ನರಮಾನಸದಗ್ಗಳ ಯೋಳಾಸಿರಂತರಂ ||

ಒದವಿದ ಶೈಲ್ಯನಕ್ಕಾಸ್ಯಾಯೋಳಿ ನೀಗಂತವಿರ್ವರ ಸಂಚಿಯಾಗತಾ |

ನದು ಕೆಸಗ್ರಷ್ಟಿನ್ನಾಂದಿದ ಕೊಳಂಡಳಿದಿಂ ಪಸದಿಂತು ಪ್ರಾಂದುಗುಂ || ೧ ||

ಭಾವವು— ಅರಳಿದ ಕಮಲಗಳಿಂದ ಬೀಳುವ ರಜಿ ಕಣಗಳಿಂದ ಸುಗಂಧಯುಕ್ತವಾಗಿ
 ಮಾಡಲ್ಪಟ್ಟಿ ನೀರುಳ್ಳ ಮಾನಸಸರ್ವೋವರದಲ್ಲಿ ಯಾವ ರಾಜಹಂಸ ಪ್ರಯೆಯು ಮೂದಲಿಗೆ ಕಾಲ
 ಜರ್ಜ ಮಾಡಿತೋ, ಆ ರಾಜಹಂಸ ಪ್ರಯೆಯು, ಕಸ್ತಿಗಳಿಂದ ತುಂಬದ್ದೂ ಉದ್ದೇಶಗೆ
 ಹೇಗೆ ಇರುವದು ಹೇಳು.

(ಮೊದಲು ಬೆಂಜಾಗಿದ್ದ ಕನ್ನಡ ನುಡಿಯು ಈಗ ಹೇಗೆ ಹೀನಾವಸ್ಥಿಗೊಳಪಟ್ಟಿದ್ದೇತು!)

೧. ಹೊಟ್ಟಿಗಾಗಿ ಹಲವು ನೇನ ಮಾಡುವನು.

ಕೊಳ್ಳಬೇಕೆಂಬುದು ಸಂಶಯ ತೆಗೆದುಕೊಳ್ಳಬಹುದು. ಆದರೆ ಕನ್ನಡಿಗರೆಂಬ ವಿಶೇಷಿಸಿದ ಏನಾದರೂ ಕೆಲಸ ಮಾಡಿ, ಜನ್ಮ ಸಾರ್ಥಕತೆ ಮಾಡಿಕೊಳ್ಳಬಹುದು ನಂತಾತ್ಮರು ಅತ್ಯಂತ ವಿರಳವಾಗಿರುವರೆಂಬ ಸಂಗತಿಯು ಅವರಿಗೆ ತಮ್ಮ ವಿಚಾರದಿಂದ ತಿಳಿಯುವದು. ಇತರರು ಹೊಗಳಲ್ಲಿ, ಇಲ್ಲವೇ ಹೀಗಿಲ್ಲ ದ್ರವ್ಯಸಂಪಾದನೆಯೊಂದನ್ನೇ ಯಾವ ರೀತಿಯಂದಾದರೂ ಮಾಡುವದು ಅತ್ಯವಶ್ಯವಾದ ಕರ್ತವ್ಯವೆಂತಲೂ, ಭಾವೇಯ ಇಲ್ಲವೇ ಬೇರೆ ಪರೋವ ಕಾರದ ಕೆಲಸಗಳಿಗೆ ತೆಗೆಂಡುವದು ಕೆಲಸದಲ್ಲಿವೆಂತಲೂ ಬಹುಜನರು ಗೃಹಿಸುವರು. ಒಮ್ಮೆಯೇ ಕನ್ನಡ ನಾಡಿನೊಳಿತಿನ ಹಲಕೆಲವು ಪ್ರಯತ್ನಗಳು ಮೆಚ್ಚಿ ರಿದರೂ, ಕಗ್ಗತ್ತಲೆಯ ರಾತ್ರಿಯಲ್ಲಿ ಮೋಡಿಕೊಳಗೆ ಉಂಟಾದ ವಿಮ್ಮತ್ತಕಾಶದಂತೆ ಕ್ಷೂಭಂಗಾರ ವಾಗಿ ಹೋಗುವವು. ಆದುದರಿಂದ “ಅರಂಭಾರಾಃ ಖಲುದಾಷ್ಟಿಣಾತ್ಯಾಃ”^{೧೨} ಎಂಬ ನಾಣ್ಯ ದಿಯುಂಟಾಗಿರುವದು. ನಿಜವಾದ ರಾಣ್ಯಾನ್ನಿತಿಯ ಕೆಲಸಗಳಲ್ಲಿಯೇ ಕನ್ನಡಿಗರು ಹಿಗೆ ಹೇಡಿಕೆನವನ್ನು ವ್ಯಕ್ತಪಡಿಸುತ್ತಿರಲು, ತಮ್ಮ ಮಾತ್ರಭಾವೇಯ ಬಗ್ಗೆ ಕನಿಕರ ಪದುವವರು ನುತ್ತಿಸ್ತು ದುರ್ಭಲರಾಗಿದ್ದಾರೆ. ಇದು ಪರಿಣಾಮವದಲ್ಲಿ ಅತ್ಯಂತ ಯಾನಿಕರವಾಗಿರುವದು. ಆದುದರಿಂದ ಕನ್ನಡಿಗರೆಂದು ಬಹು ಜನರಲ್ಲಿ ಕರ್ತವ್ಯವಕ್ಕಿರುತ್ತಿರುತ್ತಿರುವ ಮಂಟ್ಪಗಾದರೂ ಉಂಟಾಗಬೇಕೆಂಬ ಉದ್ದೇಶದಿಂದ ಈ ಲೇಖವು ಬರೆಯಲ್ಪಟ್ಟಿದೆ. ಸುಜ್ಞರು “ಹಿತಂ ಮನೋಹಾರಿಜ ದುರ್ಭಂ ನಜಃ”^{೧೩} ಎಂಬ ಭಾರವಿಯ ಉಕ್ತಿಯನ್ನು ಬಗೆದಂದು, ಈ ಲೇಖದೊಳಗೆ ಹೋರುವ ಬಿರಿನುಡಿಗಳಿಂದ ಖತ್ತಿಗೊಳ್ಳಿ, ತಕ್ಕ ಪ್ರಯತ್ನ ಮಾಡಿ, ಪರಿಣಾಮದಲ್ಲಿ ಹಿತಕರವಾಗುವ ಭಾವಾಸೇವೆಯನ್ನು ಸೇರಬೇರಿಸಿ, ತಮ್ಮ ಜನ್ಮಸಾರ್ಥಕತೆಯನ್ನು ಮಾಡಿಕೊಂಡರೆ ಬಹು ದೊಡ್ಡ ಪ್ರಯೋಜನವಾಗುವದು.

ಪ್ರತಿವರುವ ಕನ್ನಡ ಭಾವೇಯಲ್ಲಿ ನೂತನ ಗ್ರಂಥಗಳು ಮರಾಠಿ, ಗುಜರಾಠಿ ಭಾವಿಗಳ ಗ್ರಂಥಗಳ ಮಾನದಿಂದ ತೀರ ಕಡಿಮೆಯಾಗುತ್ತಿರುತ್ತವೆಂದು ಪ್ರಸಿದ್ಧಿ ಸಲ್ಪದುತ್ತದೆ. ಅದರೊಡನೆಯೇ ಕನ್ನಡಿಗರ ಕರ್ತವ್ಯಪರಾಬ್ಲೂಷಿತೆ, ಅಜಾಗ್ರತೆ, ಸ್ವಭಾವೇಯ ಬಗ್ಗೆ ದೃಢವಾಗಿರುವ ಉದಾಸೀನ ಬುದ್ಧಿ, ಇವುಗಳ ಪ್ರದರ್ಶನವೂ ಆಗುತ್ತಿರುವದು. ಹಿಗೆ ಹಲವು ಸಾರೆ ಆಗುತ್ತ ನಡೆದಿದ್ದರೂ ಕನ್ನಡ ನುಡಿಗೆ ತಟ್ಟಿರುವ ದುಃಖಿತಿಯನ್ನು ಹೋಗಲಾಡಿಸುವ ಬಗ್ಗೆ ಯೋಗ್ಯ ಮಾರ್ಗದಿಂದ ಪ್ರಯತ್ನ ಮಾಡುವ ದಕ್ಷೆ ಎಷ್ಟೋ ಬುದ್ಧಿ ವಂತರು ಹಿಂಜರಿಯತ್ತಿರುವರು; ಇದರಿಂದ ಕನ್ನಡನುಡಿಯೇ ಹೊಂದಲಿಕ್ಕೆ ಎಷ್ಟೋ ಕಾಲವು ಬೇಕೆಂದು ವುನಸು ಕಳವಳಗೊಳ್ಳುವದು. ಈಗಿನ ಸಿಫಿತಿಯು ಚರಕಾಲವುಳಿದರೆ, ಕನ್ನಡಿಗರೆಲ್ಲರು ಶಾಧ್ಧವಾದ ವಾಚಾಶಕ್ತಿಯನ್ನು ಕಳಿಕೊಂಡು, ಹಂಚತೆತ್ತುದೊಳಗೆ ಹೇಳಿದ ರಾಜಪುತ್ರನಂತೆ ಸ, ಸೇ, ಮಾ, ರಾ ಎಂದು

೧. ದ್ವೀಣ ದೇಶದವರು ಅರಂಭದಲ್ಲಿ ಮಾತ್ರ ಕೂರಂಬಂಡು ಸಿಜವು.

೨. ಹಿತವೂ ಮನೋಹರವೂ ಆದ ಮಾತು ದುರ್ಭಂಭವು.

ಹಂಚುಕ್ಕೆದುತ್ತಿ ಕೂಗುತ್ತೇ ತಿರುಗಾಡಬಹುದು; ಕನ್ನಡ ನುಡಿಗೆ ಮುಂದೆ ತಟ್ಟುವ ಸಂಸ್ಯಾರ ಗಳ ಬಗ್ಗೆ ಯಾವ ನಿಷ್ಠಾಯವನ್ನೂ ಹೇಳಲಿಕ್ಕಾಗಿದ್ದರೂ ಈಗನ ಸ್ಥಿತಿಯು ಬಹು ಕೆ ಶಕ್ತಿಕರವಾಗಿರುವದು. ಕನ್ನಡಿಗರ ಬಗ್ಗೆ ಕನಿಕರಪಡುವನೆಂಬು ಪರಸ್ಥಿನು ಕನ್ನಡ ನಾಡನ್ನು ಕೆಳಗಿನ ಪದ್ಯದ ಭಾವದ್ವಾರೆ ಹೀಯಾಳಿಸುತ್ತಾನೆ :

ಭಾ || ಹಾವು ಹಲವನು ಹಡೆದು ಲೋಕಕೆ |

ಸಾವ ತರುವಂದದಲ್ಲಿ ಮಕ್ಕಳ |

ನಾವರಿಯಲಿ ಹಡೆದು ಕೆಡಿಹಿಡಿ ಭೂನಿಂ ಧಾರಕರಣ ||

ಕನ್ನಡ ನುಹಾಭಾರತ, ಉದ್ದೀಕ್ಷೇಗವರ್ವ, ಇನೆಯ ಸಂಧಿ

ಇದೆ ಒಗತ್ತಿನಳ್ಳಿಲ್ಲ ತಮ್ಮ ಭಾವಿಯನ್ನು ಪ್ರಸಾರಗೊಳಿಸುವದರಲ್ಲಿ ಅರ್ಜಂತಾಭಿ ವಾನದಿಂದ ಉದ್ಯುಕ್ತರಾದ ಫನತೆ ಹೊಂದಿದ ಈ ಇಂಗ್ಲಿಷ್ ಪ್ರಭುಗಳ ಆಡಳಿತೆಯು, ಅಂ ಪರುಪಗಳ ಹಿಂದೆ ಇಲ್ಲಿ ಬೇರೂರುತ್ತು. ಬಳಿಕ ಹಿಂದು ಜನರಿಗೆ ವಾಶ್ವಿಮಾತ್ಮೀ ಪದ್ಧತಿಯಂತೆ ಶಿಕ್ಷಣ ಕೊಡಬೇಕೆಂಬ ನಿಷ್ಠಾಯವಾಯಿತು. ಅದಕ್ಕುನುಸರಿಸಿ ಪ್ರಚೇಗಳಿಗೆ ಪಾರ್ಥಾರ್ಥಿ ಶಿಕ್ಷಣವನ್ನೂ ಮೇಲ್ಮೈದ ಶಿಕ್ಷಣವನ್ನೂ ಕೊಡುವ ಶಾಲೆಗಳು, ಸಣ್ಣ ಹೊಡ್ಡೆ ಖಾರುಗಳಲ್ಲಿ ಕಾಗೋಳಸಹಕ್ತಿದ್ವರು. ಕನ್ನಡಿಗರ ಹೊರತು, ಉಳಿದ ಪಾರ್ಂತ ದನರು ವಾಶ್ವಿಮಾತ್ಮರ ವಿದ್ಯೆಯ ಸಂಸ್ಕಾರದಿಂದುಂಟಾದ ಉದಾತ್ತ ವಿಚಾರಗಳನ್ನೂ ಅನುಭವಗಳನ್ನೂ ನಿರ್ವಂಜನೆಯಿಂದ ಪ್ರಕಟಿಸುತ್ತಿದ್ದರು. ಹಲವರು ಬಗೆಗಿರು ಗ್ರಂಥಗಳನ್ನು ಭಾಷಣತೆರಿಸಿ, ಸ್ತುತಿತ್ರ ಸೀಬಾಧಿಗಳನ್ನು ಬರೆದು ಸ್ವದೇಶಬಾಂಧವರಿಗೆ ಅನಂತೋಪಕಾರಗಳನ್ನು ಮಾಡಿಕೊಂಡರು. ಆದರಿಂದ ಉಳಿದ ಪಾರ್ಂತಗಳಲ್ಲಿ ಬಹು ಜನರು, ತಾವು ಯಾರು? ತಮ್ಮ ನಾಡಿನ ಸ್ಥಿತಿಯ ಹೇಗುಂಟು? ತಮ್ಮ ಅವಶ್ಯಕತೆಯಿಂದ ವಾವಿನಾಡು? ಮುಂತಾದ ಸಂಗತಿಗಳ ಬಗ್ಗೆ ವಿಚಾರ ಮಾಡುತ್ತಿಲಿರುವರು. ಈ ಬಗೆಯು ವಿಚಾರಕ್ಕೆ ಎಷ್ಟೂ ತೊಂದರೆಗಳಿಂದಿರುವ ಬೇಗ ಫಲವಾಗ ದಿದ್ದರೂ, ಧಾರ್ಮಿಕ, ಸ್ನೇಹಿತ, ಸಾಮಾಜಿಕ, ವಿವರ್ಯಗಳ ಉಹಾವೇಹವು ಚೆನ್ನಾಗಿ ಸಡೆಯುತ್ತಿರುವದು. ಆದುದರಿಂದ ಉಳಿದ ಪಾರ್ಂತಗಳ ಜನರು, ಸ್ವಲ್ಪ ಕಾಲದಲ್ಲಿಯೇ ಸ್ವಾವಲಂಬನದಿಂದ ಸೌಖ್ಯ ಹೊಂದುವರೆಂಬ ಆಶಿಯುಂಟಾಗಿರುವದು. ಆದರೆ ಕನ್ನಡಿಗರ ಸ್ಥಿತಿಯು ಇದಕ್ಕೆ ವಿಸರೀತಿಗಳಿರುವದು. ಮೈಸೂರ ನಾಡಿನ ಹೊರತು, ಉಳಿದ ಕನ್ನಡ ನಾಡು ವಿದ್ಯೆಯ ಸಂಬಂಧಿಂದ ಹೇಗೆದ್ದರೂ, ಅದರಲ್ಲಿ ಭಾವಾಸೇವೆಯನ್ನು ಮಾಡುವ ವರು ತೀರ ವಿರಳವಾಗಿದ್ದಾರೆ. ಕಲ್ಪಾಜಿದು ಜಗ್ಗಿದರೆ ಮೆಯ್ಯಾ ತಾನೇ ಬರುನಂತೆ, ಭಾಷಾಸೇವೆಯನ್ನು ಮಾಡುವದರಿಂದ ದೇಶೋನ್ನಿತಿಯಾಗುವದೆಂಬ ಮಾತ್ರ, ಬಹು ಜನ ಕನ್ನಡಿಗಿಗೆ ತಿಳಿಯಲ್ಪಾಡು. ಸಮಾಪದ ಮಹಾರಾಷ್ಟ್ರ, ಗುಜರಾಥ, ತೆಲಗು ದೇಶಗಳವರು ಮಾಡುವ ಸ್ವಹಿತದ ಪ್ರಯತ್ನಗಳನ್ನು ನೋಡಿಯೂ ತಿಳಿನಳಕೆ ಯುಂಟಾಗಲ್ಪಾಡು. ಭಾವಿಯನ್ನು ಉಚಿತ ಸ್ಥಿತಿಗೆ ತರುವದು ಪ್ರಯತ್ನ ಸಾಧ್ಯ

ವಂಬ ವಿಚಾರವೇ ಹುಟ್ಟಿಲ್ಲದು, ಮಹಾರಾಷ್ಟ್ರದ ಹೇರಗೆ ಪಶ್ಚಿಮ ಸಮುದ್ರತೀರ ದಲ್ಲಿರುವ ವೈಭವಶಾಲಿಯಾದ ಮುಂಬಯಿ ಪಟ್ಟಣದಲ್ಲಿ ನಾಯ. ಮಹಡೆವ ಗೋವಿಂದ ರಾನಡೆ ಮುಂತಾದ ವಿದ್ಯುದ್ರತ್ವಗಳು, ಭಾಷಾಸೇವೆಯನ್ನು ಅತ್ಯಾತ್ಮಮ ರೀತಿಯಂದ ಮಾಡುತ್ತಿರುವುತ್ತೆ, ಶ್ರೀರಂಜನೆಸಮುದ್ರತೀರದಲ್ಲಿರುವ ದ್ವಿವಿಡ ದೇಶದಲ್ಲಿ ಶ್ರೀಷ್ಟಿನಾದ ಮಾಡುತ್ತಿರುವುತ್ತೆ, ಶ್ರೀರಂಜನೆಸಮುದ್ರತೀರದಲ್ಲಿರುವ ದ್ವಿವಿಡ ದೇಶದಲ್ಲಿ ಶ್ರೀಷ್ಟಿನಾದ ಮಾಡುತ್ತಿರುವುತ್ತೆ. ಅವುಗಳನಾದ ಪ್ರಕ್ರಿಯೆಗಳನ್ನು ರಾಜಧಾನಿಯಲ್ಲಿ ಗ್ರಂಥಕರ್ತರು ಮಿಗಿಲಾಗಿರುವಂತೆ, ಸಫವೆಯಾದ ಮೈಸೂರ ರಾಜಧಾನಿಯಲ್ಲಿರುವದಿಲ್ಲ.

ಆದರೂ ಕನ್ನಡನುಡಿಯೇಳಿಯ ಬಗ್ಗೆ ಕಷ್ಟಭಡುತ್ತಿರುವ ಮಹಾತ್ಮರು ಶಾರಿರು ಭೋಳಗೆ ದೂರ ದೂರ ತೋರುವ ಚಿಕ್ಕಗಳಂತೆ ಅಲ್ಲಲ್ಲಿ ಕಾಣುತ್ತಿರುವರು. ಅವರು ಕನ್ನಡಿಗರ ನಿಶ್ಚಯಿಸ್ತಿರುವ ಸ್ಥಿತಿಯಲ್ಲಿ ತುಸುವಾದರೂ ಚಲನೆಯಂಟು ಮಾಡಲಿಕ್ಕೆ ಮನಮುಟ್ಟಿಯತ್ತಿರುವರು. ಅವರ ದೀಪ್ರಂ ಪ್ರಯತ್ನವು ಪ್ರಶಂಸನೀರುವೂ ಪರಿಣಾಮದಲ್ಲಿ ಸುಖಕರವೂ ಆಗಿರುವದು. ಈ ಬಗೆಯ ಪೂಜ್ಯ ವ್ಯಕ್ತಿಗಳನ್ನು ಕೃತಜ್ಞತೆಯಿಂದ ಅಭಿನಂದಿಸುವದು ವನಿತ್ರನಾದ ಕರ್ತವ್ಯವಿಂದು ತಿಳಿದರೆ, ಆತಿಶಯೋಕ್ತಿಯಾಗಲಿಕ್ಕಿಲ್ಲ.

ಕನ್ನಡನುಡಿಯೇಳಿಯನ್ನೂ ಕನ್ನಡಿಗರ ಹೆಚ್ಚುಳವನ್ನೂ ಯಾವಾಗಲೂ ಬಯಸುತ್ತಿರುವ “ಕನಾರಟಿಕ ವಿದ್ಯಾವರ್ಧಕ ಸಂಘ” ವೆಂಬುದೊಂದು ಸಂಸ್ಥೆಯು, ಕೆಲವು ವರುಷಗಳ ಹಿಂದೆ ರಾ|| ಸಾ|| ದೇಶಪಾಂಡಿ ರಾನುಚಂದ್ರರಾಯರಿಂದ ಸಾಫಿ ಸಲ್ಪಿಟ್ಟರುತ್ತದೆ. ಅದಕ್ಕೆ ಮುಂಬಯಿ ಇಲಾಖೆಯ ಮುಖ್ಯಾಧಿಕಾರಿಗಳಾದ ಮೆ|| ಡಾಯರೆಕ್ಟರ ಸಾಹೇಬಿ ಬಹದೂರರವರು ಈ ವರುವ ಇಂಂ ರಾಜಾಯಿಗಳನ್ನೂ ಕೊಟ್ಟು, ಉತ್ತಮ ಕನ್ನಡ ಪುಸ್ತಕಗಳಿಗೆ ಆಶ್ರಯ ಕೊಡಲಿಕ್ಕೆ ತಿಳಿಸಿ, ಸಂಘವನ್ನೂ ಪ್ರೌತ್ಸಾಹಗೋಳಿಸಿದ್ದನ್ನು ಕೇಳಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅನಂದವೂ, ಮೆಹಬಾನ ಡಾಯರೆಕ್ಟರ ಸಾಹೇಬರವರ ಉದಾರತೆಯ ಬಗ್ಗೆ ಪೂಜ್ಯಬುದ್ಧಿಯೂ ಉಂಟಾಗಿರದು. ಭಾಷೆಯ ವೃದ್ಧಿಗೋಣ್ಣರ ವಾಯವ್ಯಾತರನ್ನು ಯೋಜಿಸಿ, ಅವರ ವಕ್ತೃತ್ವವನ್ನೂ ಬಹು ಜನ ಸಮಾಜದ ಜ್ಞಾನವನ್ನೂ ವೃದ್ಧಿಪಡಿಸುವದು, ಚಿಕ್ಕದೊಡ್ಡ ಪುಸ್ತಕಗಳನ್ನೂ ವಾಗ್ಣ್ಯವಣವೆಂಬ ಮಾಸಿಕ ಪುಸ್ತಕವನ್ನೂ ಪ್ರಕಟಿಸುವದು, ವಾಷಿಂಗ್ ಮಹಾಸಭೆಯನ್ನು ಕೂಡಿಸಿ, ಮೈಸೂರ ನಾಡಿನಿಂದಲೂ ಬೇರೆ ಕದೆಯಿಂದಲೂ ಬರುತ್ತಿರುವ ಪರೀಕ್ಷೆಕರನ್ನೂ ವಾಯವ್ಯಾತರನ್ನೂ ವಿದ್ಯಾರ್ಥಿಗಳನ್ನೂ ಅದರಿಸುವದು, ಕನ್ನಡದ ಹಳೆ ಗ್ರಂಥಗಳನ್ನೂ ದಿ ಪರೀಕ್ಷೆ ಕೊಡುವವರನ್ನೂ, ಹೊಸ ಗ್ರಂಥಗಳನ್ನೂ ಬರೆಯುವವರನ್ನೂ ಉತ್ತೇಜನಗೋಳಿಸುವದು, ಸತ್ಯಾರ್ಥಕೆ ಮನಮುಟ್ಟಿ ನೇರವಾಗುತ್ತ ಲಿರುವ ಹಲಕೆಲವು ಮಹನೀಯರಿಂದಲೂ ಬೇರೆ ಸಾಮಾನ್ಯ ಜನರಿಂದಲೂ ಉಪದೇಶ ದಿಂದ ದ್ವರ್ವಾಸಹಾಯವನ್ನೂ ಪಡೆಯುವದು ಮುಂತಾದ ಕೆಲಸಗಳನ್ನೂ ಸಂಘವು ಉತ್ಸಾಹದಿಂದ ನಡಿಸುತ್ತಿರುವದು. ಸಂಘದ ಉತ್ಪಾದಕರು, ಸರಜಾರೀ ಭಾಷಾಂಶರದ ಕೆಲಸವನ್ನೂ ಶೈಕ್ಷಣಾಲಯದಲ್ಲಿ ಕಲಿಸುವಿಕೆಯನ್ನೂ ನಡಿಸುತ್ತಿದ್ದರೂ, ಅವರ ಸ್ವಂತದ

ಪ್ರತಿಯೊಂದು ಗಳಿಗೆಯು; ಕನ್ನಡಿಗರ ಸೇವೆ ಮಾಡುವದರಲ್ಲಿಯೇ ವೆಚ್ಚುವಾಗುತ್ತದೆನ್ನು ಅಂತೇ ಅಡ್ಡಿ ತೋರುವದಿಲ್ಲ. ಸಂಖ್ಯಾದವರ ಈ ಬಗೆಯ ಕರ್ತವ್ಯದಕ್ಕಾತೆಯಿಂದವಲೇ ಆದಕ್ಕೆ ಈ ಸಾರೆ ರಾಜಾಶ್ರಯವು ದೊರೆಯಿಲು. ಕನ್ನಡ ನಾಡೋಳಗೆ ನಾಯಾಖಾತರೂ ಗ್ರಂಥ ರಚಿಸುವವರೂ ಹಳೆ ಗ್ರಂಥಗಳನ್ನು ಪರಿಶೀಲನೆ ಮಾಡುವವರೂ ಬಹುಜನರಿದ್ದರೂ “ಶುಷ್ಪದ್ಯಂತೇ ನಿಲಿಯಂತೇ ದರಿದರ್ಜಾಂ ಮನೋರಧಾಃಽಂ ಎಂಬಲೇ, ಬೆಳಗೆ ಬರುವದಿಲ್ಲಂದು ತಿಳಿದು ಅಂತಹ ಜನರು ಮುಂದಕ್ಕೆ ಬರಬೇಕೆಂದು, ಸಂಖ್ಯಾಪು ತನ್ನ ಕಕ್ಷೆಯಿದ್ದ ಹುಟ್ಟಿಗೆ ದ್ರವ್ಯ, ಪುಸ್ತಕಗಳಿಂದ ಸಹಾಯ ಮಾಡುತ್ತಿರುವದರಿಂದ, ಆದರೆ “ವಿಧ್ಯಾವರ್ಥಕ” ಹೇಬ ನಿಶೇಷಣಕ್ಕೆ ನಿಶೇಷ ಪುಸ್ತಕವು ಬಂದಿರುತ್ತದೆ. ಜಗದಿಶ್ವರನ ಕ್ಷಮೆಯಿಂದ ಸಂಖ್ಯಾದ ಈ ಬಗೆಯ ಸ್ತುತ್ಯವರಯತ್ತಪ್ರ, ಅನ್ಯಾಯವಾಗಿ ಸಾಗಿ, ಆದರೆ ಶಾಖೀಗಳು ಬೆಳಗಾವಿ, ವಿಜಾಪುರ, ಕಾರವಾರ ಮುಂತಃದ ಖತಿಸೆಟ್ಟಿ ಹುಟ್ಟಿಂಗಳ ವರಿಗೆ ಹಬ್ಬಿ, ಅಲ್ಲಲ್ಲಿ ಭಾಷಾಸ್ನೇಹಂಲ್ಯಾದ ಕೆಲಸವನ್ನು ಸಾಗಿಸುತ್ತು, ಬಹು ಜನ ಭಾಷಾಭಿವಾಸಿಗಳನ್ನುಂಟು ಮಾಡುತ್ತ ನಡೆದರೆ, ಈ ನೊಡಲು ಮಹಾರಾಜ್ಯ ಭಾಷೆಯು ಗೆದ್ದು ಕೊಂಡಿರುವ ಕನಾಟಕದ ಕೆಲವು ಭಾಗವನ್ನು ಕನ್ನಡ ನುಡಿಯು ಮರಳಿ ಕಸುಕೊಳ್ಳುವದು. ಈ ಬಗೆಯ ಹಲವು ಮಹತ್ವಾರ್ಥಗಳಿಗೆ ತಾಯಿಬೇರಾಗಿರುವ ಕನಾಟಕದ ವಿಧ್ಯಾವರ್ಥಕ ಸಂಖ್ಯಾಪು, ಅತ್ಯಂತ ಮುಹೂರ್ಮೆಯ್ಯಾವದು. ಮತ್ತು ಇದರ ವಾಷಿಕ್ಕೊಂಡುವವು, ಗ್ರೇಸೆ ದೇಶದ ಆಲಿಂಸಿಯಂತೆ ಇತ್ಯವದ ಸ್ವರೂಪಕ್ಕೆ ಬರುವದು, ಕನ್ನಡ ದಲ್ಲಿ ಪಾಠಿಸಿರುತ್ತಹ ವೈಯಾಕರಣಿನೂ, ಕಾಳಿಜಾಸನನ್ನು ಮೊಲುವ ಕವಿಕುಲ ಮುಕುಟಮಣಿಯೂ, ಸಿಸಿರೋ, ಡಿಮಾಫ್ಫಿನಿಸರಂತಹ ನಾಯಾಖಾತಕಾರರೂ ಅವರಸಿಂಹ ನನ್ನ ಗೆಲ್ಲಿವ ಕೋಶಕಾರರೂ ಸೆಕ್ಕಪಿಯರಸಂತೆ ನಾನಾರವರಪರಪ್ಪುತ್ತ ನಾಟಕಗಳನ್ನು ರಚಿಸುವವರೂ ಮೆಕಾಲೆ, ಬೇಕನ್ನರನ್ನತ್ತಿಕ್ರಮಿಸುವ ನಿಬಂಧಕಾರರೂ ಮೆಚ್ಚೊರಿ ಬೇಕೆಂಬ ಸಂಖ್ಯಾದ ಉದ್ದೇಶವು ಸವಲವಾಗುವದು. ಆದುದರಿಂದ ಪ್ರತಿಯೊಬ್ಬ ಕನ್ನಡಿಗನು ಕ. ಏ. ವ. ಸಂಖ್ಯಾದ, ಇಲ್ಲವೇ ಇದೇ ಬಗೆಯ ಸದುದ್ದೀಕಾಪ್ರಭ್ಯಾ ಬೇರೆ ಸಂಸ್ಥಾಗಳ ಉಪಕಾರ ನೇನಿಸಿ, ಅವುಗಳಿಗೆ ತಕ್ಷ ಸಹಾಯ ಮಾಡಿ, ಅವುಗಳ ಮಣಿಜೋಳಿಗಂದ ಅಂಶಕ್ಕೆ ಮುಕ್ತನಾಗುವದು ಅತಿ ಪವಿತ್ರವಾದ ಕರ್ತವ್ಯವನೆಂದು ತಿಳಿಯತಕ್ಷದ್ದು.

‘ಗಾರ್ಜಿಜಾವರ್ಪ್ರಾ ಪ್ರೀಡಿಂಗ್ ಅಸೋಶಿಯೇಶನ್’ ಎಂಬ ಸಂಸ್ಥೆಯು, ಮೈಸೂರ ನಿರ್ಮಲೆಯಲ್ಲಿ ಸಾಫಿಸಲ್ಪಿಟ್ಟಿರುವದು. ಆದರೆ ಪುರಸ್ತರ್ತರು ಗ್ರಂಥರಚನೆಯ ಕಾರ್ಯ

೧. ದರಿದರ ಮನೋರಥಗಳು ಹುಟ್ಟಿತ್ತಲೂ ನಾಶವಾಗುತ್ತಲೂ ಇರುವವು.

೨. ಈಯುತ್ತವು ಅಥವಾದಲ್ಲಿ ಪ್ರತಿ ವರುಷ ನಡೆಯುತ್ತಿತ್ತು. ಆದಕ್ಕೆ ಗ್ರೇಸದ ಇಳಿ ಬಗೆಯ ಜನರು ಹೋಗುತ್ತಿದ್ದರು. ತಮ್ಮ ತಮ್ಮ ಹೋರಿಗಳಲ್ಲಿ ಪಂಡಿತರಿಸಿಕೊಂಡವರಿಗೆ ಆದರಲ್ಲಿ ಬಹುಮಾನ ಡೊರೆಯುತ್ತಿತ್ತು. ಆ ಬಹುಮಾನದಿಂದುಂಟಾದ ಸ್ವಾಭಾವಾವವು ಬಹು ಜಾಗ್ರತವಾಗಿರುತ್ತಿತ್ತು.

ವನ್ನು ನಡಿಸುತ್ತಿರುವರು. ಈ ಸಂಸ್ಥೆಯ ಬಗ್ಗೆ ಹೆಚ್ಚಿನ್ನೀಗೆ ಹೇಳಲಿಕ್ಕೆ ಭಾರವಂತಿದ್ದರೂ ಅದರಿಂದ ಹೊರಟಿಳುವ ಗ್ರಂಥಗಳು, ಉಪಯುಕ್ತವು ವಾಚಕರ ಜ್ಞಾನವನ್ನು ಚೇಳಸುವವರು ಇರುವವು. ಇದರಂತೆ, ‘ಬರಂಕರ ವಿಳಾಸ’ ಮುಂತಾದ ಹಳೆಗ್ರಂಥಗಳಿಗೆ ಪೀಠೆ ಮಾಡಿ, ಸ್ವಾಸ್ಥ್ಯಫಿದಿಗ್ರಂಥಗಳನ್ನು ರಚಿಸಿ, ಹೆಸರು ಪಡೆದ ಬರಹಶ್ರೀ ಸಿದ್ಧಾಧಿತಿ ತಿವರಂಕರ ಶಾಸ್ತ್ರಗಳು; ಕನ್ನಡ ಸುಣಿಯ ತಿದ್ದುಪದಿಯ ಸಂಬಂಧದ ವ್ಯಾಖ್ಯಾತರಾದ ವೇ. ಗ. ವೈ. ಕೃಷ್ಣಚಾರ್ಯರು; ಮು. ರಾ. ಬಿ. ಮರಿಮಲ್ಲಪ್ಪನವರು; ಶ್ರೀಷ್ಟ ಪಂಡಿತರಲ್ಲಿ ಎಳಿಸಲ್ಪಟ್ಟಿ ಒಸವಪ್ಪ ಶಾಸ್ತ್ರಗಳು ಮುಂತಾದವರು ಕನ್ನಡ ಧಾರೆಯ ಸಂಬಂಧಿಂದ ಕೊಂಡಾಡಿಸಿಕೊಳ್ಳಲಿಕ್ಕೆ ತಕ್ಷವರಿದಾದ್ದರೆ. ಮೈಸೂರ ವಿದ್ಯಾಖಾತೆಯ ಮುಖ್ಯಾಧಿಕಾರಿಗಳಾದ ಮೇ|| ಭಾಭಾ ದೋರೆಗಳು ಮುಂಬಯ್ದು ಕನಾಟಕದೊಳಗೆ ರಚಿಸಿದ ಗ್ರಂಥಗಳಿಗೆ ಸಹ, ಆರ್ಯ ಕೌದುವಷ್ಟು ಉದಾರ ಬುದ್ಧಿಯುಳ್ಳವರಿದಾದ್ದರೆ.

ನಿಲೋಽಭ ಬುದ್ಧಿಯುಳ್ಳ ಪರೋಪಕಾರಿಯಾದ ಉಪವಸದ ಅಧಿಕಾರಿಯು, ಸುಗಂಥವನ್ನೂ ನೇಳಲನ್ನೂ ಮಧುರ ಫಲಗಳನ್ನೂ ಕೊಡಬೇಕಾಗಿರುವ ಉಪಯುಕ್ತವ್ಯಕ್ರಿಯೆಗಳನ್ನು, ಅಶ್ಯಂತ ಕರ್ತವ್ಯದ್ವರ್ಕತ್ವಯಿಂದಲೂ ಆಸ್ಥೆಯಿಂದಲೂ ಹಚ್ಚಿಕೊಳೊವಾನ ಮಾಡುತ್ತಿರುವಂತೆ, ರಾ. ಸಾ. ರಾಜಜಿ ಬಾಳಾಜಿ ಕರಂದಿಕರೆಂಬ ಧಾರವಾದ ಶಿಕ್ಷಕ ಶಿಕ್ಷಣಾಲಯದ ಗುರುಗಳು, ಶಿಕ್ಷಕ ಸದ್ಗುಣ. ಆಚರಣೆ, ಉಪದೇಶಗಳಿಂದ ಸುಸ್ಥಿಫಾವ, ವೈರ್ಥತಿ, ಸದ್ವಿದ್ಯಾಗಳಿಂದೊಡಗುವಿದ ಶಿಕ್ಷಕ ಜನರನ್ನು, ಮುಂಬಯ್ದು ಕನಾಟಕದ ಎಲ್ಲ ಭಾಗಗಳಲ್ಲಿ, ವಿದ್ಯಾವೃದ್ಧಿಯ ಸತ್ಯಾರ್ಥಕ್ಕೊಳ್ಳೇಸ್ವರ ಸಿದ್ಧಿಪಡಿಸುತ್ತಿರುವರು. ಹಾಗೂ ಕರ್ತವ್ಯದಕ್ಕರಾದ ಶಿಕ್ಷಕ ಜನರಿಗೆ ಪ್ರತಿಕ್ರಿಂಬಿ ಮಾಸಿಕ ಪುಸ್ತಕದಲ್ಲಿ ಪ್ರಕಟಿಸುತ್ತಿರುವರು. ಮತ್ತು ಆದೇ ಶಿಕ್ಷಣಾಲಯದ ಕನ್ನಡ ಗುರುಗಳಾದ್ದೀ ಮ.ರಾ. ಮುಳಬಾಗಲ ಧೀಂಡೋಪಂತರು ಕನ್ನಡಿಗರಲ್ಲಿ ಬಹು ದಿವಸದಿಂದಿಂದ ವ್ಯಾಕರಣ ಸಂಬಂಧದ ಅಜ್ಞಾನಾಂಥಕಾರವನ್ನು, ಶಿಕ್ಷಕ ಜ್ಞಾನಪ್ರಭೆಯಿಂದ ಸೀಗಲಾಡಿ, ಹಲಕಿಲ್ಲವ ಸಂಸ್ಕತ ಗ್ರಂಥಗಳನ್ನು ಭಾಷಾಂಶರಿ, ಕನ್ನಡಿಗರ ಮೇಲೆ ಮಾಡಿದ ಉಪಕಾರವನ್ನೆಷ್ಟು ವರ್ಣಿಸಿದರೂ ಸ್ವಲ್ಪವದೆ. ಹೀಗೆಯೇ ರಾ. ಸಾ. ಕಟ್ಟಿ ವೆಂಕಟರಾಯರು, ಉಪಯುಕ್ತ ಗ್ರಂಥಗಳನ್ನು ಪ್ರಕಟಿಸುವ ಬೇರೆ ಸ್ವಲ್ಪ ಜನರು, ಕನ್ನಡ ವರ್ತಮಾನ ಪತ್ರಕಾರರು, ಇವರೆಲ್ಲರೂ ಭಾಷಾ ಸೇವಕರ ವರ್ಗದಲ್ಲಿಯೇ ಸೇರಿಸಲಿಡುವರು.

ಒ. ಈ ಕೆಳಗಿನ ವಚನವು ನನ್ನ ಎಲ್ಲ ಗುರುವಯರ ಬಗ್ಗೆ ಮನುಷ್ಯನಲ್ಲಿ ದೃಢವಾಗಿರುವದು.

ಗುರೋರಂಭಿಪದ್ದೇ ಮನ್ಮಿನ್ನ ಲಾಂಂ ||

ತತ್ತೀಕಿಂ ತತ್ತೀಕಿಂ ತತ್ತೀಕಿಂ ||

ಶ್ರೀ ಶಂಕರಾಚಾರ್ಯಕ್ಕತ ಗುರ್ವಣ್ಣಕವು

ಈ ಬಗೆಯ ಹಲಕೆಲವು ಭಾಷಾಸೇವಕರು ಮಾಡುವ ಸ್ತುತ್ಯ ಪ್ರಯತ್ನವು ಮಾನಾರ್ಥವಾಗಿದ್ದರೂ ಒಟ್ಟಿನಿಂದ ಅತ್ಯಲ್ಪವಾಗಿರುವದು. ಜಿನುಗಾದ ಕೂಡಲು ಸರಳನ್ನು ತೆಡವುತ್ತಿದ್ದರೂ ಅದರಿಂದ ಕೊಡೆಯ ಕೆಲಸವಾಗದು. ಅದುದರಿಂದ ಕನ್ನಡ ಸುಡಿಯೇಲ್ಕಿರು ಬಗ್ಗೆ ಇನ್ನೊಂದು ಜನರು ಪೋಂಕ ಕಟ್ಟುವದು ಅವಕ್ಷಯವಿದೆ. ಅದರೆ ಈಗ ನಡೆಯುವ ಅಲ್ಪ ಪ್ರಯತ್ನವು ಸಹ ಸಿಹ್ನೆಲವಾಗುವಂತೆ ಒಳ್ಳೆಳ್ಳೀ ತಿಳುವಳಿಕೆಯುಳ್ಳವರು ಸಹ ಕನ್ನಡದ ಬಗ್ಗೆ ಬಗೆಯೆಯ ಆಷ್ಟೇವರ್ಗನ್ನು ತೆಗೆದು ಕೊಳ್ಳುತ್ತಿರುವರು. ಅವು ಎಷ್ಟುವುಟ್ಟಿಗೆ ಯಥಾರ್ಥವಿರುತ್ತವೆಬದ್ದನ್ನು ವಿಚಾರಿಸುವಾ:

ಕನ್ನಡ ಭಾಷೆಯು ಇನ್ನೂ ಬಾಲ್ಯವನ್ನೇ ಯಶ್ಚಿರುತ್ತದೆ ಉಂಟು, ಅದರ ಇಂದಾಧಿಕೃತ ಸ್ವರೂಪದ ಬಗ್ಗೆ ಸಂರ್ಯಾಸಂಪಂಳಿಕಲೂ, ಅದರ ಸುಧಾರಣೆಯ ಕೆಲಸದಲ್ಲಿ ಘನ ಪಂಡಿತರು ಸಹ ಕರ್ಯಾರ್ಥಿರುವರೆಂದು ಹಲವರು ಆಷ್ಟೇವಿಸುವರು. ಅದರೆ ಈ ಆಷ್ಟೇವರ್ಗನ್ನು ಲಿಪಿಯೂ ಪಾರಬೇನ ಗ್ರಂಥಗಳೂ ಇಲ್ಲದ ಭಾಷೆಗೊಳ್ಳುವ ಶೈಗಿಂದಿಂದಲೇ ಹೆಚ್ಚು ಶೋಭಿಸುವರು. ಕನ್ನಡದ ಬಾಲ್ಯವನ್ನೇ ಯು ಸಂಬಂಧಿಸಿದ ನಾನು ಒಬ್ಬ ಕನ್ನಡ ಪಾಡಿತರ ಕೂಡ ಮಾತ್ರಾಡುತ್ತಿರುವಾಗೆ, ಅವರು ಅತ್ಯಾತ ವಿಷಾದಮುದ್ದೆ ಯಿಂದ— “ಅಯ್ಯಾ, ನಮ್ಮ ತಾಯಿಯಾದ ಕನ್ನಡ ಭಾಷೆಯು ಭೂಷಣಣಂಬರಾ ಉಕ್ಕೆಯಾದ ಸುಖಾನಿಯಾಗಿರುವಚು. ಈಕೆಯ ಸುಲಿದ ಬಾಳೆಹಣ್ಣು ಸಂತಹ ಮಧುರವಾಣಿಗೆ ಕೇತ್ತಿರಾಜನು, ಕುಮಾರನ್ಯಾಸನು, ಲಕ್ಷ್ಮಿಇನು, ಪಂಪನು ಮುಂತಾದ ವರು ಮನಸ್ಸೊತು, ಈಕೆಯ ಸೇವೆ ಮಾಡಿದ್ದಾರೆ. ಇಂತಹ ಸಮುತ್ಪರಿಂದಲೇ ಕನ್ನಡ ಸುಡಿಯು ರಾಜಸ್ವೀಯೆನಿಸಿಕೊಂಡು, ಗಂಭಿರ ಸ್ವಾಧಾವದವರೂ ಆಭರಣಮಂಡಿತಕೂ ಆಗಿ ಶೋಭಿಸಿದಬು. ಅದರೆ ಅವರ ತರುವಾಯ ನಾವು, ಕೇವಲ ಉನ್ನೇಕ್ಕಾಬುದ್ಧಿಯಿಂದ ಈಕೆಯನ್ನು ಹೀಯಾಳಿಸಿ, ಕೂಸಿಗಿಂತ ಕಡೆಯಿಂದೆಣಿ, x x x ಉರ್ಬೀತಾಡುವಂತೆ ಮಾಡಿರುವೆನ್ನು. ಈಕೆಗೆ ನಾವು ಹೊಸ ಆಹಾರವನ್ನು ಹಾಕದೆ, ಇದ್ದ ರಕ್ತಕೊಣಕೆ ಮಾಡಲಿಕ್ಕೆ ಹುಳಕುಪ್ಪಡಿ ಹತ್ತಿದ್ದರೂ ಕೆಣ್ಣಿತ್ತಿ ಸಹ ನೋಡದೆ, ಮಂತ್ರಾಯಿಯ ತಾಲಿಳ್ಳದ ಮಾತಿಗೆ ಮರುಳಾಗಿ, ಹೀಗೆ ಮಾತ್ರಾದೋಹ ನಾಡಿ, ಪರದೇಶಿಗಳಾಗಲಿಕ್ಕೆ ಹಂಡಿಸುತ್ತೇವೆ! ಈ ಬಗೆಯು ಬುದ್ಧಿಭೂತಿಂದಾಗುವ ಸ್ವಾಂತದ ಕಲ್ಪನೆಯು ಅ ಕೊಟ್ಟಿ ಕನ್ನಡಿಗರಲ್ಲಿ ಬಹು ಜನರಿಗೆ ಇರಿದಿರುವದು ಬಹು ಖೇದದ ಮಾತಾಗಿದೆ” ಎಂದು ನಿಟ್ಟುಸುರುಗರಿದರು. ಅವರ ಈ ಮುಂಬೋದ್ದಾರದಲ್ಲಿ ಎಷ್ಟೋ ಸಂಗತಿಗಳು ಗಳಿಂತವಾಗಿರುತ್ತವೆ. ಕನ್ನಡದ ಬಾಲ್ಯವನ್ನೇ ಯು ನಿಜವಾಗಿದ್ದರೆ, ಅವಕ್ಷರೇತೆಸಿನಿಂದ ದುರ್ಬಲ ಪ್ರಜೆಯುಂಟಾಗುವ ಕಲ್ಪನೆಯಂತೆ, ಕನ್ನಡದಲ್ಲಿ ಉಂಟಾಗಿರುವ ಗ್ರಂಥ ಸಂತತಿಯು ನಿರುಪಯೋಗಿಯಾಗಿರಬೇಕಾಯಿತು. ಅಂದಮೇಲೆ ಕನ್ನಡ ಗ್ರಂಥಗಳಾದ ರಾವಾಯಣ, ಮಹಾಭಾರತ ಭಗವದ್ಗೀತೆ, ಕಬ್ಬಿಗರಕಾವ, ಶಬ್ದಮಣಿದರ್ಶಣ, ಜ್ಯೋತಿಂಭಾರತ ಮುಂತಾದಸ್ತಾಗಳ ಕರ್ತವ್ಯರು ಜ್ಞಾನಲಂಪದುವಿದಗ್ಗಾಗಿ ಗಬೇಕಾಯಿತು. ಇದರಂತೆ ಪರಂಪರೆಯಿಂದ ನೂತನ ಗ್ರಂಥಗಳನ್ನು ಪ್ರಕಟಿಸುವವರೂ, ಆಷ್ಟೇವರ್ಗರಿಗೆ

ಚಿಕ್ಕುವಿನಲ್ಲಿ ಆಜು, ಮೊಚ್ಚು, ಗುಜಿ, ಮನುಷ್ಯ, ಅಮೃತ ಎಂಬ ಕನ್ನಡ ಶಬ್ದಗಳನ್ನು ಪ್ರೀತಿಯಿಂದ ಕಲಿಸಿದ ಆವರ ತಾಯಿ-ತಂಡಿಗಳೂ, ಕನ್ನಡ ಗ್ರಂಥಗಳಿಗೆ ಉತ್ತೋಜನ ಕೊಡುತ್ತಿರುವ ಅಡಳತೆಯವರೂ ಅಯೋಗ್ಯರೆಂದು ಹೇಳುವದರಲ್ಲಿ ಆಕ್ಷೇಪಕರು ಹಿಂಜ ರಿಯಲಾರರು! ಹೀಗೆ ತಾಯಿ-ತಂಡಿಗಳನ್ನು ಸಿಂಧಿ, ಗುರುದ್ವೈರ್ಹವನ್ನೂ, ಮಾತ್ರ ಭಾಷೆಯನ್ನೂ ಸಿಂಧಿ, ಮಾತ್ರದ್ವೈರ್ಹವನ್ನೂ ಕಟ್ಟಿಕೊಳ್ಳಲಿಕ್ಕೆ ಆವರು ಹೇಸುವದಿಲ್ಲ. ಇಂತಹ ಜನರು “ಕೊಡಲಿಯ ಕಾವು ಕುಲಕ್ಕೆ ಮೃತ್ಯು” ಎಂಬ ಗಾದೆಯಂತೆ, ಇಡಿ ರಾಮ್ಯದ ಅನುಧವಚಾಲ್ಕಾನದ ಫಾತಕ್ಕೆ ಶಾರಣವಾಗಿರುತ್ತಾರೆ. ಅಂದನೇಲೇ ಆವರಿಂದ ಭಾಷೆಯ ವಾನಿಯಾಗುತ್ತದೆಂದು ಬೇರೆ ಹೇಳಿಲಿಕ್ಕೆ ಬೇಡ. ಆದುದರಿಂದ ಇಂತಹ ಜನರು ತೆಗೆಯುವ ಆಕ್ಷೇಪಗಳಿಗೆ ಉತ್ತರ ಕೊಡುತ್ತಜೋಗುವದು, ಹೇಳಿಯ ಅಪವ್ಯಯ ಮಾಡಿದಂತೆಯಾಗುವದು. ಕನ್ನಡದ ಪ್ರಾಚೀನ ಗ್ರಂಥಗಳನ್ನು ಪರಿಶೀಲನೆ ವಾಡಿರುವ ಜನರು, ಕನ್ನಡದಲ್ಲಿರುವ ಶಬ್ದಗಳ ಶಾದಾಧಿಕಾರದಲ್ಲಿರುವ ಅನಿಶ್ಚಿತತ್ವವೆಂಬೆಂಬ ಆಕ್ಷೇಪ ತೆಗೆದುಕೊಳ್ಳುವರು. ಈಗ ಪ್ರಸಿದ್ಧ ಸಲಪ್ಪಿರುವ ಎನ್ನೋ ಹಳೆ ಗ್ರಂಥಗಳನ್ನು ಯೋಗ್ಯ ರಿತಿಯಿಂದ ನೋಡಿ, ಅಪ್ಪಣಿಲ್ಲಿ ದೋರಿಯುವ ಶಬ್ದಗಳನ್ನು ವಿಚಾರಣೆ ಕಾಗಿ ರೂಢಿಯಲ್ಲಿ ತಂಡರೆ, ಈ ಆಕ್ಷೇಪದ ಸಿವಾರಕೆಯಾಗುವದು. ಇದರಂತೆ ಕನ್ನಡದ ಸುಧಾರಣೆಯ ಬಗ್ಗೆ ಘನಪಂಡಿತರು ಕಯ್ಯಾರ್ಹಿರುವರೆಂದು ತೋರಿಸುವ ಆಕ್ಷೇಪವಾದರೂ ನಿರಾಧಾರವಿರುತ್ತದೆ. ಕನ್ನಡ ಸಂಸ್ಕೃತ ಭಾಷೆಗಳಲ್ಲಿ ಪಡಕ್ಕರ ಕವಿಯು ಪ್ರೇಣ ನಿಷ್ಠಾ ತನಾಗಿದ್ದನಷ್ಟೇ. ಆತನ ನಿಯಮಬಧಿ ವಾದ ಪದಸಿದ್ಧಿಯೂ ಸಾಗ್ರವಣಸೆಯೂ ರಸಿಕರನ್ನು ಚೆಕೆತರನ್ನು ವರಾಡುತ್ತವೆ. ಆತನು ಶಂಕ್ಷಿ ಕನ್ನಡ ಪದಗಳೊಂದಿಗೆ ಹೀಗೆ ಕವಿತ್ವ ರಚಿಸಿರುವನು :

ಚಂ|| ಬಡನಡು, ಬಟ್ಟಬಲ್ಮೋಲೆ, ಬಳಲ್ಯುಡಿ, ನಲ್ಯುಡಿ, ನೀಳಕಣ್ಣರ್ಲ ||
ನಿಡುನೆರಲಿಂಪು, ಸೊಂಪಿಡಿಡ ಚೆಂದುಟಿ, ನುಣ್ಣಾಡಿ, ಚೆಲ್ಲುದಾಳ್ಳಮೆ ||
ಲ್ಲಡಿ, ಕಡುಬಿಣ್ಣವೆತ್ತೆ ಪ್ರೀತಿವಾರ್, ತುರುಗಿದೆವೆ, ಸಣ್ಣಪುಬು, ತೇ ||
ಪ್ರೇಡೆ, ಸುಲಿಪಲ್ಲಿ ಖಂಡ ಕದಂಪಿರದೊಪ್ಪಿರೆ, ಕಣ್ಣಿ ತೋರಿದಳ ||
ರಾಜಕೀಯರ, ಆಶ್ವಾಸ ೧೧

ಇದರಂತೆ ಮತ್ತೊಂದೆಡಿಯಲ್ಲಿ ಸಂಸ್ಕೃತ ಶೈಲೀಕವೆಂದು ಪ್ರಥಮಃ ಭಾರಂತಿ ಯುಂಟಾಗುವಂತೆ ಕವಿತ್ವ ರಚಿಸಿದ್ದಾನೆ.

ಮು|| ಸ್ತ|| ಪ್ರಣತಪ್ರತ್ಯಾಧಿಪತ್ರಿ ಧನಸಿವಹಕಿರಿಂಬಾಗ್ರಮಾಣಿಕ್ಯಮಾಲಾ |
ಷ್ವಾಣಿ ಚಂಚಷ್ಟುಂಚಲಾಚಕ್ರ ಸುರಪನುಣಿ ಮಹಾ ಹೀಶಮೇಘಸಂ ಪಾದಂ |
ಗುಣ ಭಾಸ್ತವ್ಯದ್ರತ್ತ ರಶಾಕರ ನಭವಲಸದ್ರ ಭಕ್ತನಾರಾಜ ಜೂಡಾ |
ಮಣಿಪೆಂಂ ತಾಳ್ಳು ಕಣ್ಣಿಗ್ರಿಧನ ಮಮಕಲಾ ಕಾಮನಿಜೀವಿತೇರಂ ||
ರಾಜಕೀಯರ, ಆಶ್ವಾಸ ೫

ಪೀಠಿಗೆ ಖಳಿದೆ ಕನಿಗಳ ಬಗ್ಗೆ ಉದಾಹರಣೆಗಳನ್ನು ಕೊಡುಹುದು. ತಾತ್ಪರ್ಯ ವೇನುದರೆ,— ಪಾರಚಿನರಾದ ಪಾರಸಾದಿಕ ಹಂಡಿತರು, ತಮ್ಮ ವಾಗ್ದೀವಿಯನ್ನು ಕನ್ನಡದ ಅರವನೆಯಲ್ಲಿಯಾಗಲಿ ಗೀರಾಣರ ಸುಧರ್ಮೆಯೆಂಬೀ ಸಭಿಯಲ್ಲಿಯಾಗಲಿ, ಜೀಕಾದಾಗ ಮನುಂಬಂತೆ ಕುಟೀಸಲಿಕ್ಕೆ ಸಮರ್ಪಿಸಿದ್ದರು. ಹೀಗಿರಲು ಅಂತಹ ಫ್ರೆನ್ ಹಂಡಿತರು ಕನ್ನಡ ನುಡಿಯ ಸುಧಾರಣೆಯ ಬಗ್ಗೆ ಕರ್ಮಾಂಶಾರಿರುವರೆಂಬ ನಾತು ಅಬದ ವಿರುತ್ತದೆ. ಇತ್ತೀತ್ತಲ್ಲಿ ಹಲಕೆಲವರು ಜಾಳಾ ಸಲವದುರ್ವಾದಗಳು ಗ್ರಂಥ ರಚಿಸುವದಕ್ಕೆ ಅತ್ಯಂತ ಕಷ್ಟಪಡುತ್ತಿದ್ದರೂ ಲೋಕಕನ್ನು ಪಡೆಯಿಸಿರುವದರಿಂದ, ಈ ಆಕ್ರೋಪ ಉಪನ್ಯಾಸಾಗಿರುತ್ತದೆ. ಇದರಿಂದ ಮೂಲೀಯನ್ನು ಬಿಟ್ಟು ತಪ್ಪೋಸಿದಿಯಾದ ಸನ್ಯಾಸಿಯನ್ನು ದಂಡಿಸುವುತೆ ಕನ್ನಡ ಹಂಡಿತರಲ್ಲಿ ದೋಷಾಲ್ಯವನ್ನು ಕಲ್ಪಿಸುವದಿರುತ್ತದೆ.

ಒಟ್ಟಿನಿಂದ ಹೇಳುವದೇನಂದರೆ :— ಕನ್ನಡದಲ್ಲಿ ರಾಮಾಯಣ ಭಾರತಾದ್ಯಂತೆ ರಸಭೃತ ಪ್ರಬುಧಗಳಿರುತ್ತಿರಲು, ಶಬ್ದವುಂಟೆಂದೇ ಗ್ರಂಥದಲ್ಲಿ ಹೇಳಿರುವ ಒಂದು ಸಾವಿರಕ್ಕೆಂತ ಹೆಚ್ಚು ಧಾರ್ಮಿಕಗಳಿಂದ, ಆಗಣಿತ ವ್ಯಾಪ್ತಿನ್ನು (ಕೃದಂತ + ತದಿತ - ಸಮಸ್ತ) ಕಬ್ಬಿಗಳನ್ನು ಹಂಟಿಸುವ ಅನುಕೂಲತೆ ಇರುತ್ತಿರಲು, ವಣಿಕಾದಿಗೂ, ಕಬ್ಬಿಕುದಿಗೂ, ವಾರ್ಯದುಧಿಗೂ ಪ್ರವಾಣಭಾತವಾದ ಎಷ್ಟೋ ಪಾರಚಿನ ಗ್ರಂಥಗಳಿರುತ್ತಿರಲು, ಭಾಷಾಪದ್ಧತಿಯು ಗದ್ಯಪದ್ಧತಿ ಗ್ರಂಥಗಳಲ್ಲಿ ಈ ಮೇಂದರೆ ಆಚ್ಚುಕಟ್ಟಾಗಿ ವಿಧವಿಧದ ಚಮತ್ವತ್ವಿಯುತ್ತಿರುತ್ತಿರುತ್ತಾ ವಾರ್ಯರಚನೆಯೂ ಇಬ್ಬ ಸ್ವಾರಸ್ಯನ್ನೇ, ಆಧಾರಾಂಭಿಯರ್ಥ ತೊರೆತ್ತಿರಲು, ಕನ್ನಡ ಸುಡಿಯ ಕುದಾ ಕುದಧತಿಯ ಅಸಿತ್ತಿತತ್ವವೆಲ್ಲಿರುವದೇ, ಕನ್ನಡದ ಬೀಳವಲಿಗೆಯ ಕಾರ್ಯದಲ್ಲಿ ಕಂಗಟ್ಟು, ಯಾವ ಹಂಡಿತರು ಅಪೂರ್ವ ಕೃತಿಯನ್ನು ರಚಿಸಿರುವರೋ, ತಿಳಿಯದು.

ಕೆಲವರು ಕನ್ನಡವು, ಸೀರೆಸನ್ನೂ ಅಪೂರ್ವಾನ್ವಿತ ಇರುತ್ತಿದೆತಲೂ, ಅದರಲ್ಲಿ ತೊಡಕುಳ್ಳ ವಿಚಾರಗಳನ್ನು ಸ್ವರಕಟಿಕಲಿಕ್ಕೆ ಬರುವದಿಲ್ಲಂತಲೂ, ಆಕ್ರೋಪಿಸುತ್ತಾರೆ. ಈ ಆಕ್ರೋಪಗಳು ಎಣಿ ನಿತ್ಯ ವ್ಯವಹಾರವನ್ನು ಶಿಧಿ ಕನ್ನಡ ಭಾವೇಯಿಂದಲೇ ಶಾಂತವಾಗಿ ಸಾಗಿಸುವ ಒಕ್ಕೆಲ್ಲಿಗೆಂದ ತೆಗೆದುಕೊಳ್ಳಲ್ಪಡುವದಿಲ್ಲ. ಅದರೆ ಮಹಾರಾಷ್ಟ್ರ, ಇಂಗ್ಲಿಷ್ ಮುಂತಾದ ಪರಭಾಷೆಗಳನ್ನು ಒಕ್ಕೆಂದಿನಿಂದ ಕಲಿತು, ಕನ್ನಡ ಹಂಡಿತರಿನಿಂತೆಕೊಳ್ಳಲ್ಪಡೆಸುವ ಜನರಿಂದ ತೆಗೆದುಕೊಳ್ಳಲ್ಪಡುತ್ತವೆ. ಇಂತಹ ಜನರೇ ಮುಂದೆ ಸಮಾಜದ ಸೌಗದ ಭಾರವನ್ನು ಹೊರಲಿಕ್ಕೆ ಹವಣಿಸುತ್ತಾರೆ. ದುರ್ದ್ರವಿಧಿಂದ ಕನ್ನಡ ನುಡಿ-

೧. ಯಾತೇತತೋ ನಿಜಪುರಿಂ ಯಂದುವಂಶಕೇತಾ |
ರಾಜ್ಯೇ ಮಂಯೋ ಮಂಣಿಸಭಾಂ ರಚಯಾಂ ಬಭಾವ ||
ಯಂಸ್ಯೇ ದುಷಂ ಸಮವಲೋಕ್ತ ಶಂಭಾಧುನಾಪಿ |
ಜೀವಂಗತಾಗತ ಜುಷಂವಹ ತೇಸುಧನೂರ್ ||

— ಚಂಪೂಭಾರತ, ಇ ನೇಯ ಸ್ತುಬಕ.

ಯೋಳಿತುಹಿನೆಗಳು ಈ ಬಗೆಯ ಜನರ ಮೇಲೆ ಅವಲಾಭಿಸುವದರಿಂದ, ಕನ್ನಡಕ್ಕೆ ಒಡಿಯುವ ಧರ್ಮಿಯು ಮಿಗಿಲಾಗಿದೆ. ಈ ಬಗೆಯ ಜನರು ತಮ್ಮ ವಿಚಾರಗಳನ್ನು ಪರಭಾಷೆಗಳಲ್ಲಿಯೇ ಪ್ರಕಟಿಸಲಿಕ್ಕೆ ಹವಣಿಸುವರು. ಇವರಿಗೆ ಮರಾಠಿ ಧಾರ್ಮಯ ಲಿಂಗ ವಿಚಾರಸ್ವಾ, ಅನುಸ್ವಾರವನ್ನು ಹಯೋಗಿಸುವ ತಿಳಿನಳಿಕೆಯೂ ಜೆನಾನ್‌ಗಿರಿದ್ದರೂ, ಇಂಗ್ಲಿಷದ ವಿಲಕ್ಕಣ ವಾಕ್ಯರಚನೆಯೂ ಚನುತ್ಯಾರವಾದ ಉಚ್ಚಾರಸ್ವಾ ನಾನ್‌ಫ್ರಾ ಭಾವವೂ ಗೊತ್ತಿರದಿದ್ದರೂ, ಮರಾಠಿ ಇಲ್ಲವೇ ಇಂಗ್ಲಿಷ ಭಾಷೆಯೇ ರಮಣೀಯವಾಗಿರುತ್ತದೆಂದು ಜನರು ಹೇಳುವರು. ಈ ಜನರಿಗೆ ಪರರ ಉಡಿಗೆ ತೊಡಿಗೆಗಳು ತಮ್ಮವುಗಳ ಗಿಂತ ಚಾದ ಕಾಣತ್ತವೇ! ಪರರ ಆಭರಣಗಳು ರಮಣೀಯವಾಗಿ ಕಾಣತ್ತವೇ! ಬಹಳ ವಾತೆಕೆ? ತಮ್ಮ ಕುಲೀನ ಭಾರ್ಯೆಯರಿಗಿಂತ ಪರಸ್ಪರೀಯಕೇ ಚಂದ ಕಾಣುವರು!! ಇವರಿಗೆ ಸ್ವ-ತಾನು-ತನ್ನದು-ಎಂಬ ಸ್ತಾಭಿಮಾನಚೋಧಕ ಶಬ್ದಗಳ ಜ್ಞಾನವರುವ ದಿಲ್ಲಿ. ಆದುದರಿಂದ ಇಂತಹ ಜನರು ಶಾಂತಾಭಿಮಾನದಿಂದ ಮೇಲಿನಂತೆ ಆಕ್ಷೇಪಿಸಿದರೆ, ದುಃಖವದಲು ಕಾರಣವಿಲ್ಲ. ಇದ್ದಲ್ಲದೆ ಇವರಿಗೆ ಸ್ವಭಾವೆಯ ನಿಜವಾದ ಯೋಗ್ಯತೆಯು ಏನೂ ಗೊತ್ತಿರುವದಿಲ್ಲ. ಆದುದರಿಂದ ಈ ಬಗೆಯ ಆಕ್ಷೇಪಗಳನ್ನು ತೆಗೆದುಕೊಳ್ಳಲಿಕ್ಕೆ ಇವರಿಗೆ ಅಧಿಕಾರವಿಲ್ಲ. ಇಂತಹ ಜನರಿಗೆ ಸಮಸರ್ಕವಾದ ಉತ್ತರ ಕೊಡುವದು ಆಸ್ತಿಕದ ಸೇಗ್ನೋ ಮನಸ್ಯನಿಗೆ ವೇದಾಂತ ನಿರೂಪಣನ್ನು ವಾಾಡುವಂತೆ, ನಿರ್ಭರಕವಾದ ಕೆಲಸವಾಗುವದು. ಆದರೂ ಈ ಬಗೆಯ ಜನರ ಪಾರ್ಬಲ್ಯದಿಂದ ಕನ್ನಡ ಬಹು ಜನ ಸಮಾಜಕ್ಕೆ ವ್ಯಧಾ ಭಾರಂತಿಯಂಟಾಗುವ ಸಂಭವವಿರುತ್ತದೆ. ಆದುದರಿಂದ ಎಲ್ಲ ಕನ್ನಡಿಗರಿಗೆ ಸಾಮಾನ್ಯವಾಗಿ ಹೇಳುವೆನುದರೆ :-

ಕನ್ನಡವು ಸ್ವತಂತ್ರವಾದ ಭಾವೆಯಿರುವದು. ಎಲ್ಲ ಆಯ್‌ ಭಾವೆಗಳ ಚರ್ಚನಾತ್ಮಕ ನಿಯೂ ಸೌಷ್ಟವ ಗಾಂಭೀರ್ಯಾದಿ ಸದ್ಗುಣವಂಡಿತಳೂ ಆದ ಗೀವಾಣ ಭಾವಾ ದೀವಿಯು ಆಯಾವರ್ತನೆಯನ್ನು ಪ್ರವೇಶಿಸುವ ಪೂರ್ವದಲ್ಲಿಯೇ, ಕಡಿಮೆ ಬೆಲೆಯುಳ್ಳ ಉಡಿಗೆ ತೊಡಿಗೆಗಳಿದ್ದರೂ, ಹೇರವರ ಹಂಗಿಲ್ಲದ ಕನ್ನಡ ಸುಡಿಂಬಿಡತಿಯು, ತನ್ನ ನಾಲ್ಕು ಜನ ಜೀವದ ಅಕ್ರಮಿಯರೊಡನೆ, ತೆಂಕಣ ನಾಡೊಳಿಗೆ ನೆಲಿಗೊಂಡು ನಿಂತಳು. ಬರಬರತ್ತ, ಸಂಸ್ಕೃತ ಭಾವೆಯನ್ನು ಆಡುತ್ತಿದ್ದ ಆಯರು ಕನ್ನಡವನ್ನು ಕಲಿತು ಆದರಲ್ಲಿ ಅಪರಿಮಿತ ಸಂಸ್ಕೃತ ಶಬ್ದಗಳನ್ನು ಮಿಶ್ರ ಮಾಡಿದರು. ಇದರಿಂದ ಕನ್ನಡವು ನೂರ್ಘಾನಯವನ್ನಿಂಬ್ಲಿದ್ದೀರುತ್ತಿದ್ದ ಆರೋಪಕೊನ್ನಿಳಿಪಟ್ಟಿದರೂ, ಆದು ನಿಜವಾದ ಆರೋಪವನ್ನು. ಕನ್ನಡದಲ್ಲಿ ನಿರೂಪಣಾಗಿರುವ ಆಸಂಖ್ಯ ಸಂಸ್ಕೃತ ಶಬ್ದಗಳ ಬದಲು ಆಚ್ಛಾದನ್ನು ದದ ಶಬ್ದಗಳು ಹೊರಿಯುವಂತಿವೆ. ಕನ್ನಡವು ಆಮ್ಲೋಂದು ನೀರಸವಾಗಿದ್ದರೆ, ಅಪ್ರತಿಮು ಸ್ತಾರಸ್ಯವಲ್ಲ, ಸಂಸ್ಕೃತ ಭಾವೆಯನ್ನು ಆಡುತ್ತಿದ್ದ ಆಯರು, ಇದನ್ನು ಕಟ್ಟಿ ಸಹ ನೋಡುತ್ತಿದ್ದಿಲ್ಲ. ಅವರು ಈ ಭಾವೆಯಲ್ಲಿ ಎಷ್ಟೋ ಗ್ರಂಥಗಳನ್ನು ಕೇವಲ ನಿರಜೀವ ಬುದ್ಧಿಯಿಂದ ರಚಿಸುತ್ತಿದ್ದಿಲ್ಲ. ಇನ್ನು ಹಲ ಕೆಲವು ಪಾರಿಭಾಷಿಕ ಶಬ್ದಗಳ ಸಂಬಂಧದಿಂದ

ಕನ್ನಡವು ಅಪ್ರೋಣಿನಾದಿಷ್ಟೀಯ ಬಾಹ್ಯತಃ ತೇರುತ್ತದೆ. ಅದೇ ಈ ನಿರ್ದಾರಿತವು ಸತ್ಯನಾಡರಿ, ಒಗ್ದೊಳಗಿನ ಯಾವ ಭಾವೇಯೂ ಹೆಚ್ಚು ಪ್ರಾರ್ಥಿವಾದದ್ದನ್ನಲ್ಲಿ ಅವುದವಾಗಲಿಕ್ಕುತ್ತಿಲ್ಲ. ಎಲ್ಲಕೂ ಹೆಚ್ಚು ಬೆಳೆದಿರುವ ಮುಂತಾದ ಕಬ್ಬಿಷ್ಟ ಭಾವೇಯಲ್ಲಿ ಸಹ ಖಟ್ಟ ಪಟ್ಟ-ವರ್ತನ-ವಹಿವಾಂಟ-ವೇದ ಮುಂತಾದ ಹಲವು ಭಾವಿಗಳ ರಬ್ಬಗಳು ಉಪಯೋಗಿಸಲಿಲ್ಲದ್ದುತ್ತವೆ. ಮರಾರೀ ಭಾವೇಯಲ್ಲಿ ವಟ್ಟಹುಕುಂ-ಭಕ್ತಿ-ಅಡಕೋತ್ತು-ದ್ವಿಷಾ ಪಾರ್ಯಾಯ ಕಮಿಟೀ-ನ್ಯಾಂಗಿಲಿಪಿ ಸ್ವಲ್ಪ ಮುಂತಾದ ಕಬ್ಬಗಳು ಅಶ್ಯಂತ ಭಾವಾಭಿ ಮಾನಿಸಿಗಳಿಂದ ಉಪಯೋಗಿಸಲಿಲ್ಲದ್ದುತ್ತವೆ. ಹೀಗಿದ್ದರೂ ಆ ಭಾವಿಗಳು ಅಪ್ರೋಣಿವೆಂದೇನಿಸಲಿಲ್ಲದುವದಿಲ್ಲ. ಇದರೂತ್ತಿ ಕನ್ನಡದಲ್ಲಿ ಸಹ ಹಲಕೆಲಪು ಸಂಸ್ಕೃತ ಮರಾರಾಷ್ಟ್ರಾಂಗಲ ಭಾವಿಗಳ ರಬ್ಬಗಳು ಕೂಡಿತುವದರಿಂದ, ಅದು ಅಪ್ರೋಣಿವಾಗಲಾರದು. ಇಷ್ಟರಿಂದಲೇ ಕೆಲವು ಇಂಗಿಲ ಶಾಲೆಗಳಲ್ಲಿ ಸದೆಯುವ ಆರನುಡಿಯೂ, ಉತ್ತರ ಕನಾರ್ಟಿಕದ ಕೊಂಕರೇ ಭಾವೇಯಂತಹ ಭಾವೇಯೂ ಮಾನ್ಯವೆಂದು ಕನ್ನಡ ಪಂಡಿತರು ತಿಳಿಯುವ ದಿಳ್ಳಿ. ಸಂಸ್ಕೃತ ಶಬ್ದಗಳನ್ನಾಗಲಿ, ಅನ್ಯದೇಶೀ ರಬ್ಬಗಳನ್ನಾಗಲಿ, ಕನ್ನಡ ಭಾವಾ ಪದಶಿರೀ ಕೆಡಂತೆ, ಅನಿವಾರಹ ವಸ್ತುದಲ್ಲಿ ಉಪಯೋಗಿಸಬೇಕಿಂತಲೂ ಕನ್ನಡದಲ್ಲಿ ಸಿಮಾಧನಾಗಿರುವ ಪರಭಾವಿಗಳ ರಬ್ಬಗಳ ಬದಲು, ಅಷ್ಟಗನ್ನಡದ ರಬ್ಬಗಳು ಪ್ರಚಾರದಲ್ಲಿ ಬರುವದು ಅವಶ್ಯವಿದ್ದೂ ಅದಕ್ಕೆ ತಕ್ಷ ಅವಧಿ ಬೇಕೆಂತಲೂ, ಅವರ ಮತವಂಟು. ಕನ್ನಡದಲ್ಲಿ ಎಷ್ಟೂ ತೊಡಕುಳ್ಳ ವಿಚಾರಗಳನ್ನು ಸಹ ಪ್ರಕಟಿಸಲಿಕ್ಕೆ ಬರುತ್ತದೆಂಬ ದಕ್ಕೆ ಸಂಸ್ಕೃತ ಗ್ರಂಥಗಳಾಧಾರದಿಂದ ರಚಿಸಲ್ಪಟ್ಟ ಭಾರತ, ರಾಮಾಯಣಾದಿ ಗ್ರಂಥಗಳೇ ಸೂಕ್ತಿಯಗಿವೆ. ಭಾವಾ ಪದಶಿರೀ ಪರಿಶೀಲಿಸಿದ್ದು ಭಾವೇಯಲ್ಲಿ ಭಿನ್ನಭಿನ್ನ ವಿರುತ್ತದೆ. ಅದುದರಿಂದ ಪರಭಾವೆಯ ವಿಚಾರಗಳನ್ನು ‘ಸ್ವಭಾವೇಯ ಅಜ್ಞಾನವಿದ್ದ ದರಿಂದ ಅಷ್ಟಗನ್ನಡದಲ್ಲಿ ತಿಳಿಸಲಿಕ್ಕೆ ಬರದಿದ್ದರೆ ಆದು ಕನ್ನಡದ ದೊಷವಲ್ಲ. ತಾನು ಕುಗಿಯಲೂದಿ ಸೆಲವು ಡೊಕವೆಂದು ಹೇಳುವದೂ, ಕನ್ನಡದಲ್ಲಿ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲವೆನ್ನುವದೂ ಸಮರೇ ಸರಿ. ಯಾವ ಕನ್ನಡ ಭಾವೇಯಿಂದ ವಿಜಯನಗರದ ನರಪತಿಗಳ ಸಮಗ್ರ ರಾಜಕಾರಣಾ ನಗಳು ಎಡುನೂರಾ ಮೂವತ್ತು ಮರುಷಗಳ ವರೀಗೆ ಎಡೆಬಿಡೆ ಸದೆದಪ್ಪೋ, ಯಾವ ಕನ್ನಡ ಭಾವೇಯಲ್ಲಿ, ಕನಾರ್ಟಿಕದಲ್ಲಿ ಆಳಿದ ಬಹು ಜನ ಜೈನ ಅರಸರು, ಬೆಂಬೆಯುಜ್ಞ ಗ್ರಂಥಗಳನ್ನು ವಿದ್ವಾಂಸರಿಂದ ಬರೆಯಿಸಿ, ಅಷ್ಟಕಟ್ಟಿತನವನ್ನೂ ಸೊಬಗನ್ನೂ ಮಾಧುರ್ಯವನ್ನೂ ಉಂಟಿಸುತ್ತಿದ್ದೀರೋ, ಯಾವ ಕನ್ನಡ ಭಾವೇಯ ಸೇವೆಯನ್ನು ಷಡಕ್ಕರಕವಿ, ಕುಮಾರವಾಲ್ಯೇಕಿ, ಹೊನ್ನನು, ರಾಘವೇಶ್ವರನು, ಭೀಮನು ಮುಂತಾದವರು ತಮ್ಮ ವಾಸಾದಿಕ-ರಸಾಳವಾಣಿಯಿಂದ ಸೇರವೇರಿಸಿದರೀಗೋ, ಅಂತಹ ಕನ್ನಡ ಸುಡಿಯು ನೀರೆಸವೂ ಅಪ್ರೋಣಿವೂ ತೊಡಕುಳ್ಳ ವಿಚಾರಗಳನ್ನು ಪ್ರಕಟಿಸಲಿಕ್ಕೆ ಅಯೋಗ್ಯವೂ ಅನ್ನಲಿಕ್ಕೆ ಸರಿಯೋರುವದೀಗೋ? ಅದು ಹಾಗಿರಲಿ, ಇತ್ತಿತ್ತ ಮೇ. ರಾಯಸ್-ಕಿಟ್ಲ್-ಜಿಗ್ಲ್ರ ಮುಂತಾದ ಪಾಕ್ಸಿಮಾರ್ಕರು ಸಹ, ಕನ್ನಡದ ಸೇವೆ ಮಾಡಿದ್ದನ್ನು ಕಣ್ಣಿರೆದು ಸೇವೆದಬಾರದೀಗೋ? ಮೇ. ಪ್ಲಿಟ್

ಸಾಹೇಬರು ತಾವು ಸ್ವತ್ತೆ ಕನಾರ್ಟಿಕ ವಿದ್ಯಾವಿಧ್ಯಕ ಸಂಖದ ಮೇಲೆ ಪ್ರತಿ ಇಟ್ಟು, ‘ಕನ್ನಡ ನಾಡೊಳಗಿನ ರಾಜವಂಶಗಳು’, ‘ಕನಾರ್ಟಿಕದ ಇತಿಹಾಸವು’, ‘ಕನ್ನಡ ಶಿಲಾ ಲೋಖಿಗಳು’ ಮುಂತಾದವುಗಳನ್ನು ಶೋಧಿಸಿ, ಅಶಾರ್ಯಂತ ಶರ್ಮಪಟ್ಟಿದ್ದು ಎಲ್ಲರಿಗೂ ಗೊತ್ತಿದ್ದ ಸಾಗತಿಯಲ್ಲವೇ? ಧಾರವಾಡದ ಅ. ಕಲೆಕ್ಟರ ಕೆಲಸವನ್ನು ಮಾಡಿ ಕೆಲವು ದಿನಸಾರ್ಥಕ ಹಿಂದೆ ಇಲ್ಲಿಂದ ವರ್ಗವಾಗಿ ಹೊದೆದ್ದೇ. ಅಂದರಿಂದ ಸಾಹೇಬರವರು, ಕನಾರ್ಟಿಕ ವಿದ್ಯಾವಿಧ್ಯಕ ಸಂಖದ ಆಧ್ಯಾತ್ಮಕ ಸಾಫ್ತನವನ್ನು ಸ್ವೀಕರಿಸಿದ್ದಿಲ್ಲದೆ ಕನ್ನಡದಲ್ಲಿ ಉನ್ನಾಗಿ ವ್ಯಾಖ್ಯಾನ ಯೋಗ್ಯತೆಯನ್ನು ಸಂಪಾದಿಸಲಿಲ್ಲವೇ? ಈ ಮೇರಿಗೆ ಕೆಲಸದ ಸಿಮಿತ್ತವಾಗಿ ಸ್ವಲ್ಪ ಕಾಲದ ಮಂಟಪಗೆ ಮಾತ್ರ ಕನ್ನಡ ಸಿಮೆಗೆ ಬಂದಿನುವ ವಾಶ್ಚಿಮಾ ಶೈರು, ಕನ್ನಡ ಭಾಷೆಯ ಬಗೆ ಹೀಗೆ ಕನಿಕರ ಪಡುತ್ತಿರಲು, ಕನ್ನಡ ನಾಡೊಳಗೆ ಹುಟ್ಟಿ, ಬೆಕ್ಕೆಮು, ಅದರ ಅನ್ನ ತಿಂದು ಪಂಡಿತರೆಸಿಕೊಳ್ಳುವ ಜನರು, ಕನ್ನಡದ ಹಿತ ವನ್ನು ಉತ್ತಾಹದಿಂದ ಮಾಡುವದರ ಬದಲು, ಅದಕ್ಕೆ ಇಲ್ಲದ್ದೀಂದು ಕುಂಡಸ್ತುಡುತ್ತ, ತಮ್ಮ ಅಲಸ್ಯವನ್ನೂ ಪಂಡಿತನ್ನಾನ್ಯತೆಯನ್ನೂ ಕೃತಕೃತ್ಯತಾಬುದ್ಧಿಯನ್ನೂ ವೈಕ್ಯ ಪಡಿಸುತ್ತ, ಸ್ವಾಧೀನರಾಯಣರಾಗುತ್ತ ಕೂಡುವದು, ತೀರ ಅಸಮಂಜಸವಿರುತ್ತದೆ.

ಕೆಲವರು ಕನ್ನಡದಲ್ಲಿ ಬರುತ್ತಿರುವ ತತ್ತ್ವಾನ್ಯಾಸೀಕ್ಷಣೆಗಳ ಬದಲು, ಶುಭ ಕನ್ನಡ ಶಬ್ದಗಳನ್ನು ಗೊತ್ತುಪಡಿಸಿ, ಕ.ವಿ.ವ. ಸಂಖವು ಒಂದು ಕೋಶವನ್ನು ಸಿದ್ಧಪಡಿಸಿದ ಮೇಲೆ, ಕನ್ನಡ ಭಾಷೆಯ ಸುಧಾರಣೆಯಾರಂಭವಾಗುವದಿಂದು ತಿಳಿಸುತ್ತಾರೆ. ಕೋಶ ವ್ಯಾಕರಣಗಳು ಭಾಷೆಯ ವಾರ್ತಾಗಳಿರುತ್ತವೆ. ಇಂಗ್ಲಿಷದಲ್ಲಿ ವೆಚ್ಚಾಸ್ಪರ ಡಿಕ್ಸನರಿಯೂ ಮರಾಠಿಯಲ್ಲಿ ಕಾಂಡಿ ಮೋಲ್ಪನಧ್ಯ ಸಾಹೇಬರು ರಚಿಸಿದ ಕೋಶಗಳೂ ಇರುವಂತೆ, ಕನ್ನಡದಲ್ಲಿ ಉಪಯುಕ್ತ ಕೋಶವಿರುವದಿಲ್ಲೆಂಬುದು ನಿಜವು. ಒಂದಿರಿಪು ಹಳೆಯ ಕೋಶಗಳು ಪದ್ಯರೂಪವಾಗಿರುತ್ತವೆ. ಮತ್ತು ಅಪ್ಪಗಳಲ್ಲಿ ರಬ್ಬಸಂಗ್ರಹವು ಜೀನ್ನಾಗಿರುವದಿಲ್ಲ. ಹೊಸ ಪದ್ಯತೀಯಂತ ರಚಿಸಲ್ಪಟ್ಟಿ ಒಂದಿರಿದು ಕೋಶಗಳಿರುತ್ತವೆ. ಒಂದರಲ್ಲಿ ಕನ್ನಡ ಶಬ್ದಗಳಿಂತ ಸಂಸ್ಕೃತ ಶಬ್ದಗಳೂ, ಧಾರ್ತಗಳೂ ಹೆಚ್ಚಾಗಿರುವವು. ಮತ್ತೊಂದರಲ್ಲಿ ಕನ್ನಡ ಶಬ್ದಸಂಗ್ರಹವು ತಕ್ಕಣಿಷ್ಟಿದ್ದರೂ ರೂಢಿಯಲ್ಲಿದೆ ಅಸಂಖ್ಯ ಶಬ್ದಗಳು ಸಂಗ್ರಹವಾಗಿಲ್ಲ. ಆದುರಿಂದ ಈಗ ಕನ್ನಡ ಭಾಷೆಗೆ ಸೂತನ ಪದ್ಧತಿಯಿಂದ ರಚಿಸಲ್ಪಟ್ಟಿ, ಕೋಶದ ಕೋರತೆಯಿರುವದು ನಿಜವು. ಆದನ್ನು ದೂರ ಮಾಡುವದ ಕೋಶಸ್ಪರ ರಬ್ಬಮಣಿದೆವರು, ಶಬ್ದಾನುಶಾಸನ ಮುಂತಾದ ವ್ಯಾಕರಣ ಗ್ರಂಥಗಳನ್ನೂ ಹಳೆಯ ಕವಿತಾ ಗ್ರಂಥಗಳನ್ನೂ ತಿರುವಿ ಹಾಕಿದ ಕನ್ನಡ ಪಂಡಿತರು ಯತ್ನ ಮಾಡ ತಕ್ಕದ್ದು; ಇಂಗ್ಲಿಷ ಭಾಷೆಗೊಡಿದ್ದ ಅವ್ಯಾಪಸೆಯನ್ನೇಲ್ಲ ತೆಗೆದು ಕಾಳಿ, ಅಲೋಕಿಕ ಬುದ್ಧಿಯಿಂದಲೂ ಅಪ್ರತಿಮ ಸೃಷ್ಟಿಕ್ಕಿಯಿಂದಲೂ ಜಾನಾಸನ್ನನು ಇಂಗ್ಲಿಷ ಕೋಶ ವನ್ನು ಮೊಟ್ಟಮೊದಲು ಸಿದ್ಧಪಡಿಸಿದಂತೆ, ಕನ್ನಡ ಭಾಷೆಯ ಜಾನಾಸನ್ನನು ಉದಯ ಹೊಂದುವದು ಅಗತ್ಯವಿದೆ. ಆದರೆ ಅಂತಹ ನರದ ಪುರುಷನು ಹುಟ್ಟಿರುವ ವರಿಗೆ,

ಎಂದು ಜಾಲಿರಾದೆ ಕನ್ನಡಿಗರ ಮೇಲೆ ಕೋರೆ ರಚನೆಯ ಭಾರವೆ ಬಿಡ್ಡರುತ್ತದೆ. ಅದಕ್ಕೆ ವಿಶಿಷ್ಟ ಸಂಘರ್ಷ ಹೊಣೆಯಾಗಲಾದು. ಅದಕಾರಣ ಪ್ರತಿಯೊಬ್ಬ ಜಾಳನಾದ ಕನ್ನಡಿಗನು ಬೊಧ್ವ ಧರ್ಮೋಪದೇಶಕರುತ್ತಿ ಸುಜಾ ಇ ರೋಳಗೆ ಬಿರೀಯ, ಹಾಡುಗಳು, ಲಾವಣೀಗಳು, ಕೆಂಡಾವರ ಕಥೆಗಳು, ಗೊಂದಲಿಗರ ಪದಗಳು, ಜೋಗಿ ಜಾಗಮರ ವರಚನಗಳು ಒಕ್ಕುಲಿಗೆ ನುಡಿಗಳು, ಸ್ತ್ರೀಯರ ಸಂಭಾವನೆಗಳು, ಗಾದೆಯ ಮಾತುಗಳು, ಹೆಣೆಯ ಗ್ರಂಥಗಳು ಮುಂತಾದವರ್ಗಗಳಲ್ಲಿ ದೊರೆಯುವ ಎಲ್ಲ ಕನ್ನಡ ಕಬ್ಬಿಗಳನ್ನು ಉಳ್ಳೆ ವೃತ್ತಿಯಿಂದ ಒಟ್ಟುಗೂಡಿಸುತ್ತೇ ನಡೆದವೆ, ಕನ್ನಡದ ಕೋರೆರಚನೆಯ ಕೆಲಸವು ಅತ್ಯಂತ ಸುಲಭನಾಗುವಾದು. ಈ ಬಗೆಯಾಗಿ ಈಬ್ಬ ಸಂಗ್ರಹವಾದ ಮೇಲೆ, ಕನ್ನಡದ ಮೂಲ ಧಾರ್ಮಿಕಗಳನ್ನೂ ಸಿದ್ಧ ಕಬ್ಬಿಗಳನ್ನೂ ಗೊತ್ತುಪಡಿಸಬೇಕು. ಬ್ರಹ್ಮ ವರ್ಣಿಯ ಗ್ರಂಥಗಳಾಗಿರುವ ಮತ್ತು ಈಗ ದೊಡ್ಡಿಯಲ್ಲಿರುವ ಎಲ್ಲ ಕೃತ್ಯಾತ್ಮಕ ಪ್ರತ್ಯೇಕಗಳಿಂದ ಸಾಧಿತ ಕಬ್ಬಿಗಳನ್ನುಂಟು ನಾಷಬೇಕು. ಈ ಸಾಧಿತ ಈಬ್ಬಗಳನ್ನೂ ಸುವಾಸ್ತ್ರ ಈಬ್ಬಗಳನ್ನೂ ಇಂತಿರೆ ತತ್ವವು-ತದ್ವಾಪ-ಅನ್ವಯಿಕ್ಯ ಕಬ್ಬಿಗಳ ಬದಲು ಉಪಯೋಗಿಸಬಹುದಿಂದ ರೂಪಿಯನ್ನೂ ಅರ್ಥವನ್ನೂ ಅನುಲಕ್ಷಿಸಿ ಗೊತ್ತುಪಡಿಸಬೇಕು. ಇವೆಲ್ಲ ಕಬ್ಬಿಗಳನ್ನು ಕನ್ನಡ ಕೋರೆದಲ್ಲಿ ಸೇರಿಸಬೇಕಿಂದು ಬೇರೆ ಹೇಳಲಿಕ್ಕೆ ಬೇಡ.

ಕನ್ನಡದ ಹಕ್ಕಿ ಗ್ರಂಥಗಳಲ್ಲಿ ಅಸಂಖ್ಯಾ ಸಂಸ್ಕೃತ ಕಬ್ಬಿಗಳು ಕೂಡಿರುವದರಿಂದ ಅಪೇಕ್ಷಣ್ಯನ್ನು ಸಹ ಕನ್ನಡ ಕೋರೆದಲ್ಲಿ ಸಮಾನೋರ್ಥ ಮಾಡುವಾದು ಅವಕ್ಷವಿದೆ. ಈ ಬಗೆಯಾಗಿ ಸಂಸ್ಕೃತ, ಕನ್ನಡ ಕಬ್ಬಿಗಳಿಂದ ಯುಕ್ತನಾದ ಕೋರೆವು ಪರಬ್ರಹ್ಮನ ಜ್ಞಾನಭಾಂಡಾರದ ಮನೆಯ ಬೀರೆದ ಕೈಯಿಂತೆ ಉಪಯೋಗಿಸಲ್ಪಡುವದೆಂಬದರಲ್ಲಿ ಸಂಯುವಿತ್ತಿ. ಕನ್ನಡ ಗ್ರಂಥಗಳಲ್ಲಿ ಸಂಸ್ಕೃತ ಕಬ್ಬಿಗಳು ಮಿಶ್ರವಾಗಿರುವದರಿಂದಲೂ ಈ ಮಿಶ್ರಣವೇ ಕನ್ನಡದ ಪೌರಾಣಿನಿಗೆ ಆಧಾರವಾಗಿದೆಯಿಂದು ಹೇಳುವ ಸಂಸ್ಕೃತ ಸ್ತ್ರೀಯರ ಸಾಖ್ಯಯೇ ಈಗ ವಿಶೇಷವಿರುವದರಿಂದಲೂ ಸದ್ಯಕ್ಕೆ ಸಂಸ್ಕೃತ ಕಬ್ಬಿಗೆ ಬಗ್ಗೆ ಹಂಟಹಿಡಿಯುವಾದು ಅನುಷತ್ತಿ ಕವಾರಿಂಭವೇದು ತಿಳಿಯತಕ್ಕದ್ದು.

ಕೋರೆ ರಚನೆಯ ಬಗ್ಗೆ ವಿಚಾರಿಸುತ್ತಿರಲು, ಕನ್ನಡದಲ್ಲಿ ಹೊಸಗನ್ನಡವೆಂತಲೂ ಕಳಿಗನ್ನಡವೆಂತಲೂ ನಾಡಿರುವ ಭೇದವು, ಆವೈಷ್ಯಿಂದು ಬಲನಾದದ್ದಿಂದವೆಂದು ಹೇಳಿರುವಾದು. ವೇದಭಾಷೇಗೂ, ಪುರಾಣಗಳ ಭಾಷೇಗೂ, ಜಾನ್ಮನೀಶ್ವರೀ ಭಾಷೇಗೂ, ಈಗಿನ ಮರಾಠಿ ಭಾಷೇಗೂ, ವಿಭಕ್ತಿ ಪ್ರತ್ಯೇಯಗಳ ಸಂಬಂಧವಾಗಿ ಮಾತ್ರ ಭೇದಪೂರ್ಣಾಗಿ, ಸಿದ್ಧ ಉತ್ಪನ್ನ ಕಬ್ಬಿಗಳ ರೂಪಗಳಲ್ಲಿ ಹೇಗೆ ವಿಶೇಷ ದೇಷಕ್ಕೆ ಕಡಿಮೆಯಾಗಿಲ್ಲವೇ ರಾಗಯೇ ಹಕ್ಕಿ, ಹೊಸ ಕನ್ನಡಗಳ ಭೇದದ ವರ್ಣತಾಗಿದೆ. ಸಂಸ್ಕೃತ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಹಕ್ಕಿ, ಹೊಸ ಎಂಬ ಭೇದವನ್ನು ಕನ್ನಡದಮ್ಮ ಬಲನಾಗಿ ನಾಡಿದಂತೆ ತೋರಿವದಿಂಬಿ. ಕನ್ನಡದಲ್ಲಿ ನಾತ್ರ ಹಾಗಳ್ಲ. ಬಹು ಜನ ತರುಣರು ಯಾವ ದೆಂದು ಗ್ರಂಥವು ಹೊಸಗನ್ನಡದ್ದೀಂದು ಹೇಳಿದರೆ ನಾತ್ರ ಅದನ್ನು ಓವಲಾತುರವಾದು

ತತ್ತ್ವ. ಹಳೆಗನ್ನಡದ ಗ್ರಂಥವೆಂದ ಕೂಡಲೇ ಜ್ಯೋತಿಷಿಭಾರತವೆಂಬ ರಸವತ್ತಾವ್ಯವ್ಯವಿರಲಿ, ರಾಜಕೀಯವೆಂಬ ಕ್ರಕಚಪ್ರಪಂಥವಿರಲಿ, ಸರ್ವಜ್ಞ ಪದಗಳೆಂಬ ಸುಲಭ ಪದ್ಯಗಳಿರಲಿ, ಮುದ್ರಾಮಂಜೂಪವೆಂಬ ಗಣ್ಯ ಗ್ರಂಥವಿರಲಿ ಅವನ್ನೆಲ್ಲಿ ನಿಜವಾಗಿ ತಿರಸ್ತರಿಸಿ ಬಿಡುವರು. ಹಳೆಗನ್ನಡವೆಂಬದೊಂದು ಅಗಾಧವಾದ ಗವಿಯಿರುತ್ತದೆಂತಲೂ ಅದರಲ್ಲಿ ಪ್ರವೇಶವಾಡುವದು ಮಹಿಳೆಯ ಕೃತ್ಯವೆಂತಲೂ ಅವರು ಗ್ರಹಿಸುವರು. “ಹೇಕರಿಸುತ್ತದೆಂ”ಬದು ಹೊಸಗನ್ನಡವೆಂತಲೂ, “ಕಿಳಿರುತ್ತದೆಂ”ಬದು ಹಳೆಗನ್ನಡವೆಂತಲೂ ತಿಳಿಯುವರು. ಆದರೆ ತುಸುವಿಚಾರ ಮಾಡಿ ಸೋಡಿದರೆ ಕನ್ನಡದ ಮೂಲ ಶಬ್ದಗಳು ಇದ್ದಕ್ಕಿದ್ದಂತೆ ಯಿರುತ್ತವೆಂತಲೂ ಕಾಲಾಂತರದಿಂದ ವಿಭಕ್ತಿ ಪ್ರತ್ಯೇಯಗಳಲ್ಲಿ ಮಾತ್ರ ಹೆಚ್ಚು ಕಡಿಮೆಯಂಟಾಗಿರುತ್ತದೆಂತಲೂ ತಿಳಿಯುವದು. ಜಕ್ಕೆಣಾಜಾಯನು ಕಟ್ಟಿದ ರಾನಗಲ್ಲಿ ತಾರಕೇಶ್ವರ ದೇವಾಲಯವನ್ನು ಚಿಕ್ಕಾಗಿದಿನಿಂದ ಸೋಡಿದವನು ಆದೇ ಆಚಾರ್ಯನಿಂದ ಕಟ್ಟಲಿಟ್ಟ ಗಮನಿಗೆ ತ್ರಿಕೂಟೇಶ್ವರ ದೇವಸೌಂಹಾರಣೆ ಸೋಡಿ “ಈ ಗುಡಿಯನ್ನು ಹೊಸದಾಗಿ ಸೋಡಿದೆನೆನ್ನುವನೇ ಹೊರತು, “ಈ ಗುಡಿಯೇ ನೂತನವಾಗಿ ಕಟ್ಟಿರುತ್ತದೆಯಂದೆನ್ನುಲಾರನು. ಹಾಗೆ ನುಡಿದರೆ, ಕೇಳಿದವರು ಆವನಿಗೆ ಹುಳ್ಳನ್ನುವರು. ಎರಡೂ ಗುಡಿಗಳ ಒಂದೇ ಜಾತಿಯ ಪಾರ್ಚಿನ ಶಿಲೆಗಳ ಮೇಲೆ ಬೇರೆ ಬೇರೆ ತರದ ಚಿತ್ರಗಳಿಂದ ದರಿಂದಾಗಲಿ, ಆ ಚಿತ್ರಗಳು ಕಾಲಾಂತರದಿಂದ ಸವಿದು ರೂಪ ಕಟ್ಟಿರುವದ ರಿಂದಾಗಲಿ, ಪ್ರೇಕ್ಷಣೆ ಹೊಸದಾಗಿ ಸೋಡಿದ್ದರಿಂದಾಗಲಿ ಗುಡಿಯು ನೂತನವಾಗಲಾರದು. ಇದರಂತೆ ಕನ್ನಡ ನುಡಿಯ ಮೂಲ ಶಬ್ದಗಳು ಹಳೆಗನ್ನಡ, ಹೊಸಗನ್ನಡ ಗಳಿರುತ್ತಿರುತ್ತಿರು ಸಮನಾಗಿರುತ್ತವೆ. ಅವುಗಳಿಗೆ ಹಕ್ಕುವ ಪ್ರತ್ಯೇಯಗಳಲ್ಲಿ ಮಾತ್ರ ಭೀದವುಂಟಾಗಿದೆ, ಮತ್ತು ಕೆಲವು ಕನ್ನಡ ಶಬ್ದಗಳನ್ನು ರೂಢಿಯಲ್ಲಿ ತರಬೇಕಾದರೆ ತುಸುವಿಕ್ತಿಯನ್ನು ಮಾಡಬೇಕಾಗುತ್ತದೆಂಬ ಮಾತಾದರೂ ನಿಜವಡಿ. ಆದರೆ ಇವು ರಿಂದಲೇ ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿಯೂ ಮರಾಠಿ, ಜಪಾನೀ ಭಾಷೆಗಳಲ್ಲಿಯೂ ಇರುವಷ್ಟು ಅಭ್ಯಂತರವನ್ನು ಹೊಸಗನ್ನಡ, ಹಳೆಗನ್ನಡಗಳಲ್ಲಿ ಮಾಡುವದು ಸಂಪೂರ್ಣ ಕವ್ಯ ಭಾಷಾನಾಂಧಿಗೆ ಸಾಕಾರ್ಯಕರವೂ ಅಲ್ಲ. ಈಗ ರೂಢಿಯಲ್ಲಿ ಬಂದಿರದ ಆಗಣಿತ ಕನ್ನಡ ಶಬ್ದಗಳನ್ನು ಪ್ರಸಂಗಕ್ಕನುಸರಿಸಿ ಪ್ರಚಾರದಲ್ಲಿ ತರುವದು, ಅವುಗಳ ಸಹಾಯದಿಂದ ಇಂಗ್ಲಿಷ್ ಸಂಸ್ಕೃತಗಳಿಂಬೆರಡು ಜ್ಞಾನಭಾಂಡಾರಗಳೊಳಗೆ ಇರುವ ಆಮೂಲ್ಯ ವಿಜಾರಗಳನ್ನು ಶಕ್ತಿಯಿಂದ ಮಾಡಿ ಸಂಗ್ರಹಿಸಿ, ಅಭ್ಯಂಗನ್ನಡದ ಪದಿಯಚ್ಚಿನಲ್ಲಿ ಎರಕಹೊಯ್ದು, ವಾಚನಾಭಿರುಚಿಯುಂಟಾಗುವಂತೆ ವಿವಯಕ್ಕೆ ಮೋಹಕ ಸ್ವರೂಪವನ್ನು ಕೊಟ್ಟು ಕನ್ನಡಿಗರೆಂದಿರುವದು, ಇವರಿಂದ ಪ್ರತಿಯೇಬ್ಬ ಕನ್ನಡ ಹಿತ್ಯಾಂಗಿಯ ಅವಶ್ಯಕತ್ವವೆನ್ನು ಹೊಂದಿರುತ್ತವೆ. ಈ ಮಹತ್ವಾರ್ಥಗಳನ್ನು ಮಾಡುವವರೇ ಕನ್ನಡದ ನಿಜವಾದ ಹಿತ್ಯಾಂಗಗಳು; ಇವರ ಸಂಖ್ಯೆಯು ಬೇಗ ಬೀಳಿದಂತೆ ಕನ್ನಡವು ಬೇಗ ಬೀಳವಣಿಗೆಯಿಂದುವದು, ಇವರ ಸಂಖ್ಯೆಯು ಕಡಿಮೆಯಾದಂತೆ ಕನ್ನಡದ ಪಾರ್ಚಿನ ಗ್ರಂಥಗಳು

ಕೆಂಪ್ತಿ ಜ್ಯೋತಿಂ ದುರ್ಬೀಲಿ ಧರ್ಮದ್ವಾರಾ ಗುತ್ತ ನಡೆದು ಕಟ್ಟಿಕಡೆಗೆ ಪಾರ್ಶ್ವಕರೆಗಳ ಧರ್ಮ ಪ್ರಸ್ತುತಿ ಕವಾದ ರುಂದಾವೇಸ್ತುದ್ದಿ ಮಾಲಿಕೆಯಲ್ಲಿ ಸೇರುವವು.

ಹೊಸಗನ್ನಡವು ಸ್ವತಂತ್ರಭಾಷೆಯೆಂದು ಹೋಗಳಿಕೆಂಬು ವಷ್ಟು ಭೇದವಂಠಾಗ ಲೆಕ್ಕಿ ಎಷ್ಟೂ ಕಾರಣಗಳಿರಬಹುದು. ಅವಗಳಲ್ಲಿ ಸಾಮಾನ್ಯವಾಗಿ ತೀರ್ಥದ್ವೀಂದು ಕಾರಣವನ್ನು ಇಲ್ಲಿ ಹೇಳಿದರೆ ಅಪರಸ್ತತವಾಗದು. ಆದು ತಪ್ಪಿಸಂದದ್ದೂ ಆದರಲ್ಲಿ ತಧ್ಯಾಂದವು ತುಸುವಾದರೂ ಇರಲಿಕ್ಕೆ ಸಾಕು.

ಮೆಕಾಲೆ ಸಾಹೇಬರವರ ಅಭಿಪ್ರಾಯದಂತೆ ಈ ದೇಶದಲ್ಲಿ ಪಾಶ್ಚಾತ್ಯ ಪದಧತಿಯಂತೆ ಶಿಕ್ಷಣವನ್ನು ಕೊಡುವದರಿಂದ ಈ ದೇಶದವರ ಉನ್ನತಿಯಾಗುವದೆಂದು, ಅಲ್ಲಲ್ಲಿ ಇಂಗಿ ವದ್ದ ತಿಯ ವಿಶ್ವವಿದ್ಯಾಲಯಗಳೂ ಮುಖ್ಯನು ಪ್ರತಿಯ ಶಿಕ್ಷಣದ ಶಾಲೆಗಳೂ ಸಾಫಿಸಲ್ಪಟ್ಟಿರುವು. ಬಳಿಕ ದೇಶಭಾಷೆಯಲ್ಲಿ ಇಂಗಿ ವದ್ದ ತಿಯಂತೆ ಶಿಕ್ಷಣ ಕೊಡಲಿಕ್ಕೆ ತಕ್ಕ ಗ್ರಂಥಗಳನ್ನು ಇಂಗಿ ಘಾಷಾಭಿಷ್ಠರಾದ ಕನ್ನಡಿಗರು ರಚಿಸಿದ್ದಾರು. ಈ ಗ್ರಂಥಗಳಲ್ಲಿ ಕನ್ನಡದ ಸಂಧಿಸಿಯಮಗಳೂ ಪದಾಂಶ್ಯಸಂಧಿಯೂ ಪಾಲಿಸಲ್ಪಡಿದ್ದಾರು. ಇಂಗಿ ವಾಕ್ಯರಚನೆಯಂತೆ ಪ್ರಕೃತಿಭಾವದ ನಾಕ್ಯರಚನೆಯು ಅನುಕರಿಸಲ್ಪಟ್ಟಿರುತ್ತಾ. ಈ ಅದೃಷ್ಟಪೂರ್ವವಾದ ವಾಕ್ಯರಚನೆಯಾಳ್ಜಿ ಗಡ್ಡಗ್ರಂಥಗಳಿಂದ ಕನ್ನಡ ಸುಧಿಯಲ್ಲಿ ಇತ್ತೀತ್ತ ಆಗಂತ್ತಿದ್ದ ತುಸು ಅಭ್ಯಂತರವು ಮತ್ತು ವೃಧಿವಾಯಿತು, ಕನ್ನಡಭಾಷೆಯ ಅಕ್ಷ್ಯಂತ ವಾಕ್ಯವಕಾದ (ಕ, ತ, ಪ, =ಗ, ದ, ಬ; ವ, ಬಿ, ಮ, =ವ) ಸಂಧಿಸಿಯಮಗಳು ವಾಕ್ಯರಣಾದಲ್ಲಿ ಮಾತ್ರ ಉಳಿದವು. ಕೆನೆನಾಲು, ಕೆಂಡಳಂದರ ಮುಂತಾದ ಶಬ್ದಗಳ ರೂಪಸಿದ್ಧಿಯ ತಿಳಿಯದೂಡಿಯಲ್ಲಿ ಕೊನೆಗೆ ಪ್ರಕೃತಿಭಾವದ ಭಾಷೆಯು ಹೊಸಗನ್ನಡವೆಂತಲೂ ಸಂಧಿಸಿ ಬರಿದ್ದು ಹಳೆಗನ್ನಡವೆಂತಲೂ ಎರಡು ಭೇದಗಳಿಂಬಾದವು. ಈ ವಿವರದ ನಿಜತ್ವದ ಬಗ್ಗೆ, ಸೂತನ ನಿಡೀಯು ಸಂಪರ್ಕವಿಲ್ಲದ ಕಾನಡಾ ಜಿಲ್ಲೆಯ ಹವ್ಯಕರೂ ಹಳೆಯ ಅಯ್ಯನವರೂ ಆದುವ ಭಾಷೆಯೇ ಸಾಕ್ಷಿಯಾಗಿದೆ. ‘ವನ್ನ’ಗಳ ಮನ್ಸೆ, ‘ಅಪ್ಪಾದಿಕ್ಕೆಳು’ ಮುಂತಾದ ಹವ್ಯಕ ಜನರ ಭಾಷೆಯನ್ನು ‘ಇಗ್ಪ್ತ ಹೆಗ್ನಡಿಯ ವಿವಾದ ಪ್ರಪಂಚನೆ’ವೆಂಬ ಪ್ರಸ್ತುತಕದಲ್ಲಿ ಸೇರಿದಿರೆಬೇಕಿನ್ನಾಗಿ ತಿಳಿಯುವದು. ಆದರೆ, ಹೊಸದಾಗಿ ವಿಧೀ ಕಲಿತ ತರುಣರಾದ ಹವ್ಯಕರೂ, ಅಯ್ಯನವರೂ ಈಗಿನ ಗಡ್ಡಗ್ರಂಥಗಳ ಭಾಷೆಯಂತೆ ಮಾತಾಡುತ್ತಿರುವರು.

ತು ಮೇರಿಗೆ ಕನ್ನಡ ಭಾಷೆಯ ದಿಶೆಯು ಬದಲಾದದ್ದು ಆಗಿ ಹೊಯಿತು. ಆದು ಬಹು ಜನ ಸಮಾಜಕ್ಕೆ ಮೆರುಂಂದು ಹೋಗಿದೆ. ಆದನ್ನು ಶುನಿಸಿ ಪೂರ್ವಸ್ಥಿತಿಗೆ ಹೊರಳಿಸುವದು ಬಹು ಕರಿಣವಾದ ಕೆಲಸವಿರುವದು. ಭಾಷೆಯ ಪ್ರವಾಹವನ್ನು ತಡೆ

ಗ. ರಘುವಂಶದಲ್ಲಿ ಇರಾಣದ ಜನರಿಗೆ ಪಾರ್ಶ್ವಕರೆಂಬ ಹೆಸರುಂಟಿ. ಸರ್ಗ ೪.

ಾ. ಇದು ವೇದಕ್ಷಿಂತ ದುಬೋಽಧಿವಿರುತ್ತದೆ. ಇದರ ಅರ್ಥ ತಿಳಿಯಲ್ಕೆ ಕೋತಿ ವಾಕ್ಯರಣಗಳ ಅನುಕೂಲತೆಯಲ್ಲಿವೆಂದು ಒದಿರುವನು.

ಯುವದೂ ಅದಕ್ಕೆ ಕಟ್ಟು ಹಾಕುವದೂ ಅತಿ ದುಸ್ಪರ ಕಾರ್ಯಗಳು. ಈಗಂತಹ ಅದರ ಓಷ್ಣಕ್ಕನುಸರಿಸಿ ಇಷ್ಟಕಾರ್ಯಗಿಂತ ಯನ್ನು ಮಾಡಿಕೊಳ್ಳಲಾಗುವದು ಪರಮ ಶ್ರೀಯಸ್ತರವು. ಆ ಬಗೆಯನ್ನೂ, ಪ್ರಾಚೀನ ಗ್ರಂಥಗಳು ಸುಭೋಧನಾಗುವ ಬಗೆಯನ್ನು ಮೇಲೆ ವಿವರಿಸಿದ್ದೇನೆ.

ಇಲ್ಲಿಯ ವರಿಗೆ, ಕನ್ನಡ ನುಡಿಯ ಸಂಭಾಧದಿಂದ ಜನಪು ತಿಗಿದುಕೊಳ್ಳಲಾಗುವ ಆಕ್ಷೇಪಗಳೂ ಅವುಗಳ ಯಥಾಮತಿ ನಿರಂತರವೂ ವಿವರಿಸಲ್ಪಟ್ಟಿವೆ. ಇನ್ನು ಕನ್ನಡದಲ್ಲಿ ಹೊಸದಾಗಿ ಕವಿತಾಗ್ರಂಥಗಳನ್ನು ರಚಿಸುವವರ ಸಂಬಂಧದಿಂದ ಎರಡು ಉಬ್ಬಗಳನ್ನು ಬರೆಯುವದು ಅವಶ್ಯವಾಗಿ.

ಹೊಸದಾಗಿ ರಚಿಸಲ್ಪಡುವ ಪದ್ಯಗ್ರಂಥಗಳು ಎರಡು ವಿಧನಾಗಿವೆ. ಸಂಸ್ಕೃತದಿಂದ ಭಾಷೆಗಳೊಳಗಿನ ಪದ್ಯಗ್ರಂಥಗಳ ಭಾಷಾಂತರಗಳು ಕೆಲವು; ಹೊಸ ವಿಷಯಗಳನ್ನು ನಿರೂಪಿಸುವ ಕವಿತೆಗಳು ಕೆಲವು.

ಪರಭಾಷೆಯ ಪದ್ಯಗ್ರಂಥಗಳನ್ನು ಇದ್ದಕ್ಕಿಂದ ಹಾಗೆ ಭಾಷಾಂತರಿಸುವದು ಅತಿಶಯ ಕ್ರಮದ ಕೆಲಸವಿರುವದು. ಯಾವ ಭಾಷೆಯ ಗ್ರಂಥಗಳ ಭಾಷಾಂತರ ಮಾಡಬೇಕಾಗುವದೋ, ಆ ಭಾಷೆಯ ವ್ಯಾಕರಣ, ಅರ್ಥಸ್ಥಾರಸ್ಯ, ಭಾದೀರ್ ನಿಯಮಗಳು ಚೆನ್ನಾಗಿ ಗೊತ್ತಿರಬೇಕಾಗುತ್ತದೆ, ಮತ್ತು ಅದರಪ್ರೇ ವ್ಯಾಪಕಾರ್ಥವುಳ್ಳ ಸ್ವಭಾವೆಯ ಶಳಿಗಳು ಬೇಗನೆ ನೆನಪಾಗುವಂತೆ ನಿಪುಣತೆಯಿರಬೇಕಾಗುತ್ತದೆ. ಎರಡೂ ಭಾಷೆಗಳ ಮರ್ಮವಂತೂ ಗೊತ್ತಿರಲಿಕ್ಕೇಬೇಕು. ಇದಲ್ಲದೆ ಮೂಲ ಗ್ರಂಥಕಾರನ ಸ್ಥಿರಿತಿ, ಸ್ವಭಾವವು, ತಿಳಿನಳಿಕೆಯು, ವಿಚಾರಸರಣಿಯು, ಭಾಷಾಪದ್ಧತಿಯು ಇವೆಂಬುವುದು ಸಂಬಂಧದ ಸಮನ್ವಯತ್ವಯಳ್ಳವನೇ ಭಾಷಾಂತರಿಸುವ ಕೆಲಸಕ್ಕೆ ಯೋಗ್ಯನಾಗುವನು. ಒಮ್ಮೊಮ್ಮೆ ಭಾಷೆಯ ಸಂಬಂಧದಿಂದಲೂ ಭಾಷಾಂತರದ ಕೆಲಸವು ಕಲಿಣಿಸುವದು. ಸಂಸ್ಕೃತದಿಂದ ಮರಾಠಿಯಲ್ಲಿ, ಲ್ಯಾಟಿನದಿಂದ ಇಂಗ್ಲಿಷದಲ್ಲಿ ಭಾಷಾಂತರಿಸುವದು ಸುಲಭವಾದಂತೆ, ಸಂಸ್ಕೃತ, ಇಂಗ್ಲಿಷ, ಮಹಾರಾಷ್ಟ್ರ ಭಾಷೆಗಳಿಂದ ಕನ್ನಡದಲ್ಲಿ ಭಾಷಾಂತರಿಸುವದು ಸುಲಭವಾಗಬಹುದು. ಆದರೆ ತಮಿಳ, ತೆಲಗು ಭಾಷೆಗಳ ಗ್ರಂಥಗಳನ್ನು ಕನ್ನಡದಲ್ಲಿ ಭಾಷಾಂತರಿಸುವದು ಸುಲಭವಾಗಿದ್ದು ಸುಲಭವಾಗಬಹುದು. ಆದರೂ ಕೆಲವಡಿಯಲ್ಲಿ ಬಿಸಲಲ್ಲಿ ಕನ್ನಡಿಯನ್ನು ಹಿಡಿದು, ಸೂರ್ಯಪಕಾಶವನ್ನು ಕತ್ತಲೆಯಲ್ಲಿ ಕಡೆವಿದರೆ, ಆದರಲ್ಲಿ ಉಣಿ ತೆಯೂ ತೇಜಸ್ಸು ಬಿಸಲಿಗಂತ ಹೇಗೆ ಕಡಿಮೆಯಾಗಿರುವವೇ ಹಾಗೆಯೇ ಭಾಷಾಂತರಿಸಿದರಲ್ಲಿ ತಧ್ಯವೂ ರಸವೂ ಕಡಿಮೆಯಾಗಿರುವವು. ಇಂಗ್ಲಿಷದಲ್ಲಿ ಶಾಕಂತಲನಾಟಕವನ್ನು ಭಾಷಾಂತರಿಸಿದ ಸರಳಯಿಲ್ಲವೂ ಜೋನ್ಸನ್ಸೆಂಬುವನು, ಭಾಷಾಂತರದ ಗ್ರಂಥಗಳ ಬಗ್ಗೆ ಹೇಳುವದೀನಂದರೆ:— “ಒಂದು ಭಾಷೆಯ ಕವಿತೆಗಳನ್ನು ಮತ್ತೊಂದು ಭಾಷೆಯಲ್ಲಿ ಭಾಷಾಂತರಿಸುವವನು ಒಂದು ಸಿಸೆಯೊಳಗಿನ ಪನ್ನೆರನ್ನು ಮತ್ತೊಂದರಲ್ಲಿ ಸುರುಪುನ ಗಂಗಿಗನಂತೆ ಇರುತ್ತಾನೆ. ಪನ್ನೆರಿನ ಕುಪ್ಪಿಯ ಬಾಲು ತೆರೆದು ಸುರುಪು

ವನ್ನರಲ್ಲಿ ಸುವಾಸನೆಯೆಲ್ಲ ಹಾರಿ ಹೋಗಿ ಬರಿಯ ನಿರ್ಮಿತ ಮತ್ತೊಂದು ಸೀಸೆ ಯಾಲ್ಲಿ ನಿಲ್ಲುವದು."

ಈ ವಿವರದಿಂದ ಭಾಷಾಂಶರ ರೂಪದ ಪದ್ಯಗ್ರಂಥಗಳನ್ನು ರಚಿಸುವವರು ಸ್ವತಂತ್ರ ಕವಿತೆಗಳನ್ನು ರಚಿಸುವರಿಗಿಂತ ಇಂಟಿ ಹೆಚ್ಚು ಜವಾಬದಾರಿಯುಳ್ಳ ಕೆಲಸ ವನ್ನು ಕರ್ಯಾಂಡಂತೆ ತೋರುವದು. ಆದರೂ ಕೆಲ ಕೆಲವು ಭಾಷಾಂಶರದ ಗ್ರಂಥಗಳು ಸ್ವಭಾವೇಯವಿಗೆಂದು ಹೇಳಿಸಿಕೊಳ್ಳುವನ್ನು ರನ್ನು ನಾಗಬಹುದು. ಹಾಗು ಭಾಷಾಂಶರದ ಕವಿತಾ ಗ್ರಂಥಗಳಿಂದ ಭಾವೇಗೆ ಭೂಷಣಿನಾಗುವದು. ಪರಿಭಾವೇಯ ಗ್ರಂಥಕರ್ತರ ಅನುಭವವು, ವಿಚಾರವು, ಉತ್ಸ್ವ ಕಲ್ಪನೆಗಳು, ದೇಶಾಜಾರಗಳು ಮುಂತಾದವುಗಳು ಸ್ವಭಾವೇಯ ಜನರಿಗೆ ಗೊತ್ತಾಗುವವು. ಅವಶರಣಗಳನ್ನು ತಕ್ಷೇತ್ವಾಗಿ ವಾಗ ಈ ಬಗೆಯ ಪದ್ಯ ಗ್ರಂಥಗಳು ಹೆಚ್ಚು ಉಪಯೋಗಿಸುವವು. ಒಟ್ಟಿಸಿದೆ ವಿಚಾರಿಸಲು ಪರಿಭಾವೇಯ ಪದ್ಯ ಗ್ರಂಥಗಳನ್ನು ಭಾಷಾಂಶರಿಸುವದರಿಂದ ಬಹು ಪ್ರಯೋಜನವಾಗುತ್ತೇ ಹೋಗುವದು. ಆದರೆ ಈ ಕೆಲಸವನ್ನು ಮೇಲೆ ವಿವರಿಸಿದ ಯೋಗ್ಯತೆಯುಳ್ಳ ಹಂಡಿತರು ಕರ್ಯಾಳ್ಯಾಟಕ್ಕೆದ್ದು, ಇಂದಿದ್ದರೆ ಭಾವೇಗೆ ಗಾರ್ಘ್ಯತ್ವವು ಬರುವ ಸಂಭವವುಂಟು.

ಬೇರೆ ಕೆಲರು ಸಿಡಿಲು, ಮಳೆ, ಸಭೆ ಮುಂತಾದ ಸುಳಭ ವಿವರಗಳನ್ನು ಉಪ ದೇಶಗಮ್ಯವಾದ ಪದ್ಯರೂಪದಿಂದ ಸಿರೂಪಿಸುವರು. ಇಂತಹ ಜನರು 'ಎತ್ತುಹರನೆತ್ತುಣ ತಪ'ಮೆಂಬ ಗಿರಿಜಾ ಕಲ್ಯಾಣದ ಕಂದದುತೆ 'ಎತ್ತುಣ ಮಳೆ ಎತ್ತುಣ ಸಿಡಿಲೆಂ'ಬ ಕವಿತೆಯನ್ನು ಸಿಧಿಪಡಿಸುವರು. ಹಲವರು ಹೋಗಿ (ಸಂ) ರಬ್ಬದ ಬದಲು ಜೋಗಿ (ತದ್ವಂಗಳು ಕನ್ನಡ ರಬ್ಬಗಳೇ—ಕಬ್ಬಿಗರಕಾವ) ರಬ್ಬವನ್ನು ಪ್ರಯೋಗಿಸುವರು. ಆದರೆ ಯೋಗಿ ರಬ್ಬದಿಂದ ತಪಸ್ಯಿಯಾದ ಸಾಧುವಿನ ಕಲ್ಪನೆಯೂ, ಜೋಗಿ ರಬ್ಬದಿಂದ, ಸಾಂಪ್ರತಿ ಕಾಲದಲ್ಲಿ ಶಂತಿ ಭಾರಿಸುತ್ತೇ ತಿರುಗುವ ಭೂಕ್ಕರ ಕಲ್ಪನೆಯೂ ಬರುವವೆಂಬ ದಂಸ್ಯು ಅರಿಯರು. ಇದರಂತೆ, ಸಂಸ್ಥಾ (ಪಂಡಿತರ ಸಮಾಜ) ರಬ್ಬದ ಬದಲು, ಸಂತೆ (ವೃಷಾರದ ಎಲ್ಲ ಜನರ ಗುಂಪಿನ ಸ್ಥಳ) ಯೆಂಬ ರಬ್ಬವನ್ನೂ ಯೋಜಿಸುವರು. 'ಯಾತ್ರೆ' ಎಂಬದರ ಬದಲು 'ಜಾತ್ರೆ' ಎಂದು ಉಪಯೋಗಿಸುವರು. ಯಾತ್ರೆ ಎಂಬ ರಬ್ಬದಿಂದ ಪಾಪಕ್ಕಾಲನೆಗಾಗಿ ತೀರ್ಥಸ್ಥಾನಕ್ಕೆ ಹೋಗುವದೆಂಬಧ್ವನ್ಯಾ, ಜಾತ್ರೆ ಎಂಬ ರಬ್ಬದಿಂದ ರಥೋತ್ಸವದ ನಿಮಿತ್ತದಿಂದ ಆಗುವ ವ್ಯಾಪಾರೋದ್ಯೋಗಗಳ ಪ್ರದರ್ಶನದ ಸ್ಥಾನವೆಂಬ ಕಲ್ಪನೆಯೂ ಖಂಬಾಗುತ್ತವೆಂಬ ರೂಪಾಧಿವನ್ನು ಅರಿಯರು. ಮತ್ತು ತಮಗೆ ಗೊತ್ತಿದ್ದ ಹಲಕೆಲವು ರಬ್ಬಗಳನ್ನೇ ಪಾರಸ್ಪಾರಿಕನದಲ್ಲಿ ಉಪಯೋಗಿಸುತ್ತೇ, ಕಡಿಮೆ ಬಿಡ್ಡರೆ ಬೇರೆ ಕೆಲವು ಪ್ರಸ್ತುಕಗಳೊಳಗಿನ ಪಾರಸ್ಪಾರಿಗಳನ್ನು ನೋಡಿ, ರಬ್ಬಗಳನ್ನು ಹುಡುಕಿ, ಯೋಜಿಸುತ್ತ್ವತ್ವ, ಅಂತೂ ಇಂತೂ ಕವಿತ್ವ ರಚಿಸಿ, ಕೃತಕೃತ್ಯರಾದೆ ವೆಂದು ಬಗೆಯುತ್ತಾರೆ. ಕವಿತ್ವದ ಮಾರ್ಪಾವನ್ನೂ, ರಸಸ್ವಾರಸ್ಯವನ್ನೂ ಲಕ್ಷಿಸಿ, ವ್ಯಾಕರಣಕ್ಕೂ ಭಾವೋದ್ವಿಯಮಗಳಿಗೂ ಅನುಸರಿಸಿ, ರಬ್ಬಯೋಜನೆ ಮಾಡುವದೇ

ಕವಿತಾರಚನೆಯಲ್ಲಿ ಸೈಪುಣಿವನ್ನು ಹಡೆಯಲಿಕ್ಕೆ ಮೇಲೂದ ಸಾಫನವೆಂದು ಸಂಭು ತತ್ವಾರ್ಥಿ. ಇಂತಹ ಜನರ ಕವಿತೆಗಳಿಂದಾಗುವ ರಾಸಿಯನ್ನು ಹೇಳುವ ಹೆಡಲು ಪಾರಚೀನ ಕವಿಗಳ ಕವಿತೆಯ ಸಂಬಂಧದಿಂದ ತುಸು ಹೇಳುವದು ಯಾಕ್ತಪ್ತ.

ಪೂರ್ವಕಾಲದಲ್ಲಿ ಯಾವತ್ತೆ ಜನಾಂಗಗಳ ಮನೆಪುವೃತ್ತಿಯು ಪಡ್ಡರಚನೆಯ ಕಡೆಗೆ ಇತ್ತೀಂದು ತೋರುತ್ತದೆ. ಹಿಂದುಸಾಧನದ ಆಯ್ದ ಜನರ ಅತಿ ಪ್ರಾಚೀನ ಕಾಲದ ವಿಶ್ವಪ್ರಭು, ಪೂಜ್ಯಗ್ರಂಥಗಳಾದ ವೇದಗಳ ಎಮ್ಮೋ ಭಾಗಗಳು ಸ್ವರಬ್ದಧ ಪದ್ಯಗಳೇ ಉಂಟಿ. ಮಹಿಳೆಗಳ ಮನಸ್ಸಿನಿಂದ ಮಿಂಚಿನಾತೆ ಒಮ್ಮೆಯೊಮ್ಮೆ ಹೊರಬಿದ್ದ ವೇದಾಂತ ವಿಚಾರಗಳು, ಅತಿ ಗಮನ ವಿಚಾರಗಳುಳ್ಳ ಶಾಸ್ತ್ರಗಳು, ಧರ್ಮಗ್ರಂಥಗಳು, ಆಯಾರ ವರ್ತರ್ಥದೊಳಗಿನ ಅರಸು ಮನಸೆತನಗಳ ಸಂಗತಿಗಳು, ಭಾರತ ರಾಮಾಯಣದ ಕಾವ್ಯಗಳು ಇವೆಲ್ಲ ಕವಿತಾ ರೂಪದಿಂದಲಿರುವವು. ಹೀಗೆಯೇ ಪ್ರಾಚೀನರಾದ ಗ್ರೀಕರೂ ರೋಮು ಸ್ನೇರೂ ಕವಿತಾ ರೂಪದಿಂದ ಎಮ್ಮೋ ಸಂಗತಿಗಳನ್ನು ಬಣ್ಣಿಸುತ್ತಿದ್ದಂತೆ ತೋರುತ್ತದೆ. ಇವೆಲ್ಲ ಸಂಗತಿಗಳಿಂದ ಸೋಡಲು, ಯಾವದೀಂದು ಜನಾಂಗದ ಪ್ರಧಮಾವಸ್ಥೆಯಲ್ಲಿ ಮನಸ್ಸಿನ ವಿಚಾರಗಳು ಪದ್ಯರೂಪವಾಗಿ ಪ್ರಕಟಿಸಾಗುತ್ತಿರುವವೆಂಬ ಕಲ್ಪನೆಯು ದೃಢವಾಗುತ್ತದೆ. ಅತ್ಯುಂತ ಸೂಕ್ತವಾದ ಅಂತಕೆರಳವುಳ್ಳ ಮನಸ್ಸುವನ್ನ ಮನಸ್ಸಿನಲ್ಲಿ ಸೃಷ್ಟಿಯೊಳಗಿನ ಪದಾರ್ಥಗಳ ದರ್ಶನಮಾತ್ರದಿಂದ ಬಗೆಬಗೆಯ ಕಲ್ಪನೆಯು ತರಂಗಗಳುಂಟಾಗುವವು. ಕನ್ನಡಿಯಂತೆ ಶುದ್ಧವಾದ ಮನಸ್ಸಿನಲ್ಲಿ ಬಂದ ವಿಚಾರಗಳು ಪ್ರತಿ ಬಿಂಬದಂತೆ ಹೊರಬಿಳುವವು. ಈ ಮಾತು ಚಿಕ್ಕ ಮಕ್ಕಳಲ್ಲಿ ಇನ್ನಾಗಿ ನಿರ್ದರ್ಶನಕ್ಕೆ ಬರುವದು. ಅವರಲ್ಲಿ ಕಲ್ಪನಾಶಕ್ತಿಯಿಂದುಂಟಾಗುವ ಉಲ್ಲಾಸವೃತ್ತಿಯು ಅತ್ಯುಂತ ಪ್ರಬಲವಿರುವದರಿಂದ ಚಿಂದ ಕಾಣತ್ತಿದ್ದಂತೆ ತೀಕ್ಷ್ಣವಾದ ದೀಪವನ್ನು ಸಹ ಒಂದಿರುತ್ತಿರುವ ಮಾನವರು. ದೂರದಲ್ಲಿರುವ ಚಂದಪ್ರನಂಬು ಚಪ್ಪಾಕೆ ಹೊಡಿದು, ಆಸಂದದಿಂದ ಕರೆಯುತ್ತೇ ನಗುವರು. ಇದರಿಂತೆ ಕತ್ತಲೆಯಲ್ಲಿ ಗುವ್ಯನ್ನಿರುವದೆಂದು ಕಲ್ಪಿಸಿ, ಕಾಲಿಕ ಲಂಬವರು. ಇದರಿಂದ ಅಜ್ಞಾನಾವಸ್ಥೆಯು ಕಲ್ಪನೆಯ ವಿಕಾಸಕ್ಕೆ ಅತ್ಯುಂತ ಸರ್ಕಾರುಕರವರುವದೆಂಬ ಮಾತು ಘಲಿತವಾಗುತ್ತದೆ. ಕೋಮಲ ಹೃದಯವುಳ್ಳ ಹಿಂಡೂ ಆಯ್ದ ಜನರು ಪ್ರಾಚೀನ ಕಾಲದಲ್ಲಿ ಚಿತ್ತರಂಜನೆಯುಂಟು ಮಾಡುವ ಪ್ರತಿ ಯೋಂದು ಒಡವೆಯು ಬಗ್ಗೆ, ರಮ್ಯವಾದ ಕಲ್ಪನೆಯನ್ನು ಮಾಡಿರುವರು. ಈಗ ಜಡ ಪದಾರ್ಥಗಳಿನಿಸಿಕೊಳ್ಳುವವುಗಳಲ್ಲಿ ದೇವತ್ವವನ್ನಾರೋಸಿಗಿರು. ಮೇಷವು ಉಗಿಯ ತ್ವರಿತವೆನ್ನದೆ ಬಿಡುಗಳ್ಳಿರಿಸಿದೆಯನಾದ ಇಂದರೆನ್ನಾದೆಂಬಿದರು. ಸೂರ್ಯನು ಶಿಶ್ವವಾದ ರಾಶಿಯನ್ನೊಲವೆನ್ನದೆ, ಒಗ್ಗಳ್ಳಕ್ಕುವೂ ಜಗದಾಕೃಸ್ತಸ್ವರೂಪವೂ ಎಂಬ ಸಾರ್ಥಕನಾಮಗಳಿಂದ ಭಜಿಸಿದರು. ಜಲರಾಸಿಯು ಆಕ್ಷಿಜನ ಹೈಡ್ರೋಜನಗಳ ಮಿಶ್ರಣದಿಂದಾದ ಪ್ರವಾಹಿ ಪದಾರ್ಥವೆನ್ನದೆ ವರುಣದೇವತೆಯೆಂದು ಪೂಜಿಸಿದರು. ಹೀಗೆ ಅವರ ಕಲ್ಪನೆಯು ನಿರಂಕುವಾಗಿ ವ್ಯಾಧಿ ಹೊಂದಲಿಕ್ಕೆ ಯೋಗ್ಯವಾದ ದೀಘಾ ಪರಿಸ್ಥಿತಿ ಉತ್ತರ್ವ. ಆದದರಿಂದ ಆಗಿನ ಕಾಲದಲ್ಲಿ ಆಗಿಹೊದೆ ಕವಿಗಳ ಕವಿತೆಗಳು ಬಹು ಮನೋ-

ಹರವಾಗಿವೆ. ಉದರಕ್ಕೇವಡಿಯ ಬಗ್ಗೆ ಸಿಕ್ಕಿಂತೆ, ಪರಮೀಶ್ವರನಲ್ಲಿ ಅನನ್ಯಭಾವದ ಭಕ್ತಿ, ಸತ್ಯಾಗತಿ, ನಿಕ್ಷೇಪ ಮನಸ್ಸು, ರಸಾಳನಾಲೆ ಅನುಭವಣ್ಣಜ್ಞಾನವು, ಆಶ್ಚರ್ಯ ಬುದ್ಧಿ, ಯಥಾರ್ಥಕರ್ಮನೆಯನ್ನು ಮನಸ್ಸಿಗೆ ನಡುವ ಶಬ್ದಗಳಿಂದ ವಿವರಿಸೋಣವು ಅದ್ವಿತೀಯ ಕಲ್ಪನಾಸಾಮಾಂಘರ್ಧಾಂದ ಕಾವ್ಯದಲ್ಲಿ ಹೊಹಕಗುಣವನ್ನುಂಟು ಮಾಡುವ ಯೋಗ್ಯತೆ, ಸಿಸ್ಯಾಹಕ್ಕುವಾವವು, ಮುಂತಾದವುಗಳು ಆಗಿನ ಕವಿಗಳಿಗೆ ಅನುಕಾಲ ವಿದ್ದವು. ಆದುರಿಂದ ಅವರ ವಿಚಾರಗಳು ಕವಿತಾರೂಪ^{೧೦} ದಿಂದಲೇ ನಡೆಯುತ್ತಿದ್ದವು, ಮತ್ತು ಅವರು ಇಟ್ಟಿ ಪದವಾಕ್ಯಗಳೇ ಪ್ರಮಾಣವಾದವು. ರುಂಧು ಜಲದಂತೆ ತೀಳ ಯಾದ ಅಂತಃಕರಣಕ್ಕೆ ಸ್ವಾನುಭವದಿಂದ ಆದ ಸಂಸ್ಕಾರವೇ ಅವರ ವಾಚಃರೂಪದಿಂದ ಹೊರಬಿದ್ದಿರುವದು. ಆದರ ಸಾಗ್ರಹಣೆ ಕಾವ್ಯಗ್ರಂಥಗಳು. ಅವು ಅನುಕ್ರಮದಿಂದ ಮೊದಲನೆಯವುಗಳಾಗಿರುವಂತೆ, ಯೋಗ್ಯಕೆಯಲ್ಲಿಯೂ ಮೊದಲನೆಯವುಗಳಾಗಿರುವವು. ಆದುರಿಂದ ಆಗಿನ ಕವಿಗಳ ಗ್ರಂಥಗಳು ರಸಿಕರಿಗೆ, ಉಟ್ಟಿಖಂಡಿಗೆಗಳ ಮರಿನೆಯನ್ನುಂಟು ಮಾಡುವಷ್ಟು ರಮ್ಯಾನಾಗಿಯೂ ಜಗನ್ನಾಸ್ಯನಾಗಿಯೂ ಇರುತ್ತವೆ. ಆಗಿನ ಕಾಲದ ಕವಿತಾವಧುವು ನವಯೌವನದಲ್ಲಿ ತೋರುವ,

ಕಂದ || ಅತಿ ಮಧುರವತಿ ಮನೋಹರ |

ವತಿ ಮಾಗಳವತಿ ವಿಚಿಕ್ರವತಿಬಂಧುರವಿಂ ||

ತತಿಸಂಭ್ರಮವತಿನಿಭರಮ |

ವತಿ ಯೌವನವತಿ ವಿಲಾಸವತಿ ಮಾಸಿನಿಯಾ ||

— ಗಿರಿಜಾಕಲ್ಯಾಣ ಇ ನೆಯ ಆಶ್ವಾಸ

ಸ್ವಾಭಾವಿಕ ಸೌಂದರ್ಯದಿಂದ ಶೋಭಿಸುತ್ತಿದ್ದ ಈ. ಬರಬರುತ್ತ ವ್ಯಾಕರಣ ಮುಂತಾದ ಬೀರೆ ಶಾಸ್ತ್ರಗಳಲ್ಲಿ ಜನರು ಪ್ರವೀಣರಾದುಂತೆ ಶಬ್ದಾಲಂಕಾರವೂ ಶುಧ್ವಾದ ಪದಿಂದಿರುವು ಸಾಗ್ರಹಣಾನೆಯೂ ಕವಿತೆಯಲ್ಲಿ ಹೆಚ್ಚಾಗಿ ತೋರಿದವು. ಅಂದರೆ ಕವಿತಾವಧುವು ಬಗೆಬಗೆಯ ಬಾಯಾಲಂಕಾರಗಳಿಂದ ಯುಕ್ತಾಗಿ, ರಸಿಕರನ್ನು ಹೀಗೆ ಸೋಡಿದಳು :—

ಸಿರಿವಿಡಿದುಮ್ಮೀ, ಚೀನಲಲಿತಾಂ ಬರಮು ಸೈವಮುಕ್ತುದೆಂಟ್ಮ್ಮೀ, ಮೇಣ |

ಮಿರುಗುವ ವಜ್ರದೋಲಿಗಳ ಪಾಲಿಗಳೊಳ್ಳಿ ತಳೆ ದಣ್ಣಗೆಯ್ಯ್ಯಾ, ಬಾನಾ |

ದೊರೆನೋರಿಯಂತೆ ತೋರ್ವರಿಕಿಂಡಮನೋರ್ವಬಿಡಂಗಿ ವೀಣೆಯಂ |

ನೆಲೆಪಿಡಿದೇರಿ, ವಾಣೆಯಿನ ಜಾಣಿಜಲಕ್ಷ್ಯನೆನಿಂದು ನೋಡಿದ್ಲಾ |

ರಾಜ್ಯೇಶಿರ—ಸಪ್ತಮಾಶ್ವಸ

೧೦ ನಾಲ್ಕುಕೆಯೆಂಬ ಅದಿಕವಿಯು ಕ್ಷಾಂಕಪಥೆಯನ್ನು ಸೋಂಡಿ,

ಮಾಸಿಫಾದ ಪ್ರಕ್ರಿಯೆಂತು ಮಗನು ಶಾಶ್ವತೀಂಸಮಾಃ |

ಯತ್ತಾರ್ಥಂ ಚಿನಿಧಿನಾದೇಕಮನವಧಿಃ ಕಾಮಮೋಹಿತಂ ||

ಎಂಬ ಶ್ಲೋಕರೂಪವಾಗಿ ಉದ್ದಾರಣಾನ್ನು ಹೊರಗೆದವಿದನು. ಆಗ ಬ್ರಹ್ಮದೇವರು ಪ್ರಸನ್ನನಾಗಿ ರಾಮಚರಿತ್ಯನ್ನು ರಚಿಸಬೇಕೆಂದು ಆತ್ಮಗೆ ಹೇಳಿಹೊಡಿಸು.

— ಕಂಪುರಾಮಾಯಣ

ಹೀಗೆ ಬಾಹ್ಯಾಲಂಕಾರಗಳೂ ಸ್ವಭಾವಿಕ ಸೋಂದರ್ಯಸದ್ಯಾಗಳೂ ಇರುವ ಕವಿತೆಗಳು ಎಲ್ಲ ಬಗೆಯ ಉಪರೆ ಚಿತ್ತರಂಜನೆಯನ್ನು ಏಟಿ ಮಾಡುವವೆಂಬದರಲ್ಲಿ ಸಂಶಯ ವಿಳಿ. ಕನ್ನಡ ಕವಿತೆಗಳು ಬಾಹ್ಯಾಲಂಕಾರದಿಂದ ಯಂತ್ರವಾಗಿರಬೇಕೆಂಬ ಸಿಬ್ರಂಥನದೆ. ಅಗ್ನಾದ್ವಾದ ಅದರಲ್ಲಿರುವ ರಸವನ್ತಾವ್ಯಗಳು ಆಶ್ಚರ್ಯಂತ ಮನೋದರವಿನ್ತುವೆ. ಈ ಮಾತಿನ ನಿಜತ್ವದ ಬಗೆ ಒಂದೆರಡು ಉದಾಹರಣೆಗಳನ್ನು ಕೊಡುವದು ಸಂಪೂರ್ಣಕ ವಾದದ್ವಿರುತ್ತದೆ. ಲಷ್ಣ್ಯಕ ಕವಿಯು ಶೃಂಗಾರರಸದ ವರ್ಣನೆಯನ್ನು ನಿಷ್ಣಾಮಿಗಳು ಸಹ ಕಾನುಕರಾಗುವಂತೆ ಮಾಡಿದ್ದಾನೆ :

॥ ವಾಧಿಕ ॥

ಕಯ್ಯಿ ಮೊಲೆಗಳ ಬಿಣ್ಣು, ಕಣ್ಣಿ ಜೆಲ್ಲಿನ ಸೋಂಪು |
ಬಾಯ್ಯಿ ಚೆಂಡುಟಿಯಿಂಪು, ಕಿವಿಗಿ ನುಡಿಗಳನ್ನಣ್ಣು |
ಸುಯ್ಯಿ ತನುವಿನ ಕಂಪು, ಸೋಂಕಿಗಷ್ಟಿನ ತಂಪು, ಚಿತ್ತಕ್ಕೆ ಸೊಗಸಿನಿಂಪು ||
ಮೆಯುಗ್ಗಿ ಟೆದೊಳ್ಳಿ ಸಮನ್ವಯಕೆಂಗಳಿಸಿದಿರ್ |
ರಯ್ಯಿ ತೆಯನೆಸುಗಿಗಳುಕದರೆಯೋಗಿಕರಮಂ |
ಸಯ್ಯಿ ಡಪಲೆಂದಂಗಜಂ ಪೋಜಿಗೆಯ್ಯಾ ಸಮೌಹನಾಸ್ತ್ರಂಗಳಿನಲು ||

— ಜ್ಯೇಷ್ಠಿಭಾರತ ಸಂಧಿ ೬

ಮತ್ತು ಕೊಶಲ್ಯೆಯ ಪುತ್ರಪ್ರೇಮವನ್ನು ಆಶ್ಚರ್ಯಂತ ಕರುಣಾಪರವಾಗಿ ವರ್ಣಿಸಿದ್ದು ಹೇಗೆಂದರೆ :—

॥ ವಾಧಿಕ ॥

ಕಯ್ಯಿ ಳದೊಳಿಯ್ಯನೊಯ್ಯನೆ ಘನಸ್ಯೇಹದಿಂ |
ಮೆಯ್ಯಾ ಡವಿತನಯನಂತಕ್ಕೆಯಿಸಿ ಮುಂಡಾಡಿ |
ಕಯ್ಯಿಗಳಫಾಯಮಂ ಕಂಡುಕರಗುತ ಮಗನೆ ! ನಿನ್ನ ಕೊನುಲತನುವನು ||
ಸೊಯ್ಯಾ ವರದಾರಕಟ್ಟ ಬೆಂಡುದೆನ್ನೊಡಲೆಂದು |
ಸುಯ್ಯಾಮುಗಾಳಿಭಾವದಿಂ ತನ್ನಸವತಿಯಂ |
ಬೆಯ್ಯಾ ಮರಗುವವಾತೆಯಂ ನೋಡಿ ನಗುತ ಸಂತಯಿಸಿದಂ ರಾವಣಾರಿ ||

— ಜ್ಯೇಷ್ಠಿಭಾರತ ಸಂಧಿ ೧೮

ತೊರನೆಯ ಕುಮಾರವಾಲ್ಯುಕಿಯು, ಶ್ರೀರಾಮನ ಶರಣಾಗತ ವಶ್ಯಲಕ್ಷೀಯನ್ನು ಬಣ್ಣಿಸಿದ್ದು ಹೇಗೆಂದರೆ :—

॥ ಭಾವಿಸಿ ॥

ಎಳುಭಯಬೇಡಲೆ ವಿಭಿಷಣ |
ಕೇಳು ಲಕ್ಷ್ಮೀಣಂತೆ ಕಾಂಬೆ ! ನ್ಯಾ |
ಪಾಲದಶರಧನಾಣ ! ! ಮನದಲಿ ಬೆಂತೆ ಬೇಡೆಂಮ ||
ಮೋಳಿಯನು ಹಿಡಿದಿತ್ತಿ ಸಿತಾ |

ಭಾಲಿಕೆಯನ್ನು ವಸುಕೀಲೊಮಲ |

ತೋಳಿನಲೆಬಿಗಿಯಸ್ಸಿದ್ದನು ! ! ! ಬಳಿಕಾವಿಭಿಷಣನಾ ||

ಕನ್ನಡ ರಾಮಾಯಣ-ಯುದ್ಧ ಕಾಂಡ, ಇ ಸೆಯ ಸಂಧಿ

ಇದರಂತೆ ಇನ್ನೂ ಹಲವು ಗ್ರಂಥಗಳಲ್ಲಿ ಬಗೆಗೆಯ ರಸದ ಸಂಬಂಧದಿಂದ ಉದಾಹರಣೆಗಳು ದೊರೆಯುವಂತಿನೆ. ಈ ಬಗೆಯಾಗಿ ರಸಿಕರನ್ನು ತಲ್ಲಿನಗೊಳಿಸುವ ಪದ್ಯಗಳೇ ಕವಿತೆಯ ಪಾರಣವಿರುತ್ತವೆ.೨

ಈ ವಿವರದಿಂದ ಪಾರ್ಚಿನ ಕವಿಗಳ ಕವಿತೆಗಳಲ್ಲಿ ತೋರುವ ಪಾರ್ಜಂಧಿಕ ಗುಣವು ರಸಿಕರಾದ ವಾಚಕರುಗೆ ಸುಲಭವಾಗಿ ತಿಳಿಯಲುವಂತಿದೆ. ಪಾರ್ಚಿನ ಕವಿಗಳು ದೃಷ್ಟಿ ಲೋಭದಿಂದಾಗಲಿ, ವಾಂಡಿತ್ಯವನ್ನು ಪ್ರಕಟಿಸಬೇಕಂಬ ಉದ್ದೇಷದಿಂದಾಗಲಿ, ಬೇರಿ ಬೇರೆ ಗ್ರಂಥಗಳನ್ನು ಸೋಡಿ, ಇಬ್ಬೆಂಬೆಂದೆ ಮಾಡುವದರಿಂದಾಗಲಿ, ಕಾವ್ಯಗಳನ್ನು ರಚನೆ ಲ್ಲಿ. ಉಗಮದಲ್ಲಿ ಶಾಲ್ಮಾಲಾ ನದಿಯನ್ನು ಸೋಡಿದ ಮಾತ್ರಕ್ಕೆ ಹಿಂಧು ಗಂಗಾ ನದಿ ಗಳನ್ನು ವರ್ಣಿಸುವದು, ನರಗುಂದದ ಗುಡ್ಡವನ್ನು ಸಹ ಜೆನಾಂಗಿ ಸೋಡಬೇಕಿ, ಹಿನು ನಗವನ್ನು ಬಣ್ಣಿಸುವದು, ವಿಯೋಗದುಃಖದ ಅನುಭವವು ಎಳ್ಳನಿತಾದರೂ ಇಲ್ಲದೆ, ಸಿಡಿಲು ಬಡಿದ ಶ್ರೀಯ ಮರಣದ ಬಗೆ ಕವಿತೆ ಮಾಡುವದು ಮುಂತಾದ ಅನಸ್ವಿತ ಕಾರಂತ್ರಗಳಿಗೆ ಅವರು ಕಯ್ಯಾ ಹಾಕಲಿಲ್ಲ. ಸಾರಾಂಶವೇಸಂದರೆ, ಅನುಭವಜನ್ಮಾಜ್ಞಾನವು ನವರಸಗಳನ್ನು ಪೂರ್ಣವಾಗಿ ಆ ಕೆಲಸ ಮಾಡಿಕೊಳ್ಳುವನ್ನು ಕೊನೆಮಲ ಹೃದಯವೂ ಆಗಿನ ಕವಿಗಳಿಗೆ ಇದ್ದುದರಿಂದ, ಅವರ ಕಣ್ಣಗಳು ಶ್ರೀಪತಿಯೆಯಿಲ್ಲಿರುವವು.

ಅದರೆ ಈಗಿನ ಕಾಲದಲ್ಲಿ ಕವಿತ್ವ ರಚಿಸುವವರಿಗೆ ಎಷ್ಟೋ ತೋಂದರೆಗಳಿರುತ್ತವೆ, ಜನರಲ್ಲಿ ತರ್ಕಜಾಜ್ಞಾನವು ಬೆಳೆಯುತ್ತ ನಡೆದಿರುವದರಿಂದ ಕಲ್ಪನೆಯು ಈಸ್ವಾರಾಯ ವಾಗಿದೆ. ಉದರಪ್ರೇರಣಕೆಯ ಕೆಲಸವು ಪ್ರತಿಯೊಂದು ವ್ಯಕ್ತಿಯ ಬೆಳ್ಳಿಗೆ ಹತ್ತಿದೆ. ಆದುದರಿಂದ ಅನುಭವಜನ್ಮಾಜ್ಞಾನವನ್ನು ಪಡೆಯಲಿಕ್ಕೆ ಆವಕಾಶವ್ಯಾಳಿದಿಲ್ಲ. ಹೀಗಾಗಿ ಹೊಸ ಕಲ್ಪನೆಗಳು ದೊರೆಯದುತ್ತಾದುದರಿಂದ, ಹಳೆಯ ಗ್ರಂಥಗಳೊಳಗಾನ ಉಪಮಾ ಸೋಪಮೇರುಗಳನ್ನೂ ಕವಿಸಂಕೇತಗಳನ್ನೂ ಯೋಜಿಸುವದೇ ಬಹಕವಾಗಿದೆ. ಅದರಿಂದ ಹೊಸ ಕವಿತೆಗಳು ಎಂಜಲದಂತೆ ಭಾವವಾಗುವ ಸಂಭವವು ಹೆಚ್ಚಿಂಬಿ. ಉತ್ತಮ ಕವಿತೆಗಳಿಗೆ ಈ ಬಗೆಯ ತೋಂದರೆಗಳೆಂದರು, ಕ್ಯಾನ್ಯುತಿಕ ನ್ಯಾಯದಂತೆ ಸಾಧಾ ರಣ ಬುದ್ಧಿಯುಕ್ತ ಅಲ್ಪಮಟ್ಟಿಗೆ ಭಂದಸ್ಸಿನ ನಿಯಮಗಳನ್ನು ರಿತ ತರುಣರು ರಚಿಸುವ

೧. ಶಾಕಂತಲ ನಾಟಕದ ಇ ಸೆಯಂಕದ ನಾಲ್ಕು ಶೈಲೀಕ್ರಾಂತಿರಲ್ಲಿ ಅತ್ಯಂತ ರಮ್ಯವೆಂದು ಖಾತ್ಯಕೆಯುಂಟಿ.

ಕಾವ್ಯವು ನಾಟಕ ರಮ್ಯಂ ತತ್ತ್ವರಮ್ಯಾಶಕಂತಲಾ |

ತತ್ತ್ವಸೀಕರಣೋಂಕಸ್ತುತ್ರಮೈ ಇಚಛತುಷ್ಯಂ ||

ಪದ್ಯಗಳು ಲೋಕಪ್ರಿಯವಾಗುವವೇ? ಪಡಕ್ಕೂರ ಕವಿಯು, ಕವಿತ್ವವು (ಕವಿಯ ಧರ್ಮವು) ಸ್ನೇಹಿಕವೆಂದು ಹೇಳುತ್ತಾನೆ.

ಕಂದ || ಕಲಿಸಿದೊಡೆಂ ಬಹುಮೇ, ನ |

ಜ್ಞಾಲಿತ ರತ್ನರಸರುಚಿರತೆ |

ತಳೆಮೋಪ್ರದುತಾನೆ ಕಲಿಸಲೇಂಬಂದವುದೇ ||

ರಾಜಕೈಖಿರ-ಪ್ರಥಮಾಶ್ವನ್

ಆದುದರಿಂದ ಕಲಿತು ಕವಿತ್ವ ರಚಿಸುವದು, ರಸಕಾಂಸ್ಯವಾದ ಕಬ್ಲಿರಚನೆಯ ಕಾರ್ಯವೆಂದು ತಿಳಿಯಲ್ಪದ್ದು. ಹೀಗೆ ತಿಳಿಯದೆ ನರಕವಿಗಳು ಪಾಚಿನ ಕವಿಗಳಿಗೆ ಸರಿಯಾಗುವೆನೆಂದೇಂದೀರಿದರೆ, ಕವ್ಯಯು ಹೊಟ್ಟೆಯುಬ್ಬಿ, ಎತ್ತನಷ್ಟಾಗುವೆನೆಂದು ಬಗೆದಂತೆ ಹಾನಿಕರವಾಗುವದು.೧ ಇದ್ದಲ್ಲದೆ ಈ ಬಗೆಯ ಮೊಸ ಕವಿತೆಗಳನ್ನು ರಚಿಸುವವರು ತಮ್ಮ ಪದ್ಯದಲ್ಲಿ ಅಪ್ರಸಿದ್ಧ ಶಬ್ದಗಳನ್ನು ಯೋಜಿಸಿ, ಬೇಕಂತ ಕಾರಿಣ್ಯವನ್ನುಂಟು ಮಾಡುವವರಿಂದ, ಅವು ಬಹುಜನ ಸಮಾಜಕ್ಕೆ ಸಮೃತವಾಗುವದಿಲ್ಲ, ನೀರಸವಿರುವವರಿಂದ ಮೊದಲಿನ ಕವಿತೆಗಳಿಗೂ ಹೋಲುವದಿಲ್ಲ. ಆದುದರಿಂದ ಅವು ನವಲಿಗರಿಗಳನ್ನು ಹೆಚ್ಚಿಕೊಂಡ ದೊಂಬಗಾಗೆಯಾತೆ ಆಗುವವು.

ಇದ್ದಲ್ಲದೆ ಸೂತನ ಪದ್ಯಗಳು ಒಂದು ಹಾನಿಯಾಟು ಮಾಡುತ್ತವೆ. ಅವು ಕಾವ್ಯರಸ ಸಾಧವನ್ನು ತೆಗೆದುಕೊಳ್ಳುವದಕ್ಕೆ ಬಯಸುವ ಜನರಿಗೆ ಒಮ್ಮೆತ್ತೆಮ್ಮೆ ಬಾಧಕವಾಗುವವು. ರಸದ ತ್ವಣ್ಣೆಯಳ್ಳಿ ಉತ್ಪಾಹಿಯಾದ ಮನುಷ್ಯನು, ಎಳ್ಳಿಸಿರೆ ತೆಂಗಿನ ಕಾಯಿಗಳನ್ನು ಒಡಿಯೋಡಿದಂತೆ ಮಥುರ ರಸವು ದೊರಿಯುತ್ತ ಹೊಡರೆ, ಮುಂದೆ ಹೆಚ್ಚಿಕ್ಕು ಫಲಗಳಿಂದ ರಸಸ್ವಾದವನ್ನು ತೆಗೆದುಕೊಳ್ಳುಹತ್ತುವನು. ಆದರೆ ಮೊದಲಿಗೇ ಶಾಸ್ಯರಸಪ್ಲಳ ಬುರುಡಿಗಳು ಅವನ ಕಯ್ಯಿಗಿಕ್ಕುರೆ, ಬೆಕ್ಕಿಗೆ ಬಿಸಿ ರಾಲು ಕುಡಿಸಿದಂತೆ ನಿರುತ್ಪಾಹಿಯಾಗಿ ಅಸಂಖ್ಯ ರಸಭರಿತ ಫಲಗಳನ್ನು ತಿರಸ್ತುರಿಸಿ ಬಿಡುವನು. ಇದರಂತೆ

॥ ಶಿಖರಿಣೀ ॥

ಗ. ಹಂಡಾಕೃಷ್ಣನಾಂ ಕಿರಿಪಯವರಾನಾಂ ರಚಯಿತಾ |

ಜನಃ ಸ್ವಾರಾಲುಶ್ಚೇದದಹಕವಿನಾ ವಶ್ಯವಚಸಾ ||

ಭವೇದಧ್ಯಕ್ತಾವಾಕಿಸಿಹಬಹುನಾಪಾಸಿಸಿಕಲ್ಪಾ |

ಘಟಾನಾಂ ಸಿಮಾರ್ತಿಸ್ತಭುವನ ವಿಧಾತುಶ್ಚಲಹಃ ||

— ಭವಭೂತಿ

ಭಾವ || ಆಯೋ! ಪಾಷಿಯಾದ ಈ ಕಲಿಯಾಗದಲ್ಲಿ ಅಲ್ಲಿಯದೊಂದು ಇಲ್ಲಿಯದೊಂದು ಶಬ್ದಗಳನ್ನು ಕೂಡಿಸುವವನು ಸರಸ್ವತಿಯ ಪ್ರಸಾದವುಳ್ಳ ಮಹಾಕವಿಯ ಸ್ವಧೀನಮಾಡತಕ್ಕಿದರೆ ಇಂದಿಲ್ಲ ನಾಲೀಯಾದರೂ ಗಡಿಗೆಗಳನ್ನು ಸಿಮಿಸುವ ಕುಂಬಾರಸಗೂ ಶ್ರೀಲೋಕಗಳನ್ನು ನಿರ್ಮಿಸುವ ಬ್ರಹ್ಮದೇವನಿಗೂ ಜಗತ್ವಂಬಾದಿತು..

ಜನರಲ್ಲಿ ಪ್ರಥಮದಲ್ಲಿ ಕಲಿಯುವ ಸರಣ ಪದ್ಯಗಳಿಂದ ಕಾವ್ಯರೇಸಲೊಲುಪತೆಯೂ ನೀರನ ಕವಿತೆಗಳಿಂದ ಕಾವ್ಯಗಳ ಬಗ್ಗೆ ತಿರಸಾಂಗ ಬುದ್ಧಿಯೂ ಉಂಟಾಗುವವು. ಮೊದಲು ಹಿರಿಯರು ಮಕ್ಕಳಗೆ ಮನೆಯಲ್ಲಿ ಓದು ಬರಹ ಕಲಿಸಿದ ಬಳಿಕ ಕಾವ್ಯಗಳ ರಸಭರಿತ ಭಾಗವನ್ನು ಹೇಳುತ್ತಿದ್ದರು. ಆದುದರಿಂದ ಅಗಿಸವರು ಕಾವ್ಯದಲ್ಲಿ ಆಸಕ್ತಿ ಯುಳ್ಳವರಿದ್ದರು. ಬರಬರುತ್ತ ಆ ಪದದ ಕಿರು ಕಟ್ಟಾಗುತ್ತ ಹೋದುದರಿಂದ, ಹೌಗ್ರಂಥಗಳನ್ನು ಓದದವರ ಸಂಖ್ಯೆಯು ಹೆಚ್ಚಾಗಿದೆ. ಈ ಬಗೆಯ ಶಿಶಿ ತಿರುಗಿದ ಜನರೇ ಮುಗಿಲಾಗಿರುವದರಿಂದ, ಭಾಷಿಯ ಸಾಂಭಂಧದಿಂದಲೂ, ಹಿರಿಯರ ಅನುಭವದ ಸಂಭಂಧ ದಿಂದಲೂ, ಘರ್ಮಸಂಭಂಧದಿಂದಲೂ ಜನರಲ್ಲಿ ಅನಾಸ್ಥಿಯು ಬೇಕೆಂದು ನಡೆದಿರುವದು ಸಹಜವಾದೆ.

ಆದರೆ ಈಗನ ಎಲ್ಲ ಕವಿತೆಗಳು ಕಾಡು ಇರುತ್ತವೆಂತಹ್ಲ. ಕೆಲವರ ಪದ್ಯಗಳು ಯೋಗ್ಯವು ಇರುತ್ತವೇ. ಆದರೆ ಅಂತಹ ಕವಿತೆಗಳು ಒಟ್ಟಿನಿಂದ ತೀರ ಕಡಿಮೆ. ಮನೆಗೇ ರೂಜನೆಗೂ ಪಾಂಡಿತ್ಯ ಪ್ರಕಟಿಸುತ್ತಾಗೂ ಗಾಯನಕ್ಕೂ ಕರಿಣ ವಿಷಯಗಳ ಚರ್ಚನ್ನೇರಿಸುತ್ತಿಗೂ ಎಂತಹ ಕವಿತೆಗಳಾದರೂ ಸಿಲ್ಲಾತ್ಮವೇ. ಹಾಡ ಬಾರಿಸುವವರಿಗೂ ಯವರು ಪ್ರಾಸಾದಿಗಳಿಂದಲೇ ಆನುಂದ ಪಡುವವರಿಗೂ ಕವಿತೆಗಳು ಬೇಕೇ ಬೇಕು. ಕರ್ಕಣಾಂತವು ಮಿತಿಮಾರಿ ಬೇಕಿರುವ ಇಂಗಳಿಂದ ಮುಂತಾದ ದೇಹಗಳಲ್ಲಿ ಎಷ್ಟೇ ಕವಿಗಳಿದ್ದಾರೆ. ಆದರೆ ಅವರ ಪರಿಸ್ಥಿತಿಯು ಬೇರೆ ತರದಿರುತ್ತದೆ.

ಇನ್ನು ಮುಂದೆ ಉತ್ತಮ ಕವಿಗಳು ಹುಟ್ಟಿಲ್ಲಿಕ್ಕಿಲ್ಲಿಂದು ಯಾರೂ ತಿಳಿಯಲಾಗದು. ಜಗತ್ತಿನಲ್ಲಿಲ್ಲ ಸತ್ಯಜಾಗವನ್ನು ಬೇಕಿದು, ಕಲ್ಪನೆಯ ಹಾರಸವಾಗಲಿಕ್ಕೆ ಅನಂತ ಕಾಲದವರಿಗೆ ಸಂಭವವು ಸಿಕ್ಕುದು. ಆದುದರಿಂದ ಒಮ್ಮುಂದೆನ್ನೇ ಕಲ್ಪನೆಯ ಸಾಮಾಜಿಕವು ಎಲ್ಲ ಹೇಗೆ ಸಾಫಿಸಲ್ಪಡುವದೆಂಬ ಬಗೆ ಯಾವ ಸಂಯಮವೂ ಇರುವದಿಲ್ಲ. ಜಗತ್ತಿನ ಕಲ್ಯಾಣಕ್ಷಾಗಿಯೇ ಕಾಲಿದಾಸಿ, ಸೆಕ್ಸಿಪಿಯರ, ಲಕ್ಕೀಶ್ ಮುಂತಾದವರಕವಿಗಳು ಈಶ್ವರನಿಂದಲೇ ಬೇರೆ ಬೇರೆ ಕಡೆಯಲ್ಲಿ ಬೇರೆ ಕಾಲದಲ್ಲಿ ಹುಟ್ಟಿದರು.

೧. ಮೊದಲು ಮೂರ್ಖನಾಗಿದ್ದ ಕಾಲಿವಾಸನ ನಾಲಿಗೆಯ ಮೇಲೆ ದೇವಿಯು ‘ಅಸ್ತಿಕ್ಷಿದ್ವಾಗಿತ್ವೇಷಃ’ ಎಂದು ಬರೆದಳು. ಅದ್ದರಿಂದಲಾತನು ಅಸ್ತಿ ಶಬ್ದವನ್ನು ಮೊದಲಿಗೆ ಯೋಜಿಸಿ ಕುಮಾರಸಂಭವನನ್ನೂ ಕಷ್ಟಿತ್ತಾ ಶಬ್ದವನ್ನು ಮೊದಲಿಟ್ಟು ಮೇಘದೂತವನ್ನೂ ವಾಕ್ ಶಬ್ದವನ್ನು ಪ್ರಥಮದಲ್ಲಿಟ್ಟು ರಘುವಂತವನ್ನೂ ರಚಿಸಿದನು.

೨. ಬಿಂಬಿಕವನಾದ ಈ ಕವಿಯು ದೇವರ ಕೃಪೆಯಿಂದ ಕಾವ್ಯರಚಿಸಹತ್ತಿದಾಗ ಹೃತ್ಕು ಮುಂದಕೋರಕಂಬಿರಿಯೆ, ಎಂದು ಮಂಗಳಾಚರಣೆಯಲ್ಲಿ ಬಿರಿ ಎಂಬ ಕೆಟ್ಟಿ ಕಬಿವನ್ನಿಟ್ಟಿದ್ದರಿಂದ ತನ್ನ ಹೃದಯವೇ ಇಬ್ಬಾಗವಾಯಿತು. ಆಗ ಆತನು ತರುಗಿ ದೇವರ ಧ್ವನಿ ಮಾಡಲು ದೇವರು ಪ್ರಸನ್ನನಾಗಿ ಸೀನು ರಚಿಸಲೆಣಿಸಿದ ಕಾವ್ಯವು ಮುಗಿಯುವರಿಗೆ ಮರಣ ಬರಲಾರದೆಂದು ಹೇಗೆ ದನು. ಆದರಂತೆ ಲಕ್ಕೀಶ್ ನು ಅಳ ವರುಷಗಳ ವರಿಗೆ ಜೀವಿಸಿ ಭಾರತವನ್ನು ಸರಸವಾಗಿ ರಚಿಸಿದನು. ಹೇಗೆ ದಂತಕಥೆಯಂಟು.

ಅಂತಹ ಮಹಾ ಪುರುಷರು ಚೇಕಾದಾಗ ಚೇಕಾದಲ್ಲಿ ಮೆಂಟೆಲ್ಲೊಳಿಸಬಹುದು. ತೊಡೆಯು ಹೋದ ರಾಜ್ಯಲಕ್ಷ್ಮಿಯನ್ನು ಫಾಸ್ತನ್‌ದರವನಿಗೆ ತರುಗಿ ದೊರಕಿಸಿ ಕೊಡಲಿಕ್ಕೆ, ಚೋನ್‌ಆರ್ಥಿಕ ಆರ್ಥಿಕ ಮಾಟಿಗಾರ್ತಿಯಂತೆ, ದಂಡಾಳಿಗಳ ಮನಸ್ಸನ್ನು ಅರ್ಕಣಿಸಿಕೊಂಡಂತೆಯೂ, ದೂರದ ನಡುಗಡ್ಡೆಯಲ್ಲಿ ಬಾಲ್ಯವನ್ನು ಕೊಡಿದ್ದರೂ, ಇಡೀ ಯಾರೊಂದು ಅಂಡ ವನ್ನು ಏಕಭಾತ್ರಾದಿಪತ್ತಿಕ್ಕೆ ಕೊಳ್ಳಬಡಿಸಲಿಕ್ಕೆ ಹಂತಿಸಿದ ಸೆವೇಲಿಯನ್ ಚೋನ್‌ಪಾರ್ಟಿನು, ಸಮಗ್ರ ಹೃಜನ ಮನಸ್ಸೆಲಿಸಿಕೊಂಡಂತೆಯೂ, ದುಷ್ಟಸಿಗ್ರಹ, ಶಿವ್ಯಪುತ್ತಿ ಪಾಲನೆಗಳನ್ನು ಮಾಡಲು ಬಂಬಿಸಿದ ಶ್ರೀ ಶಿವಭಕ್ತಪತಿಯು, ಹುಂಬರಾದ ಮಾನಕ ಯೀಂಬ ಒಕ್ಕಲೆಗರನ್ನು ತನ್ನ ಬಗೆ ಪಾಣ ಕೊಡಲಿಕ್ಕೆ ಹಿಡ್ಡರಾಗ ಮಾಡಿದಂತೆಯೂ ಸಿಸಿಯೋ, ದಿನಾಂಕ ನೀರೆಸರು ಕ್ರಮವಾಗಿ ರೋಮು, ಗ್ರಿಸ ದೇರಗಳ ಇನರ ಮನಸ್ಸೆಂಬ ಮೋಡವನ್ನು ವಕ್ತುಲಕ್ಷ್ಯವೆಂಬ ಬಿರುಗಳಾಯಿಲುದ ಚೇಕಾದಲ್ಲಿ ಹೊಯ್ದಾಡಿಸುತ್ತಿದ್ದು ಅಂತೆಯೂ, ಕನ್ನಡಿಗರನ್ನು ರಸಾಳವಾಣೆಯಿಂದ ಮೋಹಗೊಳಿಸುವ ಕವಿಸಾರ್ವಧಾರೆಮರು ಈಶ ಕೃಪೆಯಿಂದ ಉದಯ ಹೊಂದಲಿಕ್ಕೆಳಿಂದು ತಿಳಿಯಲಾಗದು. ಆದರೆ ಅಂತಹ ಮಹಾತ್ಮರುಂಟಾಗಲಿಕ್ಕೆ ಪ್ರಾರ್ಥ ಪ್ರಯತ್ನವು ಗೊಣವಿರುತ್ತದೆ. ಸೌಂದರ್ಯ, ಸುಸ್ವರ್ಗ ಗಳಿಂತೆ ಉತ್ತಮ ಕವಿತ್ವವು ಸ್ನೇಹಗೀರುವುದು ಕವಿಸಾರ್ವಧಾರೆ ಮರು ವ್ಯಕ್ತಿಗಳಿಗೆ ಮಾತ್ರ, ಸಾಧಿಸುವಂತೆ, ಕವಿಧರ್ಮವೂ ಕೆಲವರಿಗೆ ಮಾತ್ರ ಸಾಧ್ಯವಾದದ್ದು. ಆದುದರಿಂದ ಕವಿತೆಗಳ ಲಕ್ಷಣಗಳನ್ನು ಬಲ್ಲ ತರುಣರು ಬಹು ರುಮದಿಂದ ಅಲ್ಲ ಲಾಭ ಮಾಡಿಕೊಳ್ಳುವ ತಮ್ಮ ಕವಿತಾರಚನೆಯ ಬದಲು, ತಮ್ಮ ಉದ್ದೇಶ್ಯಗಳ ದಿಸೆಯನ್ನು ಯೋಗ್ಯ ಪದ್ಧತಿಯ ಕಡೆಗೆ ತಿರುಗಿಸಿ, ಈಗಿನ ಪರಿಸ್ಥಿತಿಯನ್ನು ಬಗೆದಂದು, ಪಾರ್ಟಿನ ಗ್ರಂಥಾವಲ್ಯೋಕನ ಮಾಡಬೇಕು, ಮತ್ತು ಹೊಸಗನ್ನಡ. ಹಳೆಗನ್ನಡಗಳೆಂದು ತೋರಿಕೆ ಯಲ್ಲಿ ಕಾಣುವ ಕನ್ನಡ ಭಾಷೆಯ ದ್ವೈತಭಾವವನ್ನು ಕಿತ್ತು ಹಾಕುವ ಉಪಯುಕ್ತ ಗಢ ಗ್ರಂಥಗಳನ್ನು ಪ್ರಚಾರಗೊಳಿಸಬೇಕು. ಅಂದರೆ ಅವರಿಗೆ ನಿಶ್ಚಯ ದ್ವರ್ವಾಸನ್ನು ತೋರಿಸಿಕೊಟ್ಟಿರಿಗೆ ಬರುವ ಶ್ರೀಯಸ್ಸು ಬರುವದು. ಮತ್ತು ಕಲಾ ಯತ್ನರ್ದಿಯೂ ಸಾಧಾರಣ ಇನರಲ್ಲಿಯೂ ಮನ್ಮಣಿಯುಂಟಾಗುವದು. ಈಗ ಕನ್ನಡ ಬಹುಜನ ಸಮಾಜವು ಕವಿತಾ ವಾಚನಕ್ಕೆ ತಕ್ಕುದ್ದಾಗಿಲ್ಲ. ಮಹಾರಾಷ್ಟ್ರದೇಶದಲ್ಲಿ ಶ್ರೀಯರು ಸಹ ಪದ್ಯ ಗ್ರಂಥಗಳ ಶ್ರವಣಮಾತ್ರದಿಂದಲೇ ಆರ್ಥ ಗ್ರಹಿಸುವಂತೆ, ಕನ್ನಡ ನಾಡಿನಲ್ಲಿ ತಿದ್ದು ಪಡಿಯಾಗಲಿಕ್ಕೆ ಕೆಲವು ಕಾಲವು ಬೇಕು. ಈಗ ಸುಲಭವಾದ ಗಢ ಗ್ರಂಥಗಳ ಜ್ಞಾನ ವಿರದ ಸ್ಥಿತಿಯಲ್ಲಿ ಪದ್ಯ ರಚನೆಯಿಂದ ಯಾರಿಗೆ ಹಿತನಾದಿತ್ತ?

ಇನ್ನು ಭಾಷೆಯ ಸಂಬಂಧದಿಂದ ಕನ್ನಡಿಗರ ಹಾಗು ಕನ್ನಡ ನಾಡಿನ ಸ್ಥಿತಿಯು ಹೇಗಿರುತ್ತದೆಂದು ಹೇಳಿದರೆ, ಅಪ್ರಸ್ತುತವಾಗದು. ಇದರಿಂದ ಮುಂದಿನ ಕರ್ತವ್ಯಕ್ಷಾಸಕ್ಕೆ ಸಹಾಯವಾಗುವದು.

ಕನ್ನಡ ಭಾಷೆಗೆ ಬಡಿದನ್ನು ಧಕ್ಕಿಯು, ಭಾಷಾವಿಂಯಾಳಿನ ಬೇರೆ ಯಾವ ಸುಧಾರಿಸಿದ ಭಾಷೆಗೂ ಬಡಿದಿಲಿಕ್ಕಿಲ್ಲ. ಭಾಷಾಸಾರ್ವತ್ವವೆಂಬ ಪುಸ್ತಕದಲ್ಲಿ ವೇ. ಗ.

ಪ್ರೀ. ಕೃಷ್ಣಾ ಚಾರ್ಯರು, “ಒಬ್ಬ ಸುಲ್ತಾನನು ಕನ್ನಡ ಗ್ರಂಥಗಳನ್ನು ತನ್ನ ದೇಂಡಿನ ಶರುವಲಕ್ಕೊಂಡ್ದು ಕೆಲವು ದಿನಗಳ ವರೆಗೆ ಉಪಯೋಗಿಸಿದ್ದ ನೆಂದು” ಹೇಳುತ್ತಾರೆ; ಕೆಲವು ತಿಂಗಳ ಹಿಂದೆ ಮೈಸೂರ ಗ್ರಂಥಸಂಗ್ರಹಾಲಯವು ಅಲೆಕ್ಸಾಂಡ್ರಿಯದ ಪ್ರಸ್ತಕಾಲಯದ್ವಾತ್ಮಕ ಸುಷ್ಟು ಬೂದಿಯಾಯಿತು! ಕನ್ನಡ ಭಾಷೆಗೆ ಅತ್ಯಂತ ಉದಾರ ಬುದ್ಧಿಯಿಂದ ನೆರವಾಗುತ್ತಿದ್ದ ಮೈಸೂರ ಶ್ರೀಮನ್‌ನೃಪಾರಾಜ ಚಾಮಾಡ ಬಡೆಯರವರು ಆಕಾಲದಲ್ಲಿ ಮೃತ್ಯುವನುಖದಲ್ಲಿ ಬಿದ್ದರು! ಶ್ರೀಎಂಕರಾಚಾರ್ಯ, ಮಧ್ಯಾಚಾರ್ಯರೆಂಬ ದೇವಾಂಶ ರಾಜ ಸದ್ಧರ್ಮಸೂಧಾ ಪರಕರ ಜನ್ಮಭೂಮಿಯಾದಂತಹ; ಪುರಂದರಿದಾಸರು, ಕನಕದಾಸರು ಮುಂತಾದ ಭಗವದ್ಗೀತೆಗೆ ಬಹು ಸ್ತಿರ್ಯವಾದಂತಹ ಕನ್ನಡ ನಾಡು ಈಗ ಭಿನ್ನಭಿನ್ನ ವಾಗಿದೆ; ಯಾವ ಕನ್ನಡ ನಾಡಿನೇಂದೆಯನು ಆಸೇತು ಹಿಮಾಚಲ ಪ್ರದೇಶದ ಜಕ್ಕ ವರ್ತಿತ್ಯಾಗಿವನ್ನು ಪಡೆದನೇ, ಯಾವ ಕನ್ನಡ ನಾಡಿನೇಂದೆತನವನ್ನು ಬೇರೆ ಬೇರೆ ಕಾಲಗಳಲ್ಲಿ ಚಂದ್ರಹಾಸನು, ಜ್ಯೇಷ್ಠ ಅರಸರು, ವಿಜಯನಗರದ ನರಪತಿಗಳು ಮುಂತಾದವರು ನಾಶಪರಂಪರೆಯಾಗಿ ಪಡೆದು, ಶೌರ್ಯ, ಸಾಹಸ, ರಾಜನೀತಿಗಳಲ್ಲಿಯೂ, ಧರ್ಮಪರಾರ್ಥದಲ್ಲಿಯೂ, ಸಂದಿಕರಿಗೆ ಉತ್ತೀರ್ಣನ ಕೊಡುವದರಲ್ಲಿಯೂ ಪರನು ಶ್ರೀಷ್ಟಿ ರೈಸಿಹಿಕೊಂಡರೋ ಯಾವ ಕನ್ನಡ ನಾಡೋಗೆ ವಿದಾರಣ್ಯ^೨ ನೆಂಬ ದಿಗ್ಂತಿಯಂತಹ ಪಂಡಿತನೂ, ನೇಡಕ್ಕೆ ಸದ ಪೀಕೆ ಬರಿದ ಸಾಯಂಕಾಚಾರ್ಯನೆಂಬ ಜಗದ್ವಾಂದ್ರ್ಯ ಪುರುಷನೂ ಕಂಗೊಳಿಸಿದರೋ, ಅಂತಹ ಕನ್ನಡ ನಾಡು ಕಾಲಚಕ್ರಕ್ಕೆನುಸರಿಸಿ, ಮುಂಬಯಿ, ಮದ್ರಾಸ, ಮೈಸೂರ, ಹೈದರಾಬಾದಗಳಿಂಬ ನಾಲ್ಕು ಸರಕಾರಗಳ ಆಡಳಿತೊಳಿ ಪಟ್ಟಿದೆ. ಆದುದಿನದ ಕನ್ನಡ ನಾಡೋಗಿನ ಜನರಲ್ಲಿ ಪರಸ್ಪರ ವ್ಯವಹಾರವೂ ಕನ್ನಡನೂತನ ಗ್ರಂಥಗಳ ಬಗೆ ಆಸ್ಥಿಯೂ ಕಡಿಮೆಯಾಗಿದೆ. ಮಹಾರಾಷ್ಟ್ರ-ಗುಜರಾಥದೇಶಗಳವರು ಒಮ್ಮೆನ್ನಿಸಿದ ತಂತ್ವಮೃತಾಂಶಗಳ ಉತ್ಪನ್ನವನ್ನು ಮಾಡುತ್ತಿರುವಂತೆ, ಕನ್ನಡಿಗರಲ್ಲಿ ಮಾಡುತ್ತಿರುವವರು ವಿರಳವಾಗಿರುತ್ತಾರೆ. ಮೇರವರು ಅಪ್ರತ್ಯಕ್ಷರೀತಿಯಿಂದ ಮಹಾರಾಷ್ಟ್ರ ಭಾಷೆಯನ್ನು ಸುಧಾರಿಸಿತೊಡಗಿದ ಕಾಲದಲ್ಲಿ ಕನ್ನಡದ ಮೂಲಸ್ಥಾನವಾದ ಮೈಸೂರ ಸಂಸ್ಥಾನವು ಕೆಲವು ದಿವಸ, ಪರಜಕ್ರಿದ ಅಸಹ್ಯ

೧. ಅನೆಯ ಪ್ರಾಲೀಸಿಯು. ಈತನ ಬಗೆ ಕನಾರ್ಚಿಕದ ಇತಿಹಾಸದಲ್ಲಿ ವಣನೆಯಾಗಿ.

೨. ಈತನ ಮೊದಲಿನ ಹೆಸರು ಮಾಧವಾಚಾರ್ಯನು; ಬಡತನಕ್ಕೆ ಬೇಸತ್ತು ಈತನು ಐತ್ಯರ್ಯಾಘಾಸಿಗಾಗಿ ತಪಸ್ಸು ಮಾಡಲು ಮಹಾಲಕ್ಷ್ಮಿಯು ಪ್ರಸನ್ನೆಯಾಗಿ ಈ ಜನ್ಮದಲ್ಲಿ ಅದು ಲಭಿಸಿದೆಂದು ಹೇಳಿದಳು. ಕೂಡಲೇ ಸನ್ಯಾಸನನ್ನು ಗ್ರಹಿಸಿ ಲಕ್ಷ್ಮಿಯನ್ನು ಪ್ರಸನ್ನ ಮಾಡಿ ಕೊರಡು, ಆಕೆಯಿಂದ ತನ್ನ ಇಚ್ಛೆಯಂತೆ, ಹಂಪೆಯಲ್ಲಿ ಶ್ರೀಗಳಿಗೆ, ಸುವಣ್ಣವೃಷಿಯನ್ನು ಮಾಡಿಸಿದನಂತೆ. ಈತನು ಕೆಮಯಾ ಮುಂತಾದ ಸಮಗ್ರ ವಿದ್ಯೆಗಳಲ್ಲಿ ಪ್ರವೇಷಿಸ್ತುದಿನದಿನ ಈ ‘ವಿದಾರಣ್ಯ’ನೆಂಬ ಹೆಸರು ಪಡೆದನು.

ಯಾತನೆಯಾದ ಸೆರಳುತ್ತಿತ್ತು. ಮುಂಬಯಿ, ಕನಾರ್ಟಿಕವಂತೂ ನಾಯಿಗಳು ಒಟ್ಟಿನ ಚೀಲವನ್ನೇ ಇದುಡುತ್ತಿದ್ದಂತೆ, ಕ್ರಿಷ್ಣರಾಜು ಬೇರೆ ಬೇರೆ ಜನರ ಅಧಿಪತ್ಯಕೆನ್ನು ಹಾಡುತ್ತಿತ್ತು. ಉತ್ತರ ಕನಾರ್ಟಿಕದ ಕೆಲವು ಭಾಗಗಳಲ್ಲಿ ಮಹಾರಾಷ್ಟ್ರದ ಶ್ರೀಮಂತರೀದಿತನವು ಚಿರ ಕಾಲ ಉಳಿದುವರಿಂದ, ಆವು ಕನ್ನಡ ನಾಡಿನಿಂದ ಕತ್ತಲಿಸಲಿಲ್ಲವೆಂದು ಹೋಗಿವೆ. ಈ ಬಗೆಯು ಭಯಂಕರವಾದ ಅದಲು ಬದಲು ಸಡೆಯುತ್ತಿರುವಾಗ ಕನ್ನಡದ ಬಗೆ ಕನಿಕರ ಪಡುವವರುಳಿಯಲ್ಲ. ಆದುವರಿಂದ ಈಗ ಕನ್ನಡ ಭಾವಯು ಹಲವು ಬೇಕೆಯು ರದಿಗಳನ್ನು ಕೂಡಿಸಿ ಮಾಡಿನ ದೋಸೆಯಂತೆ ರಣ್ಣಿಗೆ ಬೀಳುತ್ತದೆ. ಆದು ಬಾಯಿ ಕೆಟ್ಟಿ ಜನರಿಗೆ ರುಚಿ ಹತ್ತಿದರೂ ಗೋಡೆಯ ಮೊಟ್ಟೆಯಂತೆ ಪ್ರಸ್ತುಯನ್ನುಂಟು ಮಾಡದೆ, ಹೊಟ್ಟಿಗೆ ತಡೆಯಾದೆ ತಕ್ಕಿಂಬಿನಿಂದ ಬೀಳಿದ್ದರೆ, ಕೂನೆಗೆ ಬಾಯಿ ಸಹ ಹೋಗಬಹುದೆಂದು ತೋರುತ್ತದೆ. ಆನುಕರಿಸಲಿಕ್ಕೆ ಯೋಗ್ಯವಾದ ರುಧಿ ವಾಕ್ಯರಜನೆಯುತ್ತ ಮೈಸೂರ ನಾಡಿನ ಭಾಷೆಯೋಳಗೆ, ಗುರೆ, ಖಾಯಿಷ್ ಹಿಯರಿಂಗ (Hearing) ಮುಂತಾದ ಅನುಭಾಗಿಗಳ ಅನವಶ್ಯಕ ಇಬ್ಬಗಳು ಅಳತೆಗಳಿಲ್ಲ ತುಂಬಿವೆ. ಮುಂಬಯಿ ಕನಾರ್ಟಿಕದ ಉತ್ತರದಲ್ಲಿ ಸಡೆಯುವ ಭಾವಯು, ಕೊಂಕಣೀ ಭಾಷೆಯು ಸ್ಪರ್ಧಾಪವನ್ನು ಹೋಲುತ್ತ ನಡೆದಿರುವದು. ಕನ್ನಡದಲ್ಲಿ ಲೆಕ್ಕಾವಿದುವದೂ ಪತ್ತಿ ಬರೆಯುವದೂ ಅಮಂಗಳ ವೆಂದು ಬಹು ಜನಪು ಗ್ರಹಿಸುವರು. ಅಂಗಳನ್ನು ಮಹಾರಾಷ್ಟ್ರ ಭಾವೆಯಿಂದೇ ಸುಡಿಯುವದೂ ಸಹಿಯನ್ನು ಮರಾಠೀ ಲಿಸಿಯಿಂದ ಬರೆಯುವದೂ ಬಹುಜನರಿಗೆ ಸೆಯ್ಯಂಡುಹೋಗಿದೆ. ಸಹಿಯ ಮಹತ್ವವಷಿಲ್ಲಿದ್ದರೂ, ಇಂಗ್ಲಿಷ್ ಇಲ್ಲವೇ ಮರಾಠೀ ಮನುಷ್ಯರು ಎಂದೆದು ಕನ್ನಡದಲ್ಲಿ ಸಹಿ ಮಾಡುವದಿಲ್ಲಿಂಬ ಮಾತು ಲಕ್ಕಿದ್ದೆತಕ್ಕ ದಾಗಿದೆ. ಜನ್ಮತಃ ಪರಭಾಸೆಗಳ ಸಾರ್ವರ್ಥಿಕಿಲ್ಲದಿದ್ದರೂ, ಇಂಗ್ಲಿಷ್ ಇಲ್ಲವೇ ಮರಾಠೀ ಮನುಷ್ಯರು ವಾಪಾರದ ಬಗೆ ಸಾಹಸವೂ ಹೆಚ್ಚಾಗಿ ತೋರುವಂತೆ ಕನ್ನಡದ ಗ್ರಂಥಗಳಿಗೆ ಉತ್ತೀರ್ಜನ ಕೊಡುವ ಹನ್ನಾಸವು ತೋರುವದಿಲ್ಲ. ರಾಜಸೇವೆಯನ್ನು ಕರಿಂಘ್ಯಾಂಡು ದಿರುವಂತಹ ಕಾಯದೆಯ ಜಾಣ್ಣೆಯಿಂದ ಅಳತೆಮಿಂದಿರುವ ಸಂಪಾದಿಸುವ ಸ್ವತಂತ್ರವಾದ ಹೋರೆಯುತ್ತಿಂತಹ ಎಮ್ಮೋ ವಿದ್ಯಾವಂತರು ಮುಂಬಯಿ ಕನಾರ್ಟಿಕದಲ್ಲಿಯೇ ಸಾಪಿರಾರು ಮಂದಿಯಿದ್ದರೂ, ಕಾವ್ಯಾಲಯೋಕನ, ಗ್ರಂಥಕರ್ತೃತ್ವ, ಗ್ರಂಥಿತ್ವತ್ವೀಜನಗಳಂಬ ಶ್ರೀನೃವಾದ ಬಿರುದುಗಳನ್ನು ಧರಿಸಿದವರು ತೀರ ಕಡಿಮೆ ಇರುತ್ತಾರೆ. ಅಧ್ಯಾಪಕ ವರ್ಗದಲ್ಲಿ ಬಹುಜನರು ತಮ್ಮ ಯೋಗ್ಯತೆಯು ಬಗೆ ಅವ ನಂಬಿಗೆ ಇದ್ದುದಿಯಾಗಲಿ, ಕಾಯರಬಾಹುಲ್ಯವಿದ್ದು ದರಿಂದಾಗಲಿ, ಗ್ರಂಥ ಪ್ರಸಿದ್ಧಿ ಕರಿಂದ ಶಕ್ತಿ ಇಲ್ಲದ್ದರಿಂದಾಗಲಿ, ವರೋನವರ್ತವನ್ನು ಧರಿಸಿರುವರು. ಕೆಲವರು ತಮ್ಮ ಕರ್ತವ್ಯಕುಪರ್ಯೋಗಿಸುವ ಹೋತ್ತಿಗೆಗಳನ್ನು ಬರೆದಿದ್ದರೂ ಆವುಗಳಿಂದ ಇಡಿ ಕನಾರ್ಟಿಕ

೧. ಸನಾ ಇಂದಿರಾ ರಂಗ್ ರ ಪರಿಗೆ ಮೈಸೂರು, ಹೈದರಾಬಾದ್ ಪರಿಸರದಲ್ಲಿತ್ತು. ಇದೇ ಅವಧಿಯಲ್ಲಿಯೇ ಮಹಾರಾಷ್ಟ್ರದಲ್ಲಿ ಸಹ ನಾನಾ ಫಡಣವೀಸನ ಬುಧಿ ಚಾತುರ್ಯಗಳು ಆತನ ವೈರಿಗಳಿಂದ ಹೊಗಳಲ್ಲಿದ್ದವು.

ಟಿಕಕ್ಕೆ ಹಿತವಾಗುವ ಸಂಭವವು ಕಡಿಮೆಯುಂಟು. ಇಂಗ್ಲಿಷ್ ವಿದ್ಯಾವಿಶಾರದಲ್ಲಿ ಒಂದು ಜನರು, ಕನ್ನಡವು ನೀರಸವಾದದ್ದೀಂದು ಹೇಳಬ್ಬ, ಭೋಜನದ ಒಬ್ಬಗಳನ್ನು ಸಹ ಇಲ್ಲಾವದಲ್ಲಿ ನುಡಿಯುವವನ್ನು ಪುಟ್ಟಿಗೆ ತಪ್ಪು ಮಿದುಳಿನ ಸ್ಥಿತ್ಯಂತರವನ್ನು ವಾಡಿ ದಾಖಲೆ. ಬೇರೆ ಕೆಲವು ಪಂಡಿತರು, ಸ್ವಾರ್ಥಪರಾಯಗತೀಯಾದ ಬೇಕಂತ ಭಾಷಣೆಯೇಗೆ ವಿಮುಖಾಗುತ್ತಾರೆ. ಹಲವರು ಹೇಳಲಿಕ್ಕೆ ಬಾರದ ಹೀನ ಕಾರ್ಯಗಳಲ್ಲಿ ಪ್ರತಿವರುವ ಸೂರಾಮುರ್ಖಾಯಿಗಳನ್ನು ವೆಚ್ಚೆಗೆ ಹಾಡುತ್ತಿದ್ದರೂ ಗ್ರಂಥಸಂಗ್ರಹಕ್ಕೊಂಬ್ರೆಸ್ವರ ಒಂದು ಕಾಸನ್ನಾದರೂ ಕಳೆಯಲಾರು. ಮುಂಬಯಿ ಇಲಾಖೆಗೆ ಸೇರಿದ ಕನ್ನಡ ದೇಶಕ್ಕೆ ದ್ವಾರ್ಣಾ ಮೂರಾರಾಪ್ಲಾನ್‌ವೇಬು ಹೆಸರು ಇನ್ನೂ ನಡೆಯುತ್ತಿದೆ. ಅದುದರಿಂದ ಕೆಲವು ಬಾಬುಗಳ ಕಾಗದಪತ್ರಗಳು ಮರಾಠೀ ಭಾಷೆಯಲ್ಲಿಯೇ ಇರುವ ಬಗ್ಗೆ ಕಟ್ಟಿವುಕ್ಕಿರುವುಂಟು. ಕನ್ನಡಕ್ಕೊಂಬ್ರೆದರೂ ಈ ದುಸ್ತಿ ತಿರುನ್ನು ನೇಡಿ, ಕಡುನೊಂದುಕ್ಕೊಳ್ಳಲ್ಲಿರುವ ಬುದ್ಧಿವಂತರೂದ ಅರ್ಥನವರೂ ಹಳೆ ಗ್ರಂಥಗಳ ಮರ್ಮವನ್ನು ಜೀನ್ನಾಗಿ ತಿಳಿಸಿಕೊಡುತ್ತಿರುವ ಬೇರೆ ಹಲವು ಅನುಭವಿಕರೂ ಇಲ್ಲದಂತಾಗುತ್ತ ನಡೆದುದರಿಂದ, ಅವರ ವಿರಹವನ್ನು ತಾಳಲಾರದೆ, ಅವರ ಸಂಗ್ರಹಕ್ಕಿದ್ದ ಹೊತ್ತಿಗೆಗಳು ಗುಸಿಗಳ ಬಾಯಿಗೆ ತುತ್ತಾಗಿ ಪಾರ್ಶ್ವ ಕೊಡಹತ್ತಿರುವವು. ಘನಪಂಡಿತರು ಮೃತವಾದ ಬಳಿಕ, ಅವರ ತಿಳಿಗೇಡಿ ಮಕ್ಕಳು, ಹಿರಿಯರು ಜಿವಕ್ಕಿಂತ ಹೆಚ್ಚಿಂದು ಜತನ ಮಾಡಿಕ್ಕಿದ್ದ ಓರೆಯ ಹೊತ್ತಿಗೆಗಳನ್ನು, ಸಕ್ಕರೆ, ಬುಕ್ಕಿಟ್ಟಿಗಳನ್ನು ಕಟ್ಟಿವರಿಗೆ ವರಾದಿ ಉದಾಹರಣೆಗಳು ಕೆಲವೆಡಿಯಲ್ಲಿ ದೀರೆಯಬಹುದು. ವಿಲ್ಕ್ಷಣ ಗಡ್ಡಗ್ರಂಥಗಳ ಪ್ರಾರಂಭದಿಂದ ಹೊಸಬುರಿಗೆ ಹಳೆ ಗ್ರಂಥಗಳನ್ನೇಡುವದು ಬಿಗಿಯೇ ಸಿದ್ಧತ್ವದಿಂದ. ಹೀಗೆ ಎಲ್ಲ ಕಡೆಯಿಂದ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಉದಾಹಿನ ಭಾವವುಬಾಗಿರುವದರಿಂದ, ಮರಾಠೀ ಗುಜರಾಥೀ ಭಾಷೆಗಳಲ್ಲಿ ಪ್ರತಿವರ್ಣ ಟಿಂಟ್/ಟಿಂಟ್ ಸಂಖ್ಯೆಗಳನ್ನು ಗ್ರಂಥಗಳು ರಚಿಸಲ್ಪಡುತ್ತಿದ್ದರೂ, ಕನ್ನಡದಲ್ಲಿ ಎಲ್ಲ ಕಡೆಗೆ ಕೂಡಿ ೨೦/೩೦ ಹೊಸ ಪುಸ್ತಕಗಳಾಗುವದು ಅಷ್ಟುಯವಲ್ಲ.

ಹೀಗೆ ಎಷ್ಟೂ ಉದ್ದೇಷಿಸಿದ ಸಂಗತಿಗಳಿದ್ದರೂ ಅವೇಳೆನ್ನು ಅಪರಿಹಾಯ ಗಳೆಂದೆಂದೆಂದಿರುವುದು. ಕಾಲಕ್ಕೂನುಸರಿಸಿ ಪಾರಪ್ತನಾದ ಅಪರಿಹಾಯವಾದ ಹೀನ ಸಂಗತಿಗಳ ನಿವಾರಣೆಯು ತನ್ನಷ್ಟಕ್ಕೆ ತಾನೇ ಆಗತಕ್ಕದ್ದೇ ಸರಿ. ಹೀನ ಸ್ಥಿತಿಯು ಶಾಶ್ವತವಾಗಿ ಉಳಿಯತಕ್ಕದ್ದೂ. ಕವಿಕುಲ ಗುರುವಾದ ಕಾಲಿದಾಸನು ಮೇಘದೂತ ಕಾವ್ಯದಲ್ಲಿ –

ರತ್ನೋದ್ದತ್ವಕ್ತ

- ಉ. ಮಾಲತಿಶಿರಸಿ ಜ್ಯಂಭಣೋನ್ನಾಯಿ | ಚಂದನಸವಪುಷಿ ಕುಂಕುಮಾಸಿಲಂ ||
ವಕ್ಷಣಿ ಪ್ರಯುತಮಾ ಮಸೋದರಾ | ಸ್ವಗ್ರಾ ವಿಪರಿತಪ್ರಾ ಅಗತಃ ||

—ಭಾಷ್ಯಕರಂ : ಶೃಂಗಾರಶತಕ

ನೀಂತ್ಯೇಗೆಂಬುತ್ತುಪರಿಚಯದಕಾಳಕ್ರನೇವು ಕ್ರಮೀಣ || ೨ ಎಂದು ಹೇಳುತ್ತಾನೆ. ಇನ್ನು ಪ್ರಯತ್ನ ಸಾಧ್ಯನಾದ ಭಾವಾ ಸೇವೆಯನ್ನು ಮಾಡಲಿಕ್ಕೆ ಎಷ್ಟೋ ಡಾಳರಾದ ಕನ್ನಡಿಗರು ಟೀಎಂಕ ಕಟ್ಟಲಿಕ್ಕೆ ಬೇಕು. ಈಗಿನ ಕನ್ನಡ ಭಾವೆಯನ್ನು ಮಧ್ಯಾರ್ಥಿಸುವ ಕೆಲಸವು ಅತ್ಯಂತ ಕರಿಣಿದ್ದರೂ ಅದರಿಂದ ಬರುವ ಕೆಂತಿರು ಮಿಗಿಲಾಗಿರುವದು. ಯಾವ ಕನ್ನಡ ಭಾವೆಯನ್ನಾಡುತ್ತಿದ್ದ ದ್ರವಿಡರ ಮೂಲ ಪುರುಷರಾದ ವಾಸರರು ಸಮುದ್ರಲಂಘನೆ, ಲಂಕಾದವನ, ಸೇತುಬಂಧನ ಮುಂತಾದ ಅಸದ್ಯಕ ಕಾರ್ಯಗಳನ್ನು ಕೊನೆಗಾಳಿಸಿದರೋ, ಅದೇ ಭಾವೆಯನ್ನಾಡುತ್ತಿರುವ ಕನ್ನಡಿಗರು ಕಂಗಡುವದು ಯುಕ್ತವಲ್ಲ. ಸಮುದ್ರ ತೀರದಲ್ಲಿ ನಿಂತು ಅಲೋಚಿಸುತ್ತಿರುವ ವಾಸರ ಶ್ರೀಷ್ಟರನ್ನು ಕುರಿತು; ಜಾಂಬವಂತನು ಮಾರುತಿರಾಯನ ಬಗ್ಗೆ ಹೇಳಿದ್ದನ್ನು ಭೋಜ ಕವಿಯು ಹೀಗೆ ವರ್ಣಿಸುತ್ತಾನೆ :

ಹೇವೀರಾಯೂಧನಾಧಾಃ ಪರಿಣತಪರುಃ ಕಾರ್ಯಾಂಶಿಂದಿಷಾದಃ |

ಕಸ್ಯಾದಸ್ಯಾಕ್ಷಮೇತಜ್ಞಲಿನಿಧಿ ತರಣೀಶಕ್ತಿರೀತಾವತಿಷಿ |

ಸ್ತುತ್ಯಾರಾಜ್ಞಃ ಪ್ರತಿಜ್ಞಾಮಯಮನಿಲಸು ತೋಲಂಘನಾಯೋನ್ಯಾಸಿತ್ಯೇ |

ಭೇದಃ ವಾರುಧರ್ಭವೇತ್ಯಂ ಕಥಯತಪರುಸಾಮಾಷ್ಪದೇಗೋಷ್ಣದೇವಾ ||

—ಚಂಪೂರಾಮಾಯಣ.

ಭಾವ— ಅಯಾಗ್ಯ, ಗಟ್ಟಿಗಾದ ಹಡೆನಳ್ಳರೇ, ಕಡಲನ್ನು ದಾಟುವ ಬಂಟನವು ಇಂತಿಪ್ಪೇ ಉಂಟಿಂದು ಕೊನೆಸಾಗದ ಅಳಲನ್ನು ನಾವೇಕೆ ಮಾಡಬೇಕು? ಅರಸನ ಕಟ್ಟಿನ ನುಡಿಯನ್ನು ನೆನೆದು, ಈ ಮಾರುತಿರಾಯನು ಹಾರಲಿಕ್ಕೆದ್ದು ನಿಂತರೆ, ಕಡಲಿಗೂ ಆವಿನ ಕಾಲಿಂದಾದ ತಗ್ಗಿಗೂ ಹೆಚ್ಚು ಕಡಿಮೆಯುಳಿಯುವದೋ? ಹೇಳಿ. (ವಾಯು ಪುತ್ರಿನಿಗೆ ಸಮುದ್ರಪು ಗೋಪಾದಂತೆ ಲಂಘನಕ್ಕೆ ಸುಲಭವೆಂಬಧರ್ಪ), ಜಾಂಬ ವಂತರ ಈ ನುಡಿಯನ್ನು ಕನ್ನಡಿಗರಲ್ಲಿ ದ್ರವ್ಯಶಕ್ತಿಯಳ್ಳಿ ಬುದ್ಧಿ ವಂತರು ನೆನಪಿಟ್ಟು ಭಾವೆಯ ಸಂಬಂಧದ ಕರ್ತವ್ಯದಲ್ಲಿ ಆಸಕ್ತಾಗುವರೋ?

ಭಾವಾ ಸೇವೆಯು ಕನ್ನಡಿಗರಿಂದ ಎನ್ನು ವಿಷ್ಣುಗೋಧಿಗಿರು ಆಗಲಿಕ್ಕಿಲ್ಲಿಂಬಂತಿಲ್ಲ. ಆದರೆ ಕನ್ನಡಿಗರು ಭಾವೆಯ ಸಂಬಂಧದಿಂದ ಇರುವ ಉಪೇಕ್ಷೆಬುದ್ಧಿಯನ್ನು ಬಿಟ್ಟುಕೊಡಲಿಕ್ಕೆ ಬೇಕು. ದಯಾಳುಗಳಾದ ಇಂಗ್ಲಿಷ್ ಡೊರೆಗಳಾಡಳತೆಯಿಂದ ಗ್ರಂಥ ಪ್ರಸಿದ್ಧಿಕರಣಕ್ಕೂ ಜ್ಞಾನಾಭಿವೃದ್ಧಿಗೂ ಅನುಕೂಲವಾಗುವಂತೆ ಅಚ್ಚು ಕೂಡಿಸಬ ಅಶ್ರುತ ಪೂರ್ವ ಲಾಭವಂಬಾಗಿದೆ. ಉಗಿಬಂಡಿ, ಮಾರ್ಗದ ಸುರಕ್ಷಿತತೆ ಇವುಗಳಿಂದ ಕನ್ನಡ ನಾಡಿನ ಬೇರಿ ಬೇರಿ ಭಾಗಗಳ ಜನರು ಪರಸ್ಪರ ನೈವಹಾರ ಸಾಗಿಸಲಿಕ್ಕೆ ಅನುಕೂಲವಾಗಿದೆ. ಶಿಕ್ಷಣವು ಎಲ್ಲ ಕಡೆಯಿಂದ ತ್ವರಿಯಿಂದ ಸಾಗಹತ್ತಿದೆ. ಕನ್ನಡ ಗ್ರಂಥಗಳ ಯೋಗ್ಯತೆಯಂತೆ ಅಶರಯವೂ ಡೊರೆಯುತ್ತದೆ. ಈ ವಿಲಕ್ಷಣವಾದ ಅನುಕೂಲತೆ

೧. ಗಾಲಿಯ ಜಲ್ಲಾಗಳ ಕ್ರಮದಿಂದ ಸ್ಥಿತಿಯು ಕೆಳಗೆ ಮೇಲೆ ಹೋಗುತ್ತಿರುವದು.

ಯುಂಟಾಗಿರುವಾಗ ಕನ್ನಡಿಗರಲ್ಲಿ ಧುರಿಇರು ತಮ್ಮ ಬಾಂಧವರ ಹಿತವನ್ನು ಮಾಡುವ ಕೆಲವು ಕಾರ್ಯಗಳರುವವು :

(೧) ನಾಶವಾಗುತ್ತಿರುವ ಗ್ರಂಥಗಳನ್ನು ಶೋಧಿಸಿ ಪ್ರಕಟಿಸುವದು, ಭಾಷಾ ಸೇವಕರ ಮೊದಲನೇಯ ಕೆಲವನು. ಎಷ್ಟೋ ಸಂಸ್ಕೃತ ಗ್ರಂಥಗಳನ್ನು ತೈಯಿ. ಪಾಡಿತೆ ದುರ್ಗಾಪ್ರಸಾದಗಿ, ಮಹಾದೇವ ಒಮ್ಮಣಾಜ ಅಷ್ಟೇ ನಾಬವರು ಶಾರೀರ ಕ್ರಮವನ್ನೂ ದೃಷ್ಟಿ ಹಾನಿಯನ್ನೂ ಲೆಕ್ಕಿಸಿದೆ ಸಂಗೃಹಿಸಿರು. ರಾ. ಓಕ್, ಮೋಡಕಪೆಂಬವರು ಕ್ರಮಕ್ರಮವಾಗಿ ಎಷ್ಟೋ ಹಳೆ ಮರಣಿ ಗ್ರಂಥಗಳನ್ನು ಪ್ರಸಿದ್ಧಿಗೊಂಡರು. ಹೀಗೆಯೇ ಕನ್ನಡ ಗ್ರಂಥಗಳನ್ನು ವ್ಯೇದಿಕರ ಮನಿಗಳು, ಲಿಂಗಪಂತರ ಮರಗಳು, ಬಿಸ್ತಿಗಳು, ವಿದ್ವಾಂಶರ ನಿವಾಸ ಸ್ಥಾನಗಳು, ಹಳೆಯ ರಾಜಧಾನಿಗಳು, ದೇಸಾಯಿ ದೇಶವಾಂಡಿ ಮುಂತಾದ ಇನಾಮದಾರರ ಕಾಗದ ಪತ್ರಗಳ ಗಂಟಿಗಳು ಮುಂತಾದವುಗಳಲ್ಲಿ ಆಷ್ಟಿ ಯಿಂದಲೂ ಎಚ್ಚರದಿಂದಲೂ ಶೋಧಿಸಿ, ದೊರೆದವುಗಳನ್ನು ಪಂಡಿತರಿಂದ ಪರಿಶುರಿಸಿ, ಆಷ್ಟು ಡಾಕಿಸಿ, ಪ್ರಕಟಿಸಿದರೆ ಇನ್ನು ಎಷ್ಟೋ ಹಳೆ ಗ್ರಂಥಗಳು ಕಟ್ಟಿ ಗೇಳುವವು.

(೨) ಬಹುಜನ ಕನ್ನಡಿಗರು ಗ್ರಂಥಕಲ್ಯಾಂತ್ರ್ಯವನ್ನು ಪಡೆಯುವದೇ ಭಾಷಾ ಸೇವೆಯ ಅನೇಯ ಕೆಲವನು. ಈ ಕೆಲವದಲ್ಲಿ ಮನುಷ್ಯನಿಗೆ ನಿಜವಾಗಿ ನಿಷ್ಪಲಂಕವಾದ ಕೆತ್ತಿ ಬುವದು. ಹೀನ ಕಾರ್ಯಗಳಿಂದಾಗಲಿ ಪ್ರಸಿದ್ಧಿಗೆ ಬರಬೇಕೆಂಬ ಹಣಡಿಕೆಯು ಪ್ರತಿಷ್ಠಿಂದು ವ್ಯಕ್ತಿಯಲ್ಲಿ ಸ್ವಾಧಾವಿಕವಾಗಿರುವದು. ನೆನಿಸಿದ ಕೂಡಲೇ ತಿರಸ್ವಾರಕ್ಕೆ ಪಾತ್ರರಾಗುವ ಕೆಲವು ದ್ವಷ್ಟ ವ್ಯಾಖ್ಯಾನಗಳು ಇತಿಹಾಸ ಪ್ರಸಿದ್ಧ ರಾಗಿರುವರು. ಈ ಬಗ್ಗೆ ಮಾರ್ಗಡೋನಿಯದ ಫಿಲಿಪ್ಪರಾಜನನ್ನು ಕೊಂಡ ಪಾಸಾನಿಯಸನ್ನು, ಎಫಿಸಸದ ಡಾಯನಾ ದೇವಸ್ಥಾನಕ್ಕೆ ಬೆಂಕೆ ಹಚ್ಚಿಸು ಸುಟ್ಟಿಬಿಟ್ಟು ಎಹೋಸ್ತೇತಸನು ಹಿಂದುಸ್ತಾನದ ಸಾರ್ಥಕವತ್ತಿಯಾಗಿದ್ದ ಮೆಹೋ ಪ್ರಭುವನ್ನು ಕೊಂಡ ಷೀರೆರಲ್ಲಿಯು ಉದಾಹರಣವಾಗಿದ್ದಾರೆ. ಆದರೆ ನಿಷ್ಪಲಂಕವಾದ ರಾಜನಿತಿಯಲ್ಲಿ ಮಿ. ಗಳ್ಯಿಡಸ್ಟ್ರೆನ್ ದೊರೆಯು, ಸ್ವಾಭಿಮಾನದಲ್ಲಿ ಶಿವಾಜಿಯು,

೧. ಈತನು ರಾಜಾಧಿನದೊಳಗಿನ ಹಂಡಿತನು. ಸಂಸ್ಕೃತ ಗ್ರಂಥಗಳನ್ನು ಕೂಡಿಸುವದ ಕ್ಷೇತ್ರದಲ್ಲಿ ಮಹಾರಾಜ್ಯ ತೆಲುಗುದೇಶ ಗುಂರಾತ ಬಂಗಾಲ ಕಂಜಾಬ ದೇಶಗಳಲ್ಲಿ ತಿರುಗಿದನು.

೨. ಈತನು ಮುಂಬಯಿ ಕಾರ್ಯಕ್ರೋಧಿನ ಪ್ರಸಿದ್ಧ ವಕೀಲನಿಡ್ಡನು. ತನ್ನ ಸ್ಥಿರ ಉಪ್ಪನ್ನದಲ್ಲಿ ಗಿಲ್ಕ್ಸ್ಕಿಂಟ ಹೆಚ್ಚು ರೂಪಾಯಿ ವೆಚ್ಚ ಮಾಡಿ ಸಂಸ್ಕೃತ ಗ್ರಂಥಗಳನ್ನು ಕೂಡಿಸಿ, ಅಷ್ಟಗಳ ರಕ್ಷಣೆಯ ಬಗ್ಗೆ ಪ್ರಕ್ರಿಯಲ್ಲಿ ಅಸಂಧಾರ್ಥಮವೆಂಬ ಕಲ್ಲಿನ ಕಟ್ಟಿದನನ್ನು ಕಟ್ಟಿಸಿದನು. ಅದರಲ್ಲಿಯೇ ಸನ್ಯಾಸವನ್ನು ಕಂಡ್ಯಾಂಡಿದ್ದ ಆತನ ಸಮಾಧಿಯುಂಟಿ.

೩. ಮ್ಯಾನ್ಮಾರ ಪ್ರಾಂತದೊಳಗಿನ ಕಾರ್ಯಾಧಿಕರ ಕಾನ್ಯಾವುಂಜಂಯಿಂಬ ಮಾನಿಕ ಪ್ರಸ್ತರದ ಕರ್ತವ್ಯತ್ವದಿಂದ ಹಲವು ಜಾತಿಗಳನ್ನು ಬಿಳಿಸಿ ಬಂದಿದೆ.

೪. ಹಳೆಚಟ್ಟಿ ಕೃತ ಸಿಕಂದರನ ಚರಿತ್ರೆ, ಪುಟ ೧೧

೫. ಹಳೆಚಟ್ಟಿ ಕೃತ ಸಿಕಂದರನ ಚರಿತ್ರೆ, ಪುಟ ೪

ತತ್ವಜ್ಞನದಲ್ಲಿ ಶ್ರೀ ಕಂಕರಾಚಾರ್ಯರು, ಸತ್ಯಾರ್ಥಗಳಿಂದ ಹೇಸರು ಪಡೆದಿದ್ದಾಗ್ಯಾರೆ. ಈ ಮಹಾತ್ಮರು ಅಳಿದು ಹೋಗಿದ್ದರೂ ಆವರ ಶ್ರೀವ್ ಕೃತ್ಯಾಗಳು ಬರಬರುತ್ತ ಹೆಚ್ಚೆಚ್ಚು ಸನರ ಮನಸ್ಸಿಗಳನ್ನು ಗೆಲ್ಲುತ್ತ ನಡೆಯುವವೆಂಬದೆಚ್ಚೆ ಸಂಖಯಾವಿಲಿ. ಹೀಗೆ ಸತ್ಯಾರ್ಥ ಪ್ರವರ್ತಕನೆಂಬದ ಪ್ರಸಿದ್ಧಿಯೆಯ್ಯಾವೆಂದೇ ನಿಜವಾದ ಮನುಷ್ಯತ್ವದ ಲಕ್ಷಣವು. ಸಾಮರ್ಪತ ಕಾಲದಲ್ಲಿ ಗ್ರಂಥರಚನೆಯೊಂದೇ ಕೀರ್ತಿದಾಯಕ ಸಾಧನವಾಗಿರುವದು. ಸಗಳೆಯೋಳಗೆ ಹುಟ್ಟಿದ ಸಾವಿರಾರು ಹುಳಗಳು ಮಧ್ಯಭೂತದೋಳಗೇ ನಾಶವಾಗುವಂತೆ, ಕನ್ನಡಿಗರು ಹುಟ್ಟಿ, ಬಾಳಿ ವ್ಯಾಧವಾಗಿ ಅಳಿದು ಹೋಗುವದು ಯೋಗ್ಯವಲ್ಲ. ನೀವು ಗಳಿಸಿದ ಸಂಪತ್ತು ದೇವರ ಕೃಪೆಯಿದ್ದರೆ ಅ, ಇ ತಲೆಗಳವರಿಗೆ ನಡೆಯಬಹುದು. ನಿಮ್ಮ ಹೇಸರು ನಿಮ್ಮ ಮನೆಯ ಮಕ್ಕಿಗೆ, ಇಲ್ಲವೇ ಖಾರ ಮಕ್ಕಿಗೆ ಮಾತ್ರ ಉಳಿಯಬಹುದು. ನಿಮ್ಮ ನಿದ್ವಾತ್ಮೀಯರೂ ಕಾರ್ಯಕುಶಲತೆಯೂ ನೀವು ಬದುಕಿರುವ ಪರಿಗೆ ಜನರಿಗುವಯೋಗಿಸಬಹುದು. ಆದರೆ ಉಪಯುಕ್ತ ಗ್ರಂಥ ರಚನೆ ವಾಡಿದವರ ಹೇಸರು ಭಾಸೆಯಿರುವ ವರಿಗೆ ಉಳಿಯುವದು ನಿಜವು. ನೀವು ರಚನೆನ ಗ್ರಂಥಗಳಲ್ಲಿ ಎಷ್ಟೋ ಸಿಕ್ಕಿಂತರಗಳುಂಟಾಗಬಹುದು. ಒಮ್ಮೆಯೇ ನಿಮ್ಮ ಗ್ರಂಥಗಳೋಳಗಿನ ವಿಚಾರಗಳು ತಪ್ಪಿನವೆಂದು ಸಿದ್ಧವಾಗಬಹುದು. ಆದರೆ ಈಗಿನ ಜ್ಯೋತಿಷ ಸಿದ್ಧಾಂತಕ್ಕೆ ನಿಸರಿತವಾದ ಅಭಿವೃದ್ಧಿವುಳ್ಳ ತಾಲೀಮಿ, ಅರಿಸ್ತಾತ್ಮಕರ ಹೇಸರುಗಳಂತೆ ನಿಮ್ಮ ಹೇಸರುಳಿಯುವದು ನಿಜವು. ಶ್ರೀರಾಮನ ಕೀರ್ತಿ ಈ ವರೀಗೂ ಯಥಾಸ್ಥಿತಿ ವಾಗಿ ಉಳಿಯಲಕ್ಷ್ಯ ರಾಮಾಯಣದ ಕರ್ತವ್ಯನಾದ ವಾಲ್ಯುಕಿಂದೀ ಕಾರಣವಲ್ಲವೇ? ಆದುದರಿಂದ ಗ್ರಂಥರಚನೆಯ ಕೆಲಸವು ಅರ್ಥಂತ ಶ್ರೀವ್ಯವೆಂದು ಗ್ರಹಿಸಿರಿ. ಆದುದರಿಂದ ಪ್ರತಿಯೊಬ್ಬ ಕನ್ನಡಿಗನು ನೇರಾಸನ್ನನು ಹೇಳಿದ ಗುರುಪುಂತ್ರಾವನ್ನು ನೇನೆಂದು ಭಾಷಾಸೇವೆಯ ಪವತ್ರ ಕರ್ತವ್ಯವನ್ನು ಮಾಡಲುದ್ಯುಕ್ತನಾಗಬೇಕು. ರೋಮ ಪಟ್ಟಣವು ಹೇಗೆ ಒಂದೇ ದಿನದಲ್ಲಿ ಕಟ್ಟಿಲ್ಲವೆಂದೇ, ಹಾಗೆ ಭಾಷಾಸೇವೆಯು ಸ್ವಲ್ಪ ಕಾಲದಲ್ಲಿ ಪೂರ್ಣವಾಗಿ ನೇರವೇರಿಕ್ಕು ಕೆಲಸವಲ್ಲ. ಆದೂ ಕರ್ತವ್ಯನಿಸ್ತ್ವೆಯಿದ್ದರೆ, ಇಷ್ಟಫಲಪೂರ್ಪಿತು ಹೇಗೆ ಅಗಲಿಕ್ಕೆ ಸಂಶಯಾವಿಲಿ.

೩) ಇಂಗಿಷದಲ್ಲಿರುವ ಉಪಯುಕ್ತ ಗ್ರಂಥಗಳನ್ನು ಭಾಷಾಂಶಿಸುವದು ಇನೆಯ ಕೆಲಸವು. ಪಾಶ್ಚಾತ್ಯಾರ್ಥಿ ಸಹಾಸದಿಂದ ಆದ ಹಲವು ಲಾಭಗಳಲ್ಲಿ, ಪ್ರತಿಯೊಂದು ವಿಷಯದಲ್ಲಿ ಪೂರ್ಣತೆ ಪಡೆದ ಉಪಯುಕ್ತ ಗ್ರಂಥಸಂಗ್ರಹವು ಕನ್ನಡಿಗರ ಕೆಯ್ಗಿ ಅನಾಯಾಸವಾಗಿ ಸಿಕ್ಕಿರುವದೊಂದಾಗಿದೆ. ಆ ಗ್ರಂಥಗಳಲ್ಲಿ ಕನ್ನಡನಾಡಿಗೆ

೧. ನೇರಾಸನ್ನನ ಚರಿತ್ರವನ್ನು ರಾಸಾ॥ ದೇಶಾಂಡೆಯವರು ಬರಿದಿರುವ ಚರಿತ್ರ ಸಂಗ್ರಹದಲ್ಲಿ ನೋಡಿಕೊಳ್ಳಬೇಕು.

೨. ಪ್ರತಿಯೊಬ್ಬ ಮನುಷ್ಯನು ತನ್ನ ಕರ್ತವ್ಯವನ್ನು ನೇರವೇರಿಸಬೇಕೆಂದು ಇಂಗ್ಲಿಂಡವು ಕೂರಂತ್ತದೆ.

ಪ್ರಯೋಜನಕರವಾದವುಗಳನ್ನು ಭಾಷಣತರಿಸುವ ಕೆಲವು ಕನ್ನಡಿಗರ ಕಡೆಗುಂಟು. ಅಂದರೆ ಪಾಠ್ಯಮಾತ್ರರು ಹಸನ ಮಾಡಿದ ಮೊಲದಲ್ಲಿ ಗೋದಿಯನ್ನು ಬಿತ್ತಿ, ಬೆಳೆದು. ರಾಸಿ ಮಾಡಿ ಮನೆಗೆ ತಂದು ಬೀಸಿ ಹಿಟ್ಟಿನ್ನು ಸಿದ್ಧಪಡಿಸಿರುವರು. ಆವರು ತಮಗೆ ಆನುಮಾವಾದ ದೋತ್ತಿ, ಬಿಸ್ತಿತ್ತಿಲ್ಲ ಮಾಡಿ ತನ್ನಪಡು. ಆವರು ಉದಾರಭಾಷಿ ಎಂದ ಸಿದ್ಧಮಾಡಿಟ್ಟಿರುವ ಹಿಟ್ಟಿನ್ನು ಬೆಲೆಗೊಡಿ ಕನ್ನಡಿಗರು ತರ್ಕಾರ್ಥಿಂದು, ತಮಗೆ ತಕ್ಕ ಗೋದಿಮಿಟ್ಟಿ, ಬಿಟ್ಟಲಗಡಬುಗಳನ್ನು ಮಾಡಿ ತಿನ್ನಲ್ಲಿಕ್ಕೆ ಅಡ್ಡಿ ಇಲ್ಲ. ಅದಕ್ಕೆ ಪಾಠ್ಯಮಾತ್ರರಮ್ಮ ಪ್ರೀರ್ವರ್ಮನವು ಬೇಡ. ಸದ್ಯದಲ್ಲಿ ಕನ್ನಡನಾಡಿಗೆ ಆವೃತ್ಯವಾಗಿ ರುಜ ವಿಷಯಗಳು:—

ಅ) ಒಕ್ಕೆಲತನದ ವಿಷಯಗಳು: ಬಗೆಬಗೆಯ ಫಲಶ್ರಷ್ಟಗಳ ಗಿಡಗಳ ತಿಳಿಖಳಿಕೆ, ಕಾಯಿವಲ್ಲಿಗಳನ್ನು ಅಂತಹ ಮಾಡುವದು, ಭೂಪಿಯ ಗುಣವು, ಹೆಚ್ಚು ಪ್ರಮಾಣದಿಂದ ಕಾಳಿಗಳನ್ನು ಬೆಳಕೊಳ್ಳುವದು, ಓಷಧದ ವಸ್ತುತಿಗಳು, ಅವನ್ನು ದೊರಕಿಸುವ ಬಗೆ.

ಬ) ಪದಾರ್ಥ ವಿಜ್ಞಾನದ ವಿಷಯಗಳು: ಪ್ರಕಾಶಲೇಖ್ಯ (ಸ್ವೀಕೋರ್), ಗಾರಫ), ವಿದ್ಯುತ್ತಿನ ಸುಲಭ ಪ್ರಯೋಜನಗಳು, ಯಂತ್ರಗಳು ಕೆಟ್ಟಿದ್ದರೆ ನೆಟ್ಟಿಗೆ ಮಾಡುವದು, ಗಡಿಯಾರದ ಕೆಲಸ ಇತ್ಯಾದಿ.

ಕ) ರಸಾಯನ ವಿಷಯವು: ಬಣ್ಣಗಳನ್ನು ಸಿದ್ಧಪಡಿಸುವದು, ಬಣ್ಣಕೊಡುವದು, ಅರ್ಕ, ತೈಲಗಳನ್ನು ತೆಗೆಯುವ ಬಗೆ, ಮಿನ್ಯಪದಾರ್ಥಗಳನ್ನು ಮಾಡುವ ಜ್ಞಾನ ಮುಂತಾದವು.

ಡ) ಕೈಗಾರಿಕೆಯ ವಿಷಯವು: ಬಡಿಗತನ, ಅಕ್ಕಸಾಲಿಕೆ, ಹೊಲಿಗೆಯ ಕೆಲಸ, ಕವ್ಯಾರ್ಕ, ಅನೇಕಲ್ಲಿನ ಕೆಲಸವು, ಕೆತ್ತಿಗೆಯ ಕೆಲಸ, ಬೀಸಣಿಕೆ, ಗೊಂಬಿ, ಆಡದೊಡಿಗೆಗಳನ್ನು ಮಾಡುವ ಬಗೆ, ಮಲಾಮು ಮಾಡುವದು, ಕಂಬಾರಿಕೆ, ಜರುವನನ್ನು ಹದ ಮಾಡುವದು, ಡಿಕ್ರೆಕ್ಲೆ, ಅಳ್ಳಿನ ವೋಳಗಳನ್ನು ಜೋಡಿಸುವದು, ಅಜ್ಞಾನಾಕಾರವಾದ ಮುಂತಾದವು.

ಇದೇ ಬಗೆಯ ಇನ್ನೂ ಹಲವು ವಿಷಯಗಳಿಂಟು. ಆವುಗಳ ಸಂಬಂಧದ ಇಂಗ್ಲಿಷ್ ಗ್ರಂಥಗಳನ್ನು ಭಾಷಾಂತರಿಸುವವರು ದೇಶ ಸ್ಥಿತಿಯನ್ನು ಆನುಲಕ್ಷಿಸಬೇಕು. ಇಂಗ್ಲಿಷ್ ಗ್ರಂಥಕಾರರು ತಮ್ಮ ಜನರಿಗೋಸ್ತರ, ತಮ್ಮಲ್ಲಿ ಸಾಧ್ಯವಾದ ಸಂಗತಿಗಳನ್ನು ಗ್ರಂಥಗಳಲ್ಲಿ ವಿವರಿಸುವರೆಬದನ್ನು ಚೇನಾಗ್ಗಿ ಲಕ್ಷದಲ್ಲಿಡಬೇಕು. ಆವುಗಳನ್ನು ಶಬ್ದಿಗೆ ಭಾಷಾಂತರಿಸುವದರಿಂದ ಪ್ರಯೋಜನನೇನೂ ಇಲ್ಲ. ಕೆಲಕೆಲವು ವಿಷಯಗಳಲ್ಲಿ ಸ್ವದೇಶದವರ ಜಾಣ್ಣುಮೇರೆ ಹೆಚ್ಚಿರುವದರಿಂದ ಸ್ವಾಜನರ ಅನುಭವದಿಂದ ಬಹು ದೊಡ್ಡ ಲಾಭವಾಗುವದು. ಅಂತಹ ಅನುಭವಿಕರು ತಮ್ಮ ಅನುಭವದ ಜ್ಞಾನವನ್ನು ಉವಯುಕ್ತ ಸಿಂಧಂಗಳಿಂದ ಪ್ರಕಟಿಸುತ್ತ ಹೋಗುವದು ವೇಲಾದ ಕೆಲಸವು.

೪) ಇತಿಹಾಸಿಕ ಗ್ರಂಥಗಳನ್ನು ಪ್ರಕಟಿಸುವದೇ ಭಾಷಾನೀವರಕರ ಉನ್ನೇಯ ಕೆಲಸವು— ಇತಿಹಾಸದ ನಾಚನದಿಂದ ಮನುಷ್ಯನ ಜಿಜ್ಞಾಸೆಯು ತೃಪ್ತಿ ಪಡುತ್ತದೆ. ಒಮ್ಮೊಮ್ಮೆ ಸೀಚಕ್ಕೆತ್ಯಾಗಳಿಗೆ ಜಯವು ಬಂದರೂ ಉತ್ತಮ ಕೃತ್ಯಾಗಳಿಗೆ ವಿಷ್ಣುಗಳಿಂದ ಗಿದರೂ, ಸದಾಚಳರಣೆಯಿಂದಲೇ ಸುಖವುಂಟಿಂಬ ಬಲವಾದ ಸ್ವೀತಿಯು ನೆಲೆಗೊಳ್ಳುತ್ತದೆ. ಮನಸ್ಸಿನ ಉನ್ನತಿಯುಂಟಾಗುತ್ತದೆ. ಪಾಂಡವರ ಚರಿತ್ರೆಯಿಂದ ಶಿವಾಜಿಯು, ಶಿವಾಜಿಯಿಂದ ಮುಂದಿನ ಮಾರಾರಾವ್ಯಾ ಸರದಾರರು, ಮನಸ್ಸಿನ ಉನ್ನತಿಯನ್ನು ಪಡೆದರು. ಇದರಂತೆ, ಹೋಮರನು ಅಕೆಲಸನ ಪರಾಕ್ರಮವನ್ನು ವರ್ಣಿಸಿದ್ದರೀಂದ, ಸಿಕಂದರ ಬಾದರಹನು, ಕಿಕಂದರನ ಚರಿತ್ರೆಯಿಂದ ಸೀರುರನು, ಸೀರುರನ ಚರಿತ್ರೆಯಿಂದ ಚೋನಾವಾಟಿನು ಮನಸ್ಸಿನ ಉನ್ನತಿಯನ್ನು ಪಡೆದರು. ಇತಿಹಾಸದಿಂದ ಸ್ವರಣ ಶಕ್ತಿಯು ಬೆಳೆಯುತ್ತದೆ. ವರ್ತಿಫಿದ ಸಂಗತಿಗಳು ಮೊದಲಿನವಾವವು? ಇತ್ತು ಕಡೆಯವಾವವು? ಅವನು ಆವ ಕೆಲಸಗಳನ್ನು ಎಂದು ಎಲ್ಲಿ ಹೇಗೆ ಸರವೇರಿಸಿದನು? ಎಂಬುದು ನೆನಪಿಸಲ್ಪಿ ನಿಲ್ಲಿವದು. ಈ ಬಗೆಯ ಪ್ರಯೋಜನವಾಗಬೇಕಾದರೆ, ಗಿಬನ್, ಮೆಕಾಲೀಯವರ ಹಾಗೆ ಇತಿಹಾಸಕ್ಕೆ ಕಾದಂಬರಿಯಂತೆ ಮನೋರಂಜಕ ಸ್ವರೂಪವನ್ನು ಕೊಟ್ಟಿ, ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಸಹ ಚೆನಾಗ್ನಿ ವಿನೇಚಿಸಿ, ಅಲ್ಲಿ ಫಲಿತ ವಾದ ಸಿದ್ಧಾರ್ಥಗಳನ್ನು ಕೊಟ್ಟಿ, ಸತ್ಯವನ್ನು ಬಟ್ಟಿಡದೆ, ಯಥಾರ್ಥವಾಗಿ ಪರಿಸಿರಬೇಕು. ಈ ಬಗೆಯ ಇತಿಹಾಸದಿಂದ ಅರಸರಿಗೆ ಸಹ ಉಪಯೋಗವಾಗುವದು.

ಬೇರೆ ಜನಾಂಗಗಳ ಇತಿಹಾಸದಿಂದಲೂ ಪ್ರಯೋಜನವಾಗುವದು. ಇತಿಹಾಸವು ಉದಾಹರಣೆಗಳಿಂದ ಮನುಷ್ಯನಲ್ಲಿ ಸೀತಿಯನ್ನು ನೆಲೆಗೊಳಿಸುತ್ತದೆ. ಬೇರೆ ರಾಜ್ಯದವರ ಐಕ್ಯ, ಸಾಮಧ್ಯ, ಧರ್ಮ, ಸದಾಚಾರ, ಲೌಕಿಕ ರೂಢಿ ರಾಜ್ಯ ವ್ಯವಸ್ಥೆಗಳ ಜ್ಞಾನಗಳಿಂದ, ಮನುಷ್ಯನು ಉತ್ಸಾಹಿಯಾ ಅನುಕರಣಿಸಿಲನೂ ಉತ್ಸರ್ವವಾಸ್ತೇ ಬಯಸುವನೂ ಆಗುವನು. ಆದುದರಿಂದ ಕನ್ನಡಿಗರಲ್ಲಿ ಬಾಡಿರುವ ಗುಣಗಳು ಎದ್ದು ಕಾಣಲಿಕ್ಕೆ ಇತಿಹಾಸ ಗ್ರಂಥಗಳು ಅವಶ್ಯವುಂಟು.

೫) ನೂತನ ವಿದ್ಯೆಯಿಂದ ಆಗುವ ಪ್ರಯೋಜನಕ್ಕಿಂತ ಅತ್ಯಂತ ಭೀನ್ಮತರದ ಸುಧಾರಣೆಯನ್ನು ಮಾಡುವ ಸಂಸ್ಕೃತ ಗ್ರಂಥಗಳನ್ನು ಭಾಷಾಂಶರಿಸುವದು ಕನ್ನಡಿಗರ ಇನ್ನೇಯ ಕೆಲಸವು. ಬಗೆ ಬಗೆಯ ಶಾಸ್ತ್ರಜ್ಞಾನವು, ಸೀತಿ, ಅಧ್ಯಾತ್ಮ ವಿಚಾರಗಳು, ಭಾಷಾ ಸ್ವಾರಸ್ಯವು ಮುಂತಾದವು ಸಂಸ್ಕೃತ ಗ್ರಂಥಗಳಲ್ಲಿ ತಂಬಿರುತ್ತವೆಂದು ಪರದೀಶದವರಾದ ಮೋಕ್ಷಮುಲ್ಲರ್ಹಿ ಮುಂತಾದ ಸಂಡಿತರು ಸಹ ಒಟ್ಟಿಕೊಳ್ಳುತ್ತಿರುವರು.

೬. “ಎಡ ಎತ್ತು ಹೆಚ್ಚು ತಿಂದರೆ ಬಲ ಎತ್ತು ಹೆಚ್ಚು ರ ಪಡುವದು.”

ಅ. ಇವರು ಯಾರೋಪದಲ್ಲಿ ಪ್ರಮುಖ ಹಂಡಿತರೆನಿಸಿಕೊಳ್ಳುತ್ತಿರುವರು. ಸಂಸ್ಕೃತ ಭಾಷೆಯ ಬಗೆ ಇವರ ಹೂಜ್ಞಿಬುದ್ಧಿಯು ವಿಶೇಷವಿರುವದು. ಇವರು ಮಂಗ್ಲದವನ್ನು ಸಾಗ್ರವಾಗಿ ಅಚ್ಚು ಕಾಸಿಸಿರುವರು.

ಸಂಸ್ಕೃತ ಕಾವ್ಯಗಳಲ್ಲಿ ಹೋರುವ ಸಿದ್ಧಿಯೂ ದೊರೆಯಂದೆಂದು, ಒಹು ಜನರ ಅಭಿಪ್ರಾಯವುಂಟು. ಆದುದರಿಂದ ಸಂಸ್ಕೃತ ಗ್ರಂಥನ್ನು ಭಾಷಾಂಶರಿಸುವದ ರ್ಲಿಯೂ ಪ್ರಯೋಜನವುಂಟು. ಇದರಂತೆ ತಮಿಳ, ತೆಲಗು ಭಾಷೆಗಳ ಉತ್ತಮ ಗ್ರಂಥಗಳನ್ನು ಕನ್ನಡದಲ್ಲಿಳಿಸುವದು ತಕ್ಕುದಾಗಿದೆ.

ಕನಾರ್ಥಿಕದಲ್ಲಿ ಲಿಂಗವಂತರ ಸಮಾಜವು ಎಲ್ಲಕ್ಕೂ ದೊಡ್ಡದಿರುವದು, ಅವ ರ್ಲಿಯೇ ಈದ್ದ ಕನ್ನಡದ ಭಾಷಾಸರಣಿಯುಳಿದಿರುವದು. ಗ್ರಂಥಗಳನ್ನು ರಚಿಸುವವರು ಯಾರೇ ಇರಲಿ; ಅವು ಲಿಂಗವಂತರ ಸಮಾಜಕ್ಕೂ, ಸ್ತ್ರೀ ವರ್ಗಕ್ಕೂ ತಿಳಿಯುವಂತೆ ಇರಬೇಕು. ಸುದೈವದಿಂದ ಲಿಂಗವಂತರೇ ಭಾಷಾಸೇವೆಯನ್ನು ಮಾಡಲಿಕ್ಕೆ ಉದ್ಯೋತ್ತರಾದರೆ ಪರಮಲಾಭವಾಗುವದು. ಒಕ್ಕಲತನ, ಕೈಗಾರಿಕೆ, ಉದ್ದ್ವಿಮೆಗಳು ಲಿಂಗವಂತರ ಕೈಯಲ್ಲಿಯೇ ಉಂಟು. ಅವರಿಗೆ ಕನ್ನಡ ಬಹುಜನ ಸಮಾಜದ ಸ್ಥಿತಿ, ರೀತಿ ಅನುಭವ ಗಳು ತಿಳಿಯುವವು, ಬೇರೆ ಜನರಿಗೆ ತಿಳಿಯವು. ಬೇರೆ ಬೇರೆ ಕಡೆಯಲ್ಲಿ ತಿರುಗಾಡುವ ಪ್ರಸಂಗವು ಒಹುಜನ ಲಿಂಗವಂತರಿಗೆ ಬಂದೇ ಬರುತ್ತದೆ. ಆದುದರಿಂದ ಅವರು ಭಾಷಾ ಸೇವೆಯ ಕೆಲವನನ್ನು ಕೈಕೊಂಡರೆ, ಕನ್ನಡಿಗರ ಹಾಗು ಕನ್ನಡ ನಾಡಿನ ಗಳಿನಿಯು ಒಹು ಬೇಗ ಹೋಗುವದು.

ಹೀಗೆ, ಉಪಯುಕ್ತ ಗ್ರಂಥಗಳನ್ನು ಜಾಣಾದ ಕನ್ನಡಿಗರು ರಚಿಸಿದರೂ ಉಳಿದವರು ಅಪುಗಳನ್ನೊಂದಿರುತ್ತಾಗಿದ್ದರೆ, ಅವರ ಶ್ರಮವು ಚೋರ್ಗಳ ಮೇಲೆ ಸ್ವೀಕರಿದಂತಾಗುವದು. ಆದುದರಿಂದ ಬಹು ಜನರಲ್ಲಿ ನಾಜನಾಭಿರುಚಿಯುಂಟಾಗುವದು ಅಗತ್ಯವದೆ. ನಾಜನದಿಂದ ಮನೋರಂಜನೆಯೂ ಜ್ಞಾನವೃದ್ಧಿಯೂ ಚೆನ್ನಾಗಿ ಆಗುತ್ತವೆ. ನಾಜನವಿಲ್ಲದಿದ್ದರೆ ಮನುವು ಸ್ಥಿತಿಯು ಸುಧಾರಿಸುವದು. ಖನಿಯೊಳಿಗಿಂದ ತೆಗೆದ ಪಜ್ಪವು ಸಂಸ್ಕಾರ ಹೊಂದಿದಂತೆ ಹೆಚ್ಚಿನ ತೇಜಸ್ಸು ಪಡೆಯುವಂತೆ ಯಾವನೊಬ್ಬ ವ್ಯಕ್ತಿಯ ವಿಶಾಲಬ್ದಿಯು ನಾಜನದಿಂದ ಚೆನ್ನಾಗಿ ಪ್ರಕಾಶಿಸುವದು. ಇಲ್ಲದಿದ್ದರೆ ಬಿತ್ತಿದಿದ್ದಂತಹ ಹಸನು ಮಾಡಿದ ಹೊಲದಂತೆ ಹೀನತೆಯೆಯ್ದುವದು. ಮಾನವಜಾತಿಯ ಜ್ಞಾನಾವಸ್ಥೆಯಿಂದ ಇಲ್ಲಿಯ ವರೆಗೆ ಸಂಗ್ರಹಿಸಲ್ಪಟ್ಟ ಯಾವತ್ತು ವಿಷಯಕ್ಕಾನವು ನಾಜನದಿಂದ ದೊರೆಯುವದು. ಕಾಲನೆಂಬ ಅನಂತ ಸಮುದ್ರದೊಳಿಗಿನ ಅತಿ ದೂರ ಸಾಫ್ತನದಿಂದ ಮೂಲಾಕ್ಷರಗಳಿಂಬ ಹಡಗಗಳು ಜ್ಞಾನವೆಂಬ ಸರಕನ್ನು ತುಂಬಿಕೊಂಡು ನಮ್ಮುತ್ತರ ಹತ್ತರ ಬಂದಿರುತ್ತವೆ. ಅಪುಗಳೊಳಿಗೆ ನಮಗೆ ಬೇಕಾದವ್ಯಾಪ್ತಿ ಲೇಖನಕಲೆಗೆ ವಾಜನವೊಬ್ಬ ಬೆಲೆ ಕೊಟ್ಟು, ಕೊಂಡುಕೊಳ್ಳುವದು ಮನುವು ಘರ್ಮವದೆ. ಇದನ್ನು ತಿಳಿಯದೆ, “ಸನ್ಯಮುಕ್ತೋಽವಾಪರ್ತಃ” ಎಂಬಂತೆ ಹತಾಶರಾಗುವದು ಯೋಗ್ಯವಲ್ಲ.

ಕನ್ನಡಿಗರಲ್ಲಿ ಈಗ ಎರಡು ವರ್ಗಗಳು ಒಡಿಸು ಕಾಡಿಸುತ್ತವೆ. ಒಬ್ಬ ಸಂಸ್ಕೃತ ಕವಿಯು ಹೇಳುವದೇನಂದರೆ :—

ತಾವ್ಯಶಾಸ್ತ್ರವಿನೋದೀನ ಕಾಲೋಗಚ್ಛತಿಧಿಮಾತಾಂ |
ವ್ಯಾಸನೇನತು ಮೂರಿಂಣಾಂ ನಿಷ್ಪಯಾ ಕಲಹೇನವಾ ||

ಕಾವ್ಯಶಾಸ್ತ್ರಗಳ ವಿನೋದದಿಂದ ಪಂಡಿತರೂ, ವ್ಯಾಸನ, ಕಲಹ, ಸಿದ್ದಿಗಳಿಂದ ಅಜ್ಞ ರೂ ಕಾಲಕ್ಕೆವ ಮಾಡುತ್ತಿರುವರು, ಎಂಳ ದೇಕಳಳಂತೆ ಕನ್ನಡ ನಾಡೊಳಗೂ ಅನೇಯ ವರ್ಗದವರ ಸಂಖ್ಯೆಯೇ ಹೆಚ್ಚುಂಟು. ಈ ಎರಡು ವರ್ಗಗಳವರು ಪರಸ್ಪರ ಭಿದಾರಸ್ತೇಷಣ ಮಾಡುವದರಲ್ಲಿಯೇ ಕಾಲ ಕೇಳುವರು. ಜನರಲ್ಲಿ ವಾಚನಾಭಿರುಚಿ ಉಲ್ಲಿಧ್ರಿಂದ ಗ್ರಂಥ ರಚನೆಯು ಕೆಲಸದಲ್ಲಿಂದು ಜಾಣರು ಹೇಳುತ್ತಾರೆ. ಈ ಪಯುಕ್ತ ಗ್ರಂಥಗಳೇ ಇಲ್ಲಿಂದ ಉಳಿದವರು ವಾದಿಸುತ್ತಾರೆ. ಇವರಲ್ಲಿ ಭಾಷೆಯ ಸಂಬಂಧದಿಂದ ಬಗೆಗಿರು ಆಕ್ರೋಪಗಳನ್ನು ತೆಗೆದುಕೊಳ್ಳುವವರೂ ಕೂಡಿರುತ್ತಾರೆ. ಈ ಎರಡು ವರ್ಗದವರು ಪಕ್ಷವಾಗಿ, ಪರಸ್ಪರರಲ್ಲಿ ಕರ್ತವ್ಯತಪ್ತರಿಯುಂಟಾಗಿದ್ದರೆ ಎಡೂ ಹಿತ ವಾಗಲಾರೆ. ಈ ಬಗೆಯ ವಾದವಿನಾದ ಮಾಡುತ್ತ ಹೆಣಾಡುವದರಲ್ಲಿ ಅರ್ಥವಿಲ್ಲ. ಇಂತಹ ಪ್ರಸಂಗದಲ್ಲಿ ‘ಮಾತು ಬಲ್ಲಾಣ ತಾ ಸೋತು ಹೋದವ ಜಾಣ’ನೆಂಬ ಸರ್ವಾಙ್ಗನ ವಚನವನ್ನು ಜಾಣರು ಲಕ್ಷದ್ವಿಂಬಿತಿಸುತ್ತಾರೆ. ಸತ್ಯಾರ್ಥಕೈ ವಿಷ್ಣುಗಳು ಹೆಚ್ಚುತ್ತವೆ. ಸತ್ಯಪರೀಕ್ಷೆಗೋಸ್ಯರ ಒಮ್ಮೆಯೈ ದ್ರವ್ಯಕಾನಿಯಿಸ್ತೇ ಅಲ್ಲ, ವನವಾಕವೂ, ತನ್ನನ್ನು ತಾನು ಮಾರಿಕೊಳ್ಳುವದೂ ಮುಂತಾದ ಹಾನಿಗಳುಂಟಾಗುತ್ತವೆ. ಜನರು ಬಡವಿರಲಿ, ರೀಕ್ಷಪ್ರತಿರಲಿ, ದೇಶದಲ್ಲಿ ಸೌಖ್ಯವಿರಲಿ, ಕರ್ಪೂರಿರಲಿ, ಪರಸ್ಪರಿತಿಯು ಅನುಕೂಲವಿರಲಿ, ಪ್ರತಿಕೂಲವಿರಲಿ, ಭಾಷಾಸೇವೆಯೂ ಸ್ವಜನೋತ್ಪರಫ್ರವ್ಹಾ ಆಗಲಿಕ್ಕೆ ಗ್ರಂಥರಚನೆಯೇ ಕಾರಣವಿಂದು ಸಹಜ ತಿಳಿಯುವದು. ಗ್ರಂಥಸಂಗ್ರಹವು ಮಿಗಿಲಾಗಿರುವ ದೇಹಗಳು ಉತ್ಪರ್ವವನ್ನೆಯ್ದಿರುವವು, ಮೊದಲಿಗೆಯ್ದಿರ್ದವು, ಮುಂದಾದರೂ ಎಯ್ದುವಷ್ಟು, ಪ್ರತಿಯೊಂದು ವ್ಯಕ್ತಿಯ ಉತ್ಪರ್ವವೇ ಇಡೀ ರಾಷ್ಟ್ರದ ಉತ್ಪರ್ವವು. ಆದುದರಿಂದ ಸಮಾಜದ ಆಧ್ಯಯಗಳು ಬಹುಜನ ಸಮಾಜವನ್ನು ಕುರಡಿಕುಬ್ಬಾರ್ಥಿ ನಂತೆ, ತಮ್ಮಂತೆ ಮಾಡಿ ಕೊಳ್ಳುವದು ಸಯುಕ್ತಿಕವು. ಅದರಲ್ಲಿಯೇ ದೇಶದ ನಿಜವಾದ ಕಲ್ಯಾಣವು ಶುಂಭಿ ರುತ್ತದೆ. ಆದಕಾರಣ ಬುದ್ಧಿವಂತರಾದ ದ್ರವ್ಯಶಕ್ತಿಯುಳ್ಳ ಕನ್ನಡಿಗರಿಗೆ ಪ್ರಾರ್ಥಿಸುವ ದೇಸಂದರೆ :— ದ್ರವ್ಯಹಾನಿಯನ್ನು ತೆಕ್ಕಿಸುವುದು, ರಾಜ್ಯದ ನಿಜವಾದ ಕಲ್ಯಾಣವನ್ನು ಲಭ್ಯೀಕರಿಸಿ, ಕನ್ನಡಿಗರ ಉತ್ಪರ್ವವನ್ನು ಮಾಡಲಿಕ್ಕೆ ನೆರವಾಗುವ ಬಗೆಗಿರು

೧. ಹಾಂಡವರು.

೨. ಹರಿಶ್ಚಂದ್ರನು.

೩. ಈ ಹಂಜವು ಬೇಕಾದದ್ದೂಂದು ಜಾತಿಯ ಕೇಳಿಕವನ್ನು ಹಿಡಿದು ತನ್ನ ಗೂಡಿ ಸ್ಥಾಪಿಸು ಸಲಹಿಸಿ ಅದು ಕುಡಿಕುಬ್ಬಾರದಂತೆಯೇ ಆಗುವದೆಂದು ಹೇಳುತ್ತಾರೆ.

ಉಪರುಕ್ಕೆ ಪ್ರಸ್ತುತಿಗಳ್ನು ರಚಿಸಿ, ಪ್ರಸಿದ್ಧಿ ಸುವ ಕೆಲಸವನ್ನು ತೆಗೆದುಹಾಕಿ ನೆಡಿಸಬೇಕು. ಅದರಿಂದ ಕಾಲಾಂಶವನ್ನಿಂದ ಯಾದವೂ ದೇಶೀಯನ್ನು ತಿರುಗಿ ಭಾಷಾಸೇವೆಯೂ ಯಶಸ್ವಿ ಉಂಟಾಗುವವು.

ನಾತನ ಗ್ರಂಥವಂಗ್ರಹದಂತೆ ಪ್ರಾಚೀನ ಗ್ರಂಥಗಳ ಉಪನಿಷತ್ತಿನದಿಂದಲೂ ಒಮ್ಮೆ ಪ್ರಯೋಜನಪೂರ್ವಂಬಿ. ಈಶವರನಲ್ಲಿ ಭಕ್ತಿ, ಸಾಂಕುರಿ ಪ್ರವರ್ತನವು, ವೇಳೆಯ ಸದುಪಂಚೋಗವು, ಆನಾದ ಸ್ಥಿತಿಯು, ಧರ್ಮ ಸಂಬಂಧದ ಜ್ಞಾನವು, ವಾಕ್ಯತುರುವು, ಬಹುಶುತ್ವವು, ಚಕ್ರರಂಜನೆಯು, ಭಾಷಿಯ ಪ್ರಾರ್ಥಣೆಯು, ಭಾಷಾ ಪದ್ಧತಿ ಮುಂತಾದ ಇಹವರಖೋಕಗಳ ಮುಖ್ಯ ಸಾಧನವಾದ ಅಸ್ತಿತ್ವ ಲಾಭಗಳಾಗುವವು. ಶಬ್ದಜ್ಞಾನವು ಬೆಳೆಯುವದು, ಕೊಳಬರಳಸಿಗೆ ಸರ್ವವಾಗುವದು, ವಣಿ, ಈಬ್ಬಿ, ವಾಕ್ಯಗಳ ಅನಿಶ್ಚಯತ್ವವಿಳಿದುತಾಗುವದು. ಇವೆಲ್ಲವುಗಳನ್ನು ವಿವರಿಸುವದು ಒಮ್ಮೆ ಜೊಡ್ಡ ಕೆಲಸವು. ಆದುದರಿಂದ ಆವೃತ್ತಿ ದಿಗ್ಂಕಣವನ್ನು ಮಾತ್ರ ಮಾಡಿರುವೇನು. ಹಾಗು ವಣಿಕಾರಿಯ ಸಂಬಂಧವಾಗಿ ಕನ್ನಡದಲ್ಲಿ ಇಕಾರವನ್ನು ಬರೆಯುವುದರ ಸಂಬಂಧದಿಂದ ತುಸು ವಿಚಾರ ಮಾಡುವೇನು.

ಕನ್ನಡದ ಇಕಾರವನ್ನು ಸಂಸ್ಕೃತದ ಇಕಾರದಂತೆ ಎಷ್ಟೋ ಜನರು ಬರೆಯುತ್ತಿರುವರು. ಬೇರೆ ಕೆಲವರು ಎಯಾ, ಮತ್ತು ಅಯಾ ಕಾರಗಳಂತೆ ಬರೆಯುತ್ತಿರುವರು. ಈ ಬಗ್ಗೆ ರೂಢಿಯನ್ನೂ ವಾರಾಜಿನ ಗ್ರಂಥಗಳನ್ನೂ ಅನುಲ್ಕಿಸಿ, ಇಕಾರದ ನಿಶ್ಚಯ ಸ್ವರೂಪವನ್ನು ಗೊತ್ತುಪಡಿಸಿ, ಬರಹದಲ್ಲಿ ಉಪಯೋಗಿಸುವದು ಒಮ್ಮಣ ಸಮ್ಮತವಾಗಬಹುದು. ಚಿಕ್ಕಂದಿನಿಂದಲೇ ಸಂಸ್ಕೃತದ ವಿಶೇಷ ಸಂವರ್ಕವುಳ್ಳ ಬಾರ್ಹಣಾಂದಿ ಸಂಸ್ಕೃತಸ್ವರೂಪ, ದೈವ, ಶೈವ, ಶೈವ, ಶೈಲ ಮುಂತಾದ ಶಬ್ದಗಳೊಳಗೆ ಇಕಾರದಂತೆ ಉಚ್ಚಾರಿಸುವರು, ಇದ್ದಳಿಂದ—

ಸ್ವೇಂಬರವಸ್ತ್ವವಿಷಯ ಶೀಲವತ್ತಿಷ್ಯ ಗಣ್ಯಾ |

ಸ್ವೇಂಬರಜತ್ತಿತ್ವಮತಾಂ ಗಣಾನಾ ಸರಾಮಃ |

ಸ್ವೇಂಬರಮಾತ್ರಾಜ ಸುಖಾನ್ಯದಮಹಷ್ಯನಾಯ್ಫ್ |

ಸ್ವೇಂಬರಮಂಬು ಭರತೀನನಮೇಪ್ರದೇಯವಾ || —ಚಂಡ್ರರಾಮಾಯಣ

ಇಂತಹ ಪದ್ಯಗಳ ಪಠಣ ಮಾಡುತ್ತಿದ್ದದರಿಂದ ಕನ್ನಡ ಶಬ್ದಗಳ ಇಕಾರವು ಸಹ ಸಂಸ್ಕೃತದ ಇಕಾರದಂತೆ ತಿಳಿದರು.

ಆದ್ದರಿಂದ ಕನ್ನಡದ ಇಕಾರವು ಸಂಸ್ಕೃತದ ಇಕಾರದಂತೆ ಬರೆಯತಕ್ಕದ್ದಲ್ಲಿವೆಂದು ರೂಢಿಯಿಂದಲೂ ಕನ್ನಡ ಕಾವ್ಯಗಳ ಉದಾಹರಣೆಗಳಿಂದಲೂ ಸಿದ್ಧವಾಗುತ್ತದೆ. ರೂಢಿಯಲ್ಲಿ ಅಳ್ವಿಗನ್ನಡವನ್ನಾಡುವ ಜನರು ‘ಮೆಯ್ತಾ ಇಕ್ಕೊಂಡು ಗುಡಿಗೆ ಹೋಗು’ ಅನ್ನು ತಾತ್ತ್ವಿಕವಾಗಿ ‘ಮಾಸ್ತರಧೀ ರಂಗ ಬೆಯ್ಯಾತ್ತಾನೆ’ ಎನ್ನು ನಾಡಿರು. ಅವರ ಬಾಯಿಂದ ಸಂಸ್ಕೃತದಂತೆ ‘ಮೈ’ ‘ಬೈ’ ಎಂಬ ಉಚ್ಛ್ವಾಸಗಳುಂಟಾಗುವದಿಲ್ಲ.

ಕನ್ನಡ ಕಾವ್ಯಗಳೊಳಗಿನ ಉದಾಹರಣೆಗಳು :

ವಾರ್ಧಿಕ || ಕಯ್ಯೋಳಹ ಕಾವ್ಯಂಗಳು ಬಿಸುಟ್ಟಿ ತನುಭವನ |

ಮೆಯ್ಯ ಘಾಯಂಗಳು ಶದಹಿ ಕಕ್ಷಯಿಸಿ ಮಗು |

ಕೊಯ್ಯನೇಯ್ಯನೆ ಕುಲ್ಯರಿಸಿ ವೋಗಕೆ ಹೊಗಮೀಟ್ಟು ಚುಂಬಿಸಿ

ಕುಮಾರ ನಿನ್ನ ||

ಅಯ್ಯನಾಂ ಬಂದಿನೇ ಲೋಯ್ಯಿಂದಿ ನಾಡನಾ |

ರಯ್ಯ ಬೇಡನೆ ಕಂದ ಕುಂತಳಾಧಿಶನೇ |

ಗಯ್ಯ ಹೇಳಿದನೆನಗೆ ವಿವರಿಸದಿ ಸಂಪೂರ್ಣದ್ವಾರೆಯೆಂ ದೊರೆಲ್ಲ ನವನು ||

ಜ್ಯೇಮಿನಿಭಾರತ : ಸಂಧಿ ೪೧

ಒಯ್ಯನರಗಳಿಗೆಯೋ ಕಣ್ಣಿರೆದು ದೈಸ್ಯದಿಂ |

ಮುಯ್ಯಲರನುರೆಸಾಸಿ ಸೌಮಿತ್ರಿಯಂ ನೋಡಿ |

ಕೊಯ್ಯಲೊಳ್ಳದೆ ಕೊರಳೆನಿಂತು ತನ್ನಂ ಬಿಡಲ್ಲಾಡಿದಪರಾಫನುಂಫೀ ||

ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ |

ಹೊಯ್ಯಂದು ನೇಳಿದವಿಗೆ ಕಳುಹಿ ಬಾಯಿಂದ |

ನಯ್ಯಯ್ಯ ರಾಘವಂ ಕಾರುಣ್ಯನಿಧಿಯೆಂದಳ್ಳಿಳ ಬೋಜನೆತ್ತೆ ||

ಜ್ಯೇಮಿನಿಭಾರತ : ಸಂಧಿ ೮೯

ಹಿಂದೆ ಕೊಟ್ಟಿರುವ ಜ್ಯೇಮಿನಿಭಾರತದೊಳಗಿನ ಉನ್ನೆಯ ಗಳ ನೆಯ ಸಂಧಿಗಳ ವದ್ದೆಗಳೆರಡೂ ಇಲ್ಲಿ ಉವಯೋಗಿಸುತ್ತುವೆ.

ವನಮಂಜರಿ || ಮೆಯ್ಯಕುಂಕಮವನದ್ಯತಿಯೆತ್ತುಂ ಪಚ್ಚಕಿಬಿಳ್ಳಿದ ಚಕ್ರಮಂ |

ರಯ್ಯವಾಗುತ್ತಲದ್ವಬ್ಜ ಮುವಾಶಿತಾಂಶಗೆದಾಳಯು

ಪೂರ್ವಪೂರ್ವೀಲ್ |

ಸುಯ್ಯಗಾಳಿಗಲೆವಂ ಚಲದಿಂದಂ ತೊರೆಫ್ ಕುಚಂ ಮೋಗಮೋಪಲಂ |

ದುಯ್ಯಲಾಡಿಸುತ್ತನೋಷ್ಪರಕಣ್ಣಂ ಕಾಮಿಸಿಯಾಡಿದಳುಯ್ಯಲಂ ||

ರಾಜಶೇಖರ : ಗಳ ನೆಯಾಶ್ವಸ

ಭಾಮಿನಿ || ಅಯ್ಯನಷ್ಟಿರನಾದ ಬಳಕೆ ಮ |

ಗಯ್ಯ ನೀನಾಕದಲ ನೇಲಿಗೊಂ |

ಡಯ್ಯನಿಗ ಜಟಾಯು ನೀನಮಗಿಗ ದಶರಥನು ||

ಮುಯ್ಯಮಾತಲ್ಲಿದುವೆ ನಮ್ಮಯು |

ಕಯ್ಯಲಹ ಸೇವೆಯನ್ನು ಕಯ್ಯಾಂ |

ಡಯ್ಯನಾಗಿಹುದೆಂದು ನಮಿಸಿದಸಂಸ್ಕಿರುಗರುಣಜನ ||

ತೊರನೆಯ ರಾಮಾಯಣ ಅರಣ್ಯಕಾಂಡ : ಸಂಧಿ ೮

ಕಂದ || ಆಯ್ದುಂ ವದನನ ಕಾಂತೆಯ |
ನೆಯ್ದ ಪತಿವ್ರತೀಯ ರತಿ ಮನೋಹರದಿಂ ಮು ||
ತ್ಯಯ್ದೆಯೆ ನಿಟ್ಟುಯ್ದೆಯೆ ನೇರೆ |
ಯೆಯ್ದೆಯೆ ಸಲೆಯೆಂದು ಪರಿಸುತ್ತಿರೂ ಮುದೊಳ್ಳ ||

—ಗಿರಿಜಾಕಲಾಘಣಿ : ದಶಮಾಶ್ವಸ

ಹೀಗೆ ಹಲವು ಗ್ರಂಥಗಳಲ್ಲಿ ಉದಾಹರಣಗಳು ದೊರೆಯುವಂತಿವೆ. ಇವೆಲ್ಲವು ಗಳಲ್ಲಿ ಅದ್ವೈತಗಳನ್ನು ಸಂಸ್ಕೃತದ ವಿಜಾರಣಂತೆ ಬರೆಯಲಿಕ್ಕೆ ಕೆಲವೆಡಿಗಳಲ್ಲಿ ಬರುವಂತಿಲ್ಲವೆಂತಲೂ ಕೆಲವೆಡಿಯಲ್ಲಿ ಹಾಗೆ ಬರಿದರೆ ಪ್ರಾಸ್ವಪ ತಪ್ಪಿವದಂತಲೂ ಚಾಣಾಕೂರಾದ ವಾಚಕರಿಗೆ ಅರಿಕೆಯಾಗಿರದು. ಆದುದರಿಂದ ಕನ್ನಡದ ವಿಜಾರಣೆ ಎಯ್ಯಾ, ಆಯ್ಯಾ ಕಾರಗಳಂತೆ ಬರಿಯುವದು ಯುಕ್ತವೆಂಬ ಮಾತ್ರ ಸಿದ್ಧಾಂತದಂತಾಯಿತು. ಈ ನಿಣಾಯಕ್ಕೆ ಅಪವಾದಗಳಾದ ಹಲವು ಉದಾಹರಣೆಗಳಂಬು. ಆದರೆ ಮೇಲಿನ ನಿಣಾಯಕ್ಕೆ ರೂಢಿಯು ಬೆಂಬಲವಿರುವದರಿಂದ ಅಪ್ಯಾಗಳಿಗೆ ಮಹತ್ವವನ್ನು ಕೊಡಲಿಕ್ಕೆ ಬಾರದಾಗಿದೆ. ಇದರಂತೆ ನನಗಿಂತ ನೂರಾರು ಪಾಲು ಪಂಡಿತರಾದ ಕನ್ನಡಿಗರು ಶಾಖ್ಯಪರಿಶೀಲನೆಯನ್ನು ಮಾಡಿದರೆ, ಮಂದಮತಿಯಾದ ನನಗಿ ತೋರಿದ ಮನುಗಳಿಗಿಂತ ಎಮ್ಮುಕ್ಕೆ ಜಮತ್ವಾರ್ಥಿಕ ಸಂಗತಿಗಳನ್ನು ಹೊರಗೆಡಹುವರು; ಮತ್ತು ಕನ್ನಡ ಭಾಷೆಯ ಸ್ವಾರಸ್ಯವನ್ನೂ ಭಾಷಾಪದ್ಧತಿಯನ್ನೂ ಜೊನ್ನಾಗಿ ಗೊತ್ತುಹಿಡಿಯುವರು.

ಕಾವ್ಯಗಳ ಪರಿಶೀಲನೆ ಮಾಡುವವರು ಅಪ್ಯಾಗಳ ವಿವೇಚನೆ ಶಕ್ತಿಯನ್ನು ಪಡೆಯಲಿಕ್ಕೆ ಸಮರ್ಪಿಸಬೇಕು. ಬರೇ ಎತ್ತು.....ಕೊಯ್ದುಂತೆ ಉದ್ದೇಶ ಒಂದೆ ಸವನೇ ಓದುವದರಿಂದ ತಮಗೂ ಇತರರಿಗೂ ಪ್ರಯೋಜನವಾಗಲಾರದು. ಆನ್ನವ ಹೊಟ್ಟೆಯಲ್ಲಿ ಹೊದೆದ ಮಾತ್ರದಲ್ಲಿ ಮೈಯಲ್ಲಿ ರಕ್ತಪೂರ್ಣಭಾಗದು. ಆದು ಹೊಟ್ಟೆಯಲ್ಲಿ ಪಜನವಾಗಿ ರಕ್ತವಾಸುತ್ತದೆ. ಹಾಗೆ ಶಾಖ್ಯವನ್ನು ಬರೇ ಓದಿದರೆ ಬುದ್ಧಿ ಬೆಳೆಯದು. ಆದರೆ ಓದಿದವ್ಯು ಮಹಿಳೆಗೆ ವಿವೇಚನಶಕ್ತಿಯುಂಟಾಗುತ್ತ ಹೊದರೆ, ಶಾಖ್ಯದ ಮನುವು ಜೊನ್ನಾಗಿ ತಿಳಿಯುವದು. ಮೊದಲಿನವರು ಒಂದೊಂದು ಶಾಸ್ತ್ರದಲ್ಲಿ ಜೊನ್ನಾಗಿ ಪಾರಂಗತರಾಗಲಿಕ್ಕಾ೦, ಈಗಿನ ಪ್ರಾಯಸ್ಕರು ಹೆಚ್ಚಿಷ್ಟು ಓದಿ ಕಡಿಮೆ ಜ್ಞಾನವ್ಯಾಪರಾಗಲಿಕ್ಕಾ೦ ಗ್ರಂಥಪರಿಶೀಲನೆ ಮಾಡುವ ಭಿನ್ನ ಭಿನ್ನ ಪ್ರಕಾರಗಳೇ ಕಾರಣವಾಗಿರಬಹುದು.

ಇಲ್ಲಿಯವರಿಗೆ ಕನ್ನಡಿಗರ ಜನ್ಮಸಾರ್ಥಕತೆಯ ಸಂಬಂಧದಿಂದ ತೋರಿದ ತುಸುವಿಚಾರಗಳನ್ನು ಈ ಲೇಖಾಲ್ಲಿ ವಿವರಿಸಿದೆನು. ಅವು ಅಪಕ್ಷಯವಿರುವವೆಂದು ಕೆಲವರಿಗೆ ತೋರಬಹುದು; ಹಾಗೆ ಆವರಿಗೆ ಈಗ ಕನ್ನಡದ ಬಗ್ಗೆ ಜನರು ಮಾಡುತ್ತಿರುವ ಪ್ರಯತ್ನವೇ ಮಿಗಿಲಾಗಿದೆಯಂತಲೂ ತೋರಬಹುದು; ಆದುದರಿಂದ ಕೆಲವರು ನನಗಿಹೇಸರಿಡುಹುದು. ಆದರೆ ನನ್ನ ದೃಷ್ಟಿಗೆ ಯೋಗ್ಯವಂದು ತೋರಿದ ಸಂಗತಿಗಳನ್ನು

ಸ್ವತಂತ್ರನಾಗಿ ಪ್ರಕಟಿಸುವದು ನನ್ನ ಕರ್ತವ್ಯನೇಂದು ತಿಳಿದು ಈ ಲೇಖನನ್ನು ಬರೆಯಲು ಚೈಯರ್ ಪಟ್ಟಿನು. ಜಿಕ್ಕಂಬಿನಲ್ಲಿ ನಾಗೆ ಹಿರಿಯರು ಕಲಿಸಿದ್ದರಿಂದುಂಟಾದ ಕನ್ನಡ ಕಾವ್ಯದ ಸ್ವಲ್ಪ ಜ್ಞಾನವು, ಇತಿತ್ತು ವಿದ್ವಾಲಯದಲ್ಲಿ ದೊರೆತ ಶಿಕ್ಷಣವು, ಆಧ್ಯಾತ್ಮ ನಾದ ಮೇಲೆ ಏಡಿದ ತುಸು ಸಂಸ್ಕೃತ ಪದ್ಯಜ್ಞಾನವು ಇವೆಂದು ಈ ಲೇಖನನ್ನು ಬರೆಯು ಲಿಕ್ಕೆ ಉವಕರಣಾಗಳಾಗಿವೆ. ವಿವರದ ಮಹತ್ವಕ್ಕೂ ನನ್ನ ಜ್ಞಾನಕ್ಕೂ ಹೊಂದಿದರೆ, ಗುಣ ಕಡ್ಡಿಗಳ ಪ್ರಮಾಣವುಂಟಾಗುವದು. ನಾನೆಗೆ ಹೇಸರಿಡುವವರು, ನಾನು ಈ ಲೇಖನ ಅಪೋಸ್ಟೋಸುವ ಯಾವದೊಂದು ಕಾರ್ಯವನ್ನು ಮಾಡಿ ತೋರಿಸಿ, ನನ್ನ ಮೋರಿ ಕೆಳಗಾಗುವಂತೆ ನಾಡಿದರೆ, ಅದರಿಂದಲೇ ನಾನೆಗೆ ಪರಮ ಸಮಾಧಾನವಾಗುವದು. ಕನ್ನಡ ನುಡಿಯ ಬಗ್ಗೆ ಕನಿಕರವಡುವವರನ್ನು ಅಭಿನಂದಿಸಿ, ಉಳಿದ ಜಾಣಿನನ್ನು ಎಚ್ಚರಿಸಾಳಿಸುವ ಕೆಲಸನನ್ನು ಅರಂಭಿದಲ್ಲಿ ಮಾಡಿರುವೆನು. ಒಳಕ ಕನ್ನಡ ನುಡಿಯ ಬಗ್ಗೆ ಜನರು ತೆಗೆದುಕೊಳ್ಳುವ ಆಕ್ರೋಪಗಳ ಯಥಾರ್ಥತೆಯನ್ನು ಪರೀಕ್ಷಿಸುವೆನು. ಇನ್ನೂ ಎಷ್ಟೋ ಆಕ್ರೋಪಗಳಿರಬಹುದು. ಆದರೆ ನಾನೆಗೆ ತೋರಿದವರ್ಗಳನ್ನು ತಿಳಿದುಪ್ಪು ಮಟ್ಟಿಗೆ ನಿರಸನ ನೂಡಲುಜ್ಜಿಗಿಸಿರುವೆನು. ಕನ್ನಡ ಪಂಡಿತರು ಬಹು ಜನರ ಸಹಾಯ ದಿಂದ ತಮಗೆ ಗೊತ್ತಾದ ಎಲ್ಲ ಆಕ್ರೋಪಗಳನ್ನು ಹೆಚ್ಚು ಸಮರ್ಪಕವಾಗಿ ಖಂಡಿಸಬೇಕೆಂದು ಬರುವುತ್ತಿದೆ. ಹಳೆಗನ್ನಡ ಹೊಸಗನ್ನಡಗಳ ಭೇದದ ಸಂಬಂಧವಾಗಿರುವ ನನ್ನ ಅಭಿಪ್ರಾಯವು ಬಹು ಜನರಿಗೆ ವಿಲಕ್ಷಣವಾಗಿ ಸಿದ್ಧವಾಡಿ ತೋರಿಸಲಾವರೆಂದು ನಾನೆಗೆ ಗೊತ್ತಾಯಿತ್ತು. ಆದರೆ ಭಾಷೆಯ ಬೆಳವಣಿಗೆ (ಕ್ಷುಲ್ಲಕವೇನಿಸಿಕೊಂಡರೂ) ಅದೊಂದು ಸಾಧನವಾಗಿರುವದೆಂದು ನನ್ನ ತಿಳಿವಳಿಕೆಯಂತೆ ವಿವರಿಸಿರುವೆನು.

ಮುಂಚಿನ ಕನ್ನಡ ಕವಿಗಳ ಯೋಗ್ಯತೆಯು ಈಗಿನವರ ಯೋಗ್ಯತೆಗಿಂತ ಹೆಚ್ಚಾಗಿರುತ್ತದೆಂತಲೂ ಅವರ ಕಾವ್ಯಗಳ ಸ್ವಾರಸ್ಯವು ಮಿಗಿಲಾಗಿರುವದೆಂತಲೂ ತಿಳಿದುಪ್ಪು ಮಟ್ಟಿಗೆ ವಿವರಿಸಿರುವೆನು. ಪರಭಾಷೆಗಳ ಪದ್ಯಗ್ರಂಥಗಳನ್ನು ಕನ್ನಡದಲ್ಲಿ ಭಾಷಾಂತರಿಸುವವರು ಸ್ತುತಿಗೆ ಪಾತ್ರರೆಂತಲೂ ಸ್ವತಂತ್ರ ವಿವರಗಳ ಬಗ್ಗೆ ಪದ್ಯಗಳನ್ನು ರಚಿಸುವವರು, ತಮ್ಮ ಶರ್ಮವನ್ನು ಗಡ್ಡಗ್ರಂಥ ರಚನೆಗೆ ಉಪಯೋಗಿಸಬೇಕೆಂತಲೂ ಸೂಚಿಸಿರುವೆನು. ಅದಕ್ಕೆ ಅನುಸರಿಸಿ, ಪಾಠಿಸಿನ ಗ್ರಂಥಪರಿಶೀಲನೆ ನೂಡುತ್ತಲ್ಲಿರುವ ಬಹು ಜನ ತರುಣರು ಉಪಯುಕ್ತ ಗ್ರಂಥಗಳನ್ನು ಬರೆಯುತ್ತಾರೆ ಬಹು ದೊಡ್ಡ ಪ್ರಯೋಜನವಾಗುವದು. ಕನ್ನಡಿಗರ ಹಾಗು ಕನ್ನಡ ನಾಡಿನ ಭಾಷೆಯ ಸಂಬಂಧವಾಗಿ ಇರುವ ಸ್ಥಿತಿಯನ್ನು ಅಸ್ತವ್ಯಸ್ತವಾಗಿ ವಿವರಿಸಿರುವೆನು. ಒಳಕ ಪಾಠ್ಯವಾದ ದುಃಖಿತಿಯಲ್ಲಿ ಪ್ರಯತ್ನಿಸಿದ ನೀಗತಕ್ಕ ತೊಂದರೆಗಳನ್ನು ಹೋಗಿಸಲಿಕ್ಕೆ ಬಗೆ ಬಗೆಯ ಗ್ರಂಥಗಳನ್ನು ರಚಿಸುವ ಬಗ್ಗೆ ಭಾಷಾ ಸೇವಕರಿಗೆ ಪ್ರಾಧಿಕಿಸಿರುವೆನು. ಭಾಷಾ ಸೇವೆಯನ್ನು ಮಾಡಿ, ಸಂಪತ್ತನ್ನೂ ಕೆತ್ತಿರುವುದು ಪಡೆಯಲಪೇಕ್ಷಿಸುವ ಜನರಿಂದಲೂ ಬೇರೆ ಮಹಾತ್ಮರಿಂದಲೂ ನೀಗಳಕ್ಕಾದ ಕೆಲವು ಅವರಿಹಾಯ ಸಂಗತಿ

ಗಳ ಬಗ್ಗೆ ಜಗಚ್ಛಲಕನಾದ ಪರಮಾತ್ಮನ ಸಹಾಯ ಬೇಡವದು ಯುಕ್ತವೆಂದು ಅದರಂತೆ ಮಾಡುವೇನು. ಶ್ರೀವರ್ಣ ಕಾಲದಲ್ಲಿ ಸ್ವಯಂವರದ ಕಾಲಕ್ಕೆ ಇದುತ್ತಿದ್ದ ಜಡವಾದ ಧನುಷ್ಯಗೋಸ್ವರ ಶ್ರೀರಾಮಪಂದುನೆಂಬ ಪರಮಾತ್ಮನು, ಮತ್ತೊಂದಿಡಿಯಲ್ಲಿ ಅರ್ಚನನೆಂಬ ಭಗವತ್ಪತ್ತನು ಅಧಿಕೃತರಾದರು. ಆದುದರಿಂದ ಈಳಿದವರಿಗೆ ಕೆಳಗಿನ ಚೀಲ್ನ್ ಕ್ರಿಯೆ ಮೌನವಿದುವದು ಯುಕ್ತವಲ್ಲಿಂಬದನ್ನು ಬಲ್ಲಿನು :

ಶಾ|| ಅದ್ವೀಪಾತ್ರ ಪರಶೋಪ್ಯಮಾನ್ಯಪತಯಃ ಸರ್ವೇಸಮಭಾಷಾಗತಃಃ ।
ಕನ್ಯಾರ್ಯಾಃ ಕಲಧಾತ ಕೋಮಲರುಭೇಃ ಕೀರ್ತಿಶ್ಚ ಲಾಭಃ ಪರಃ ।
ನಾಕೃಷ್ಟಂ ನಚ ಟಿಂಕೃತಂ ನನಮಿತಂ ಸಾಫಾಜ್ಞಸೋಚ್ಚಾಲಿತಂ ।
ಕೇನಾಪೀದಮಹೋಮಹದಧನುರಿಂ ನಿರ್ವಿರ್ವನುನಿರ್ವಿಷಿತಂ || ೮ || *

ನುತ್ತು ಹಳ್ಳಿಗಳಲ್ಲಿ ನಿದ್ಯೇಯ ಸಂಪರ್ಕವಿಲ್ಲದೆ ಶಾಂತಿಯಿಂದ ಬಂಡಿನೆ ಮಾಡುತ್ತಿರುವ ಕನ್ನಡ ಸ್ತ್ರೀ ಪುರುಷರ ಬಳಕೆಯಿಂದ, ನನಗೆ ಎಷ್ಟೋ ಸಂಗತಿಗಳು ಗೊಂಡಿತ್ತಿದ್ದೇರೂ, ಅವೆಲ್ಲವುಗಳನ್ನು ವಿವರಿಸುವ ಗೋಜಿಗೆ ಹೋಗಬೇ, ಭಾವೇಯ ಸಂಬಂಧದ ಮಹತ್ವದ ಸಂಗತಿಗಳನ್ನು ಮಾತ್ರ ಅಂಜಂಚ್ಯತ್ತ ದಿಗ್ರಿಕ್ರನ ಮಾಡಿರುತ್ತಿನೇ. ಅವುಗಳ ಯಥಾರ್ಥತೆಯನ್ನು ನಿರ್ಣಯಿಸುವ ಭಾರವು ಸುಜ್ಞರಾದ ನಾಚಕರ ಕಡೆಗುಂಟು. ಕೊನೆಗೆ ಭಾವೇಯ ಉದಾಧರಕ್ಷೋಸ್ವರ ಮಾಡತಕ್ಕ ಪ್ರಯತ್ನಗಳನ್ನು ಹೇಳಿ, ಕಾವ್ಯ ಪರಿಶೀಲನೆಯಿಂದಾಗುವ ಲಾಭಗಳನ್ನು ಹೇಳಿರುವೇನು. ಈ ವಿವರವು ನನ್ನ ಲೇಖಿದಲ್ಲಿ ವ್ಯಾಕರಣ ದೋಷಗಳು, ವಿಷಯ ಪ್ರತಿಪಾದನೆಯ ಅಜ್ಞಾನವು, ಅತ್ಯಕ್ತ ಪುನರುಕ್ತಿಗಳು, ಮುಂತಾದ ಹಲವು ಪ್ರಮಾದಗಳು ಪಂಡಿತರಿಗೆ ತೋರೇ ತೋರುವವು. ಅದರೆ ಅವೆಲ್ಲವನ್ನು ನನ್ನ ವಯಸ್ಸು, ಯೋಗ್ಯತೆ, ಬುದ್ಧಿಮಾಂದ್ಯಗಳ ಕಡೆಗೆ ಲಕ್ಷ್ಯವಿಟ್ಟು, ಲೇಕ್ಕೆಸೆಬಾರದೆಂದು ಪ್ರಾರ್ಥಿಸಿ, ಕನ್ನಡದ ಸೇವೆಯನ್ನು ತುಸುಮಂಟ್ಟಿಗೆ ಮಾಡಿ, ಉಪಸಂಹಾರರೂಪವಾದ ಏರಡು ಕಬ್ಬಗಳನ್ನು ಬರಿದು ಈ ಸಂಪೀಠ ಲೇಖಿವನ್ನು ಮುಗಿಸುತ್ತೇನೆ.

ಆಯಾ || ಅಜ್ಞಃಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಷೇಷಜ್ಞಃಃ ॥

ಜ್ಞಾನಲಪದುರ್ವಿದ್ಗಢಂ ಬ್ರಹ್ಮಾಷಿಜ ತಂ ನರಂ ನರಂಜಯತಿ || ೯

—ಭಕ್ತಿಹರಿ : ನೀತಿಶತಕ

* ಭಾವ— ನಿರ್ಮಲವಾದ ಕೋಮಲ ಶಾಂತಿಯಂತ್ರ ಕೀರ್ತಿಯನ್ನೂ, ಕನ್ನಡಿಯನ್ನೂ ಪಡೆಯಲಿಕ್ಕೆ ಮೂರಧ್ವಿಷಗಳಿಂದ ಈ ಎಲ್ಲ ಅರಸರು ಬಂದರು ಸರಿ. ಅದರೆ ಒಬ್ಬನಾಡರೂ ಈ ದೂಡ್ರ ಧನುಷ್ಯವನ್ನು ಜಗ್ಗಲಿಲ್ಲ, ಧ್ವನಿಗಳಿಂದ ಸಲಿಲ್ಲ, ಬಗ್ಗಸಲಿಲ್ಲ, ಇಟ್ಟಲ್ಲಿಂದ ಸರಿಸಲಿಲ್ಲ, ವನೂ ಇಲ್ಲ ! ಆದುದರಿಂದ ಭಾವಿಯಲ್ಲಿ ಕೂರರೇ ಇಲ್ಲವಲ್ಲೀ !!

೧. ದಡ್ಡನನ್ನು ಸಮಾಧಾನ ಮಾಡುವದು ಸುಲಭವು. ಬುದ್ಧಿಯಿದ್ದವನನ್ನು ಸಮಾಧಾನ ಮಾಡುವದು ಅದಕ್ಕೂ ಸುಲಭವು. ಅದರೆ ಅರ್ಬಂಧ ಯಿದ್ದವನನ್ನು ಸಮಾಧಾನಗೊಳಿಸುವದು ಬ್ರಹ್ಮಗೊಂದ ಸಹ ಸುಲಭವಲ್ಲ.

ಕರ್ನಾಟಕ ವಿದ್ಯಾವಧಿಕ ಸಂಸ್ಥೆ, ಧಾರವಾಡ

ಒಂ ಪುಷ್ಟಿಗಳ ಪ್ರಕಟಣೆ

೦	ಪಂಡಿತರಾಜ ಜಗನ್ನಾಥ	...	೫-೦೦
೧	ಕನ್ನಡಿಗರ ಜನ್ಮಸಾಧನಕೆತೆ	...	೫-೦೦
೨	ಕರ್ನಾಟಕ ನರಕಾಸುರ ವಿಜಯ ವಾರ್ಯಾಗಂ	...	೬-೦೦
೩	ಕರ್ನಾಟಕ ಕಥಾಸರಿತಾಗ್ರಹ	...	೬-೦೦
೪	ಶೌರ್ಯಸಾಗರ	...	೬-೦೦
೫	ಕನ್ನಡಮಾತು ತಲೆಯೆತ್ತುವ ಬಗೆ	...	೨-೦೦
೬	ಕಾಲಿದಾಸ ಚರಿತ್ರ	...	೬-೦೦
೭	ಕರ್ನಾಟಕ ಯುಯಾತಿ ನಾಟಕಂ	...	೮-೦೦
೮	ವೋಷಿನೀ ಅಧವಾ ನಿಂದಕರ ನಡವಳಿ	...	೧೦-೦೦
೯	ಭಾರತೀಯ ವಿದುಷಿಯರು	...	೮-೦೦
೧೦	ಶ್ರೇಯಃಸಾಧನ	...	೮-೦೦
೧೧	ಗೃಹವೈದ್ಯಕವು	...	೮-೦೦
೧೨	ಇಸೋಪನ ಚರಿತ್ರ	...	೫-೦೦
೧೩	ವಿದ್ಯಾರಣ್ಯ ಸ್ವಾಮಿಗಳು	...	೧೦-೦೦
೧೪	ನರಗುಂದದ ಬಂಡಾಯು	...	೧೦-೦೦

